ರಂಜನೆ ಬೋಧನೆ ಪ್ರಚೋದನೆ

ಲಂಕೇಶ್

ಜೂನ್ 05, 2013 ಪುಟ 20 ರೂ. 14/-

ಇನ್ಫೋಸಿಸ್ ತೆರಿಗೆ ವಂಚನೆ



IPL ಬೆಂಗಳೂರಲ್ಲೂ ಬೆಟ್ಟಿಂಗ್ ಜಾಲ



'ಮುಖ್ಯ'ನೂ ಅಲ್ಲ, 'ಮಂತ್ರಿ'ಯೂ ಇಲ್ಲ

KPSC ಫಿಕ್ಸಿಂಗ್ ಪೇರಿಗೆ ಸಕಾಲ

ಕರಾವಳಿ: ಮಂತ್ರಿಗಳಿಗೆ ಮದ ಏರದಿರಲಿ

ಮಂಡ್ಯ: ಹೆಂಡತಿಯನ್ನೇ ಕೊಂದ ಸ್ಯಾಡಿಸ್ಟ್ ವೈದ್ಯ




ಪಿರಿಯಾಪಟ್ಟಣ ಕಾಳಗ




ಅಂಚಿನಿಂದ

ಡಾ.ಬಾಸು ಎಚ್ ವಿ.



ಸೋಮಾರಿ ಬಡವರು ಮತ್ತು ಕ್ರಿಯಾಶೀಲ ಮಧ್ಯಮವರ್ಗ

ಬಿಪಿಎಲ್ ಕಾರ್ಡುದಾರರಿಗೆ 1 ರೂ.ಗೆ ಕೆ.ಜಿ.ಯಂತೆ 30 ಕೆ.ಜಿ. ಅಕ್ಕಿಯನ್ನು ನೀಡುವ ಯೋಜನೆಯನ್ನು ಹೊಸ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಪೂರ್ಣ ಸಚಿವ ಸಂಪುಟವನ್ನು ರಚಿಸದೆಯೇ, ಕೆಲವು ಪ್ರಮುಖ ನಿರ್ಧಾರಗಳನ್ನು ಒಬ್ಬರೇ ವ್ಯಕ್ತಿ ತೆಗೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯವಾದಿಗಳು ಮಾಡದೇ ಇರಬಹುದು; ಆದರೆ ಪ್ರಜಾತಂತ್ರದ ದೃಷ್ಟಿಯಿಂದ ಕೇಳಬೇಕಾಗುತ್ತದೆ. ತೀರ್ಮಾನದ ವಿಧಾನದಲ್ಲಿರುವ ತಪ್ಪು ಸರಿ ಏನೇ ಇರಲಿ, 30 ರೂ.ಗೆ 30 ಕೆ.ಜಿ ಅಕ್ಕಿ ನೀಡುವ ತೀರ್ಮಾನವೇ ತಪ್ಪು ಎಂಬ ಚರ್ಚೆ ಸಾಕಷ್ಟು ವ್ಯಾಪಕವಾಗಿ ನಡೆಯುತ್ತಿದೆ. ಸಾಣೆಹಳ್ಳಿ ಸ್ವಾಮಿಯವರಿಂದ ಕಾರ್ಪೊರೇಟ್ ಯಜಮಾನರುಗಳವರೆಗೆ, ಅಂತರ್ಜಾಲದ ವಿವಿಧ ತಾಣಗಳಲ್ಲಿ ವಾಸವಾಗಿರುವ ಸೋಷಿಯಲ್ ನೆಟ್‌ವರ್ಕರ್ಸ್‌ಗಳಿಂದ ಹಿಡಿದು ಹಳ್ಳಿಗಳಲ್ಲಿ ನಾಲ್ಕೈದು ಎಕರೆ ಜಮೀನಿಟ್ಟುಕೊಂಡು ಏದುಸಿರು ಬಿಡುತ್ತಿರುವ 'ಭೂ ಒಡೆಯರ'ವರೆಗೆ ಹಲವರು ಈ ತೀರ್ಮಾನದ ವಿರುದ್ಧ ಇದ್ದಾರೆ.





ಸರ್ಕಾರದ ಬೊಕ್ಕಸಕ್ಕೆ ಇದು ಹೊರೆ, 'ಸಹಜ ಮಾರುಕಟ್ಟೆ ಆರ್ಥಿಕತೆ'ಗೆ ಇದು ಅಡ್ಡಿ ಎಂದು ಪ್ರತಿಪಾದಿಸುವವರದ್ದು ಒಂದು ಬಗೆಯ ವಿರೋಧ; ಇನ್ನೂ ಕೆಲವರಿಗೆ ಬಡವರ ಮೇಲಿನ ಪ್ರೀತಿಯ ಕಾರಣಕ್ಕೇ ಅಕ್ಕಿ ನೀಡಲು ಒಪ್ಪಿಗೆ ಇಲ್ಲ, ಅವರ ಪ್ರಕಾರ 'ಮೀನು ಕೊಡುವುದಕ್ಕಿಂತ, ಮೀನನ್ನು ಹಿಡಿಯುವುದನ್ನು ಕಲಿಸಬೇಕು', 'ಅಕ್ಕಿ ನೀಡುವುದರಿಂದ ಬಡವರು ಸೋಮಾರಿಗಳಾಗುತ್ತಾರೆ'. ಇಲ್ಲಿ ಗಮನಿಸಬೇಕಾದ್ದೆಂದರೆ ಸಬ್ಸಿಡಿ/ಸೌಲಭ್ಯಗಳನ್ನು ನೀಡುವುದರಿಂದ ಸೋಮಾರಿ ಗಳಾಗುವುದು ಬಡವರು ಮಾತ್ರ. ಆ ಮೂಲಕ ಅವರು ಉಳ್ಳವರ ಹೊಲಗದ್ದೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಕೈಗಾರಿಕೆಗಳಲ್ಲಿ ದುಡಿಯಲು ಬರದೇ ತೊಂದರೆ ಕೊಡುತ್ತಾರೆ.

ಹೌದು, ಇದೇ ವಾದ. ಏಕೆಂದರೆ ಇದಕ್ಕಿಂತ ಲಕ್ಷಾಂತರ ಪಟ್ಟು ಅನುಕೂಲವನ್ನು ಸರ್ಕಾರಗಳಿಂದ ಪಡೆಯುವ ಶ್ರೀಮಂತರು ಸೋಮಾರಿಗಳಾಗುವುದಿಲ್ಲ. ಕರ್ನಾಟಕ ಸರ್ಕಾರವು ತನ್ನ ಹೊಸ ಯೋಜನೆಗೆ ಖರ್ಚು ಮಾಡಬಹುದಾದ ಒಟ್ಟು ಹಣಕ್ಕಿಂತ ಹೆಚ್ಚಿನ ತೆರಿಗೆಯನ್ನು (3,500 ಕೋಟಿ ರೂ.) ವಿಜಯ್ ಮಲ್ಯ ಒಬ್ಬನೇ ಸರ್ಕಾರಕ್ಕೆ ಕೊಡಬೇಕು. ಆತನ ಕಂಪೆನಿ ನಷ್ಟದಲ್ಲಿರುವುದರಿಂದ ಈ ಪ್ರಮಾಣದ ತೆರಿಗೆಯನ್ನು ಸರ್ಕಾರವು ಕೇಳದೇ ಬಿಟ್ಟಿದೆ. ಸದ್ಯದಲ್ಲೇ ಅದು ಕೇಂದ್ರದ ಎನ್‌ಪಿಎ (ಹಿಂತಿರುಗಿ ಬಾರದ ಸ್ವತ್ತು) ಪಟ್ಟಿಯನ್ನು ಸೇರಲಿದೆ. ಇಷ್ಟೊಂದು ಹಣವನ್ನು ಮಲ್ಯನಿಗೆ ಬಿಟ್ಟಿ ಬಿಟ್ಟು ಬಿಟ್ಟರೆ ಆತ ಸೋಮಾರಿಯಾಗುವುದಿಲ್ಲವೇ? ಸರ್ಕಾರದ ವಿವಿಧ ವಿನಾಯಿತಿಗಳು ಟಾಟಾನ ಪ್ರತೀ ನ್ಯಾನೋ ಕಾರಿಗೆ ಸುಮಾರು 63,000 ರೂ.ಗಳನ್ನು ನೀಡುತ್ತವೆ. ಟಾಟಾ ಸೋಮಾರಿಯಾಗುವುದಿಲ್ಲವೇ? ಇಂತಹ ನೂರಾರು ಅಂಕಿ-ಅಂಶಗಳನ್ನು ಇಲ್ಲಿ ತಂದು ಸುರಿಯಬಹುದು. ಸಾರಾಂಶ ಒಂದೇ: ಸರ್ಕಾರದ ಬೊಕ್ಕಸವನ್ನು ತುಂಬಿಸಬಹುದಾದ ಲಕ್ಷ ಕೋಟಿ ರೂ.ಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಪುಗಸಟ್ಟೆ ನೀಡಲಾಗುತ್ತಿದೆ. ಇವ್ಯಾವುದರಿಂದಲೂ ಅವರು ಸೋಮಾರಿಗಳಾಗುವುದಿಲ್ಲ ಬದಲಿಗೆ ಮತ್ತಷ್ಟು ಸ್ಫೂರ್ತಿಗೊಂಡು ದೇಶದ ಅಭಿವೃದ್ಧಿ ಸಾಧಿಸುತ್ತಾರೆ ಎಂದೇ ಹೇಳಲಾಗುತ್ತದೆ.

ಟಿ.ವಿ. ಚರ್ಚೆಗಳಲ್ಲಿ, ಸೋಷಿಯಲ್ ನೆಟ್‌ವರ್ಕ್ ತಾಣಗಳಲ್ಲಿ ಮತ್ತು ಅಂತಹ ಇತರ ಜಾಗಗಳಲ್ಲಿ ಈ ಕಾರ್ಪೊರೇಟ್ ಕಂಪೆನಿಗಳಿಗೆ ಇಷ್ಟೆಲ್ಲ ನೀಡುವುದರ ಬಗ್ಗೆ ಬಹುಮತದ ಸಹಮತವೇನೂ ಇಲ್ಲ, ಅವರ ಪ್ರಕಾರ ತುಂಬಾ ಶ್ರೀಮಂತ ಕಂಪೆನಿಗಳಿಗೆ ಹಾಗೂ ಬಡವರಿಗೆ ಸರ್ಕಾರ ಎಲ್ಲವನ್ನೂ ನೀಡುತ್ತಿದೆ. ಇವೆರಡರ ಮಧ್ಯೆ ಸಫರ್ ಆಗುತ್ತಿರುವವರು ಮಧ್ಯಮ ವರ್ಗದವರಂತೆ. ಈ ಮಧ್ಯಮ ವರ್ಗ ಎಂದರೆ ಯಾರು ಅಂತ ಹೇಳುವುದು ಕಷ್ಟ. ತಿಂಗಳಿಗೆ 20 ಸಾವಿರ ಸಂಬಳ ಪಡೆಯುವವರಿಂದ ಹಿಡಿದು, ತಿಂಗಳಿಗೆ 3-4 ಲಕ್ಷ ಸಂಪಾದನೆ ಮಾಡುವವರ ತನಕ ಎಲ್ಲರೂ ತಮ್ಮನ್ನು ಮಧ್ಯಮ ವರ್ಗವೆಂದೇ ಭಾವಿಸಿಕೊಳ್ಳುತ್ತಾರೆ. ಅಂದರೆ ಆದಾಯ ತೆರಿಗೆ ಪಾವತಿಸಬೇಕಾಗುವಷ್ಟು ಸಂಪಾದನೆ ಇರುವ ವರ್ಗವಿದು. ತಮ್ಮ ಕೈಗೆ ಬಂದ ಹಣದಲ್ಲಿ ಒಂದಷ್ಟನ್ನು ನೇರವಾಗಿ ಸರ್ಕಾರಕ್ಕೆ ಕಟ್ಟಬೇಕಾಗಿ ಬರುವ ಕಾರಣಕ್ಕೆ ಅಪಾರ ಸಿಟ್ಟು ಹೊಂದಿರುವಂಥವರು. ಜೊತೆಗೆ ತಾವು ಕಷ್ಟ ಪಟ್ಟು, ಬೆವರು ಸುರಿಸಿ, ತಮ್ಮದೇ ಶ್ರಮದಿಂದ ಇಷ್ಟನ್ನು ಗಳಿಸಿದ್ದರೂ, ಅದರಲ್ಲಿ ಸರ್ಕಾರವು ತನ್ನ ಆಡಳಿತ ನಡೆಸಲೆಂದು ಈ ತೆರಿಗೆಯನ್ನು ವಾಪಸ್ಸು ಕಕ್ಕಿಸುತ್ತಿದೆಯೆಂದು ಭಾವಿಸಿಕೊಂಡಿರುವವರು. ಅಷ್ಟೇ ಅಲ್ಲ, ಇದೇ ತೆರಿಗೆಯೇ ಸದರಿ ಸರ್ಕಾರವನ್ನು ಸಂಪೂರ್ಣವಾಗಿ ಸಾಕುತ್ತಿದೆಯೆಂದು ಗಾಢವಾಗಿ ನಂಬಿಕೊಂಡಿರುವವರು. ಹಾಗಾಗಿಯೇ, ಈ ತೆರಿಗೆ ಹಣವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವಿನಾಯಿತಿ ನೀಡಲೂ, ಬಡವರಿಗೆ ಸಬ್ಸಿಡಿ ನೀಡಲೂ ಬಳಸುವುದರಿಂದ ಅವರಿಗೆ ಎಲ್ಲಿಲ್ಲದ ಸಿಟ್ಟು.

ಇಡೀ ಮಧ್ಯಮ ವರ್ಗವನ್ನು ಒಂದು ಏಕರೂಪೀ ವರ್ಗವೆಂದು ಭಾವಿಸಲಾಗದು. ಮೇಲೆ ಹೇಳಿದಂತೆ ಅದು ನಿಜಕ್ಕೂ ಶ್ರಮಕ್ಕೆ ತಕ್ಕಷ್ಟು (ಅಥವಾ ಕಡಿಮೆ) ಸಂಬಳ ಪಡೆಯುವವರಿಂದ ಹಿಡಿದು, ಹಾಕುವ ಶ್ರಮಕ್ಕಿಂತ ಹೆಚ್ಚು ಪಡೆದುಕೊಳ್ಳುವ ಸಾಫ್ಟ್‌ವೇರಿಗರವರೆಗೆ ಇದರ ವ್ಯಾಪ್ತಿ ಇದೆ. ಆದರೆ ತಮ್ಮ ಹಾಗೆಯೇ ಬಡವರೆಂದು ಕರೆಯಲ್ಪಡುವವರೂ ಶ್ರಮ ಹಾಕಿ ದುಡಿಯುತ್ತಾರೆ; ತಮಗಿಂತ ಹೆಚ್ಚು ಶ್ರಮ ವ್ಯಯಿಸಿ ದುಡಿಯುತ್ತಾರೆ; ತಮ್ಮ ಶ್ರಮದ ಪಾಲನ್ನು ಮಾತ್ರ ಪಡೆಯುವುದಿಲ್ಲ ಎಂದು ತಿಳಿಯುವುದಿಲ್ಲ ಅಷ್ಟೇ. ಉದಾಹರಣೆಗೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಮಾಡಬಹುದಾದ 8 ಗಂಟೆ ಕೆಲಸದಲ್ಲಿ, ಸುಮಾರು 3ರಿಂದ 4 ಗಂಟೆಯಷ್ಟನ್ನು ತನಗಾಗಿ ದುಡಿದುಕೊಂಡರೆ ಉಳಿದ ಸಮಯದಲ್ಲಿ ಮಾಲೀಕನಿಗಾಗಿ ದುಡಿಯುತ್ತಾನೆ/ಳೆ. ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕ ಸುಮಾರು ಅರ್ಧ ಗಂಟೆಯನ್ನು ತನಗಾಗಿ ದುಡಿಯುತ್ತಾನೆ/ಳೆ; ಅದೇ ಕ್ಷೇತ್ರದ ಗುತ್ತಿಗೆ ಕಾರ್ಮಿಕರು ತಮಗಾಗಿ 7-8 ನಿಮಿಷ ಮಾತ್ರ ದುಡಿಯುತ್ತಾರೆ. ಉಳಿದ ಸಮಯದ ಫಲವನ್ನು ಬಂಡವಾಳ ಹೂಡಿದ ಮಾಲೀಕರು ಪಡೆಯುತ್ತಾರೆ. ಇದೇ ಮಾತನ್ನು ರೈತರಿಗೂ, ಕೃಷಿ ಕಾರ್ಮಿಕರಿಗೂ ಅನ್ವಯಿಸಬಹುದು. ಆದರೆ ಕೃಷಿ ಕಾರ್ಮಿಕರ ದುಡಿಮೆಯ ಹೆಚ್ಚುವರಿ ಲಾಭವನ್ನು ಭೂಮಿಯ ಒಡೆಯರಾದ ರೈತರು ಪಡೆಯುತ್ತಾರೆಂದು ಹೇಳಲಾಗುವುದಿಲ್ಲ, ಅದು ಕೃಷಿ ಕ್ಷೇತ್ರದ ಒಳಸುರಿಗಳು ಮತ್ತು ಮಾರುಕಟ್ಟೆಯ ಮೇಲೆ ಹಿಡಿತ ಹೊಂದಿರುವ ಶಕ್ತಿಗಳು ಪಡೆದುಕೊಳ್ಳುತ್ತಾರೆ ಅಷ್ಟೇ.

ಈ ರೀತಿಯಲ್ಲಿ ತಮ್ಮ ಶ್ರಮಶಕ್ತಿಯಿಂದ ಸೃಷ್ಟಿಯಾಗುವ ಸಂಪತ್ತಿನಲ್ಲಿ ಕಡಿಮೆ ಪಾಲನ್ನು ಪಡೆದುಕೊಂಡು ತ್ಯಾಗ ಮಾಡುತ್ತಿರುವ ಶ್ರಮಜೀವಿಗಳಿಗೆ, ವಿವಿಧ ರೀತಿಯ ತೆರಿಗೆಗಳಿಂದ ತುಂಬಿಕೊಳ್ಳುವ ಬೊಕ್ಕಸದಿಂದ ಒಂದು ಸಣ್ಣ ಪಾಲನ್ನು ಮಾತ್ರವೇ ಸರ್ಕಾರ ಸಬ್ಸಿಡಿಗಳ ರೂಪದಲ್ಲಿ ವಾಪಸ್ಸು ನೀಡುತ್ತದೆ. ಅದೂ ಅವರು ಬದುಕುಳಿಯಲು ಬೇಕಾದಷ್ಟು ಮಾತ್ರ. ಈ ಮೂಲಭೂತ ಅಂಶವು ಇಂತಹ ಚರ್ಚೆಗಳಲ್ಲಿ ಕಾಣೆಯಾಗಿರುತ್ತದೆ.

ಶ್ರಮಜೀವಿಗಳ ದುಡಿಮೆಯನ್ನು ತ್ಯಾಗ ಎಂದು ಕರೆಯಲು ಕಾರಣಗಳಿವೆ. ಸರ್ಕಾರ ನೀಡುತ್ತಿರುವ ಕಡಿಮೆ ದರದ ಅಕ್ಕಿಯನ್ನು ದಾನವೆಂಬಂತೆ ನೋಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ತದ್ವಿರುದ್ಧವಾಗಿದೆ. ಈ ತ್ಯಾಗವು ನಿವ್ವಳ ಲಾಭದಲ್ಲಿನ ಹಂಚಿಕೆಯಲ್ಲಾದ ತಾರತಮ್ಯದಲ್ಲಿ ಮಾತ್ರ ಇಲ್ಲ, ಅನಾರೋಗ್ಯ, ಅಪೌಷ್ಟಿಕತೆ, ಅಸಹಾಯಕತೆ ಇವೆಲ್ಲವನ್ನೂ ಅನುಭವಿಸುವ ಶ್ರಮಿಕವರ್ಗವು ಅದರ ಫಲ ಮೇಲ್ವರ್ಗಗಳಿಗೆ ದಕ್ಕುವಂತೆ ಮಾಡುತ್ತಿದೆ. ಅಂದರೆ ಆರೋಗ್ಯ, ಪೌಷ್ಟಿಕ ಆಹಾರ ಇವೆಲ್ಲವನ್ನೂ ತ್ಯಾಗ ಮಾಡಿದೆ. ಭಾರತದ್ದೇ ಉದಾಹರಣೆ ನೋಡುವುದಾದರೆ, ಇಲ್ಲಿ ಶೇ.76.8ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ಸಂಸತ್ತು ನೇಮಕ ಮಾಡಿದ ಅರ್ಜುನ್‌ಗುಪ್ತಾ ಸೆನ್‌ಗುಪ್ತಾ ಸಮಿತಿಯ ವರದಿಯ ಪ್ರಕಾರ ಕಡುಬಡವರು (ದಿನದ ಸಂಪಾದನೆ 9 ರೂ.) ಶೇ. 6.4ರಷ್ಟು, ಬಡವರು (ದಿನದ ಸಂಪಾದನೆ 12 ರೂ.) ಶೇ. 15.4ರಷ್ಟು, ಅಂಚಿನಲ್ಲಿರುವ ಸಮುದಾಯ (ದಿನಕ್ಕೆ 15 ರೂ. ಸಂಪಾದನೆ) ಶೇ.19ರಷ್ಟು ಮತ್ತು ದುರ್ಬಲ ವರ್ಗದವರು (ದಿನಕ್ಕೆ 20 ... ಸಂಪಾದನೆ) ಶೇ.36ರಷ್ಟು ಇದ್ದಾರೆ. ಇಷ್ಟು ಸಂಪಾ... ಇರುವವರು ಹೊಟ್ಟೆ ತುಂಬಾ ಪೌಷ್ಟಿಕ ಆಹಾರ... ಉಣ್ಣಲು ಸಾಧ್ಯವೇ? ವಿಶ್ವಸಂಸ್ಥೆಯ ಜಾಗತಿಕ ಹಸಿ... ಸೂಚ್ಯಂಕದಲ್ಲಿ, 84 ದೇಶಗಳ ಪೈಕಿ ಭಾರತ 65... ಸ್ಥಾನದಲ್ಲಿದೆ. ಭಾರತದ ನಿವ್ವಳ ಸೂಚ್ಯಂಕವು 23... ಆಗಿದ್ದು ಇದು 'ಗಾಬರಿಗೊಳಿಸುವ ಆಹಾರ ಭದ್ರತೆ... ಸ್ಥಿತಿ'ಯನ್ನು ಸೂಚಿಸುತ್ತದೆ.

ಇವೆಲ್ಲದಕ್ಕೆ ಪರಿಹಾರವು 'ಮೀನು ಹಿಡಿಯು... ಕಲಿಸುವುದರಲ್ಲಲ್ಲ', ಬದಲಿಗೆ ಶ್ರಮಪಟ್ಟು ಹಿಡಿದು ... ಮೀನಿನ ಮೌಲ್ಯದಲ್ಲಿ ಸೂಕ್ತ ಪಾಲನ್ನು ನೀಡುವುದರಲ್ಲಿ... ಅಂದರೆ ಪ್ರತಿಯೊಬ್ಬ ಶ್ರಮಜೀವಿಯು ತಿಂಗಳಿಗೆ ಕ... 25,000 ರೂ.ಗಳ ಕನಿಷ್ಠ ವೇತನವನ್ನು ಪಡೆಯಬೇ... ಎರಡೂವರೆ ಎಕರೆ ಜಮೀನಿರುವ ರೈತರು ಸರ್ಕಾ... ಎರಡನೇ ದರ್ಜೆ ಗುಮಾಸ್ತ (ಎಸ್‌ಡಿಎ) ಪಡೆಯುವ... ವರಮಾನ, ಸೌಲಭ್ಯ ಮತ್ತು ಭದ್ರತೆಯನ್ನು ಪಡೆಯ... ಸಾಕು. ಇಂತಹ ಸಬ್ಸಿಡಿಗಳ ಅಗತ್ಯವೇ ಇಲ್ಲ, ಬೆಳೆಗ... ವೈಜ್ಞಾನಿಕ ಬೆಲೆ ನಿಗದಿ ಮತ್ತು ಕಾರ್ಮಿಕರಿಗೆ ವೈಜ್ಞಾ... ವೇತನ ನಿಗದಿ ಮಾಡಿದರೆ ಸಬ್ಸಿಡಿ ಯಾಕಾದರೂ ಕೇಳುತ್ತಾ...

ಇಷ್ಟನ್ನು ಬಯಸುವುದು ಕಮ್ಯುನಿಸಮ್ಮೂ ಅ... ಸಮಾಜವಾದವೂ ಅಲ್ಲ, ಸಂಪತ್ತಿನ ಮೇಲೆ ಸಮಾನ ಅಧಿ... ಕೇಳುವ ಸಮತಾವಾದಿ ಆಶಯವು ದೂರವೇ ಇದೆ. ಇರು... ಚೌಕಟ್ಟಿನೊಳಗೇ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞ... ಪ್ರತಿಪಾದಿಸಿದ ಕಲ್ಯಾಣರಾಜ್ಯ (welfare state) ... ಪರಿಕಲ್ಪನೆಯೊಳಗೇ ಪಡಿತರ, ಸಬ್ಸಿಡಿ ಇತ್ಯಾದಿ ಕ್ರಮಗ... ಜಾರಿಗೆ ಬಂದದ್ದು ಎಂಬುದನ್ನೂ ಗಮನಿಸಬೇಕಿದೆ.

30 ರೂ.ಗೆ 30 ಕೆ.ಜಿ. ಅಕ್ಕಿಯು ಶ್ರಮಿಕವರ್ಗವ... ದುಡಿಮೆಯ ಅಗತ್ಯವೇ ಇಲ್ಲದಂತೆ ಮಾಡುವುದಿಲ್ಲ; ಬದ... ಜೀತದಂತಹ ದುಡಿಮೆಯ ಅಗತ್ಯವಿಲ್ಲದ ಸ್ವಾಭಿಮಾ... ಗಳನ್ನಾಗಿ ಮಾಡುತ್ತದೆ. ಅಷ್ಟು ಸುಲಭಕ್ಕೆ, ಅಷ್ಟೊಂ... ಕಡಿಮೆ ಕೂಲಿಗೆ ಕೆಲಸ ಮಾಡಲೇಬೇಕಾದ ಅಗತ್ಯ ಇಲ್... ಹಾಗೆ ಮಾಡುತ್ತದೆ. ಈ ನಾಡಿನಲ್ಲಿ ಜೀತ ಪದ್ಧತಿಯ... ಕಡಿಮೆಯಾದದ್ದು ಕಾನೂನಿನಿಂದಲ್ಲ; ಬದಲಿಗೆ ಪಡಿ... ವ್ಯವಸ್ಥೆಯಂತಹ ಕ್ರಮಗಳು, ಉಳ್ಳವರ ಮೇಲಿ... ಅವಲಂಬನೆಯನ್ನು ಕಡಿಮೆ ಮಾಡಿದ್ದರಿಂದ. ಇದ... ಪರಿಣಾಮವಾಗಿ ಒಂದಷ್ಟು ಜನ (ಜನ ಎಂದಾಗ ಗಂಡಸ... ಎಂತಲೂ ಓದಿಕೊಳ್ಳಬೇಕು) 'ಸೋಮಾರಿ'ಗಳಾಗಿದ್ದೂ ನಿ... ಆದರೆ ಇದೇ ಸೋಮಾರಿ ವರ್ಗದ ದುಡಿಮೆಯ ಕಾರಣ... ಸಾರ್ವತ್ರಿಕ ಪಡಿತರ ವ್ಯವಸ್ಥೆ ಇರುವ ತಮಿಳುನಾಡು... ಕೇರಳಗಳಲ್ಲಿ ಕೃಷಿ ಮತ್ತು ಕೈಗಾರಿಕಾ ಉತ್ಪನ್ನವು ಹೆಚ್ಚಿ... ರುವುದು. ಅಂದರೆ ಸೋಮಾರಿತನವನ್ನು ಸಾರ್ವತ್ರಿ... ಮಾಡಬಾರದು. ಅಕ್ಕಿ ಮಾತ್ರ ಸಿಕ್ಕಿಬಿಟ್ಟರೆ ಸಾಂಬಾರ... ಬಟ್ಟೆ, ಸೂರು, ಶಿಕ್ಷಣ, ಆರೋಗ್ಯ ಮನರಂಜನೆ, ಸಾಂಸ್ಕೃ... ಬದುಕು, ಉಳಿತಾಯ ಯಾವುದೂ ಇಲ್ಲದೆಯೂ ಬದುಕು... ಸ್ಥಿತಿಯಲ್ಲಿ ನಮ್ಮ ದುಡಿಯುವ ವರ್ಗ ಇದೆಯೇ? ಒಂದ... ವೇಳೆ ಅದು ನಿಜವಾಗಿದ್ದರೆ, ಕನಸುಗಳೇ ಇಲ್ಲದೆ ... ವರ್ಗ ಬದುಕುತ್ತಿದೆಯೇ? ತಮ್ಮ ಶ್ರಮಶಕ್ತಿಯ ಫಲ... ಹೆಚ್ಚಿನ ಭಾಗವನ್ನು ತ್ಯಾಗ ಮಾಡಿರುವ ಶ್ರಮಿಕ... ಕನಸುಗಳನ್ನೂ ತ್ಯಾಗ ಮಾಡಿದ್ದಾರೆಯೇ ಅಥವಾ ಇರು... ವ್ಯವಸ್ಥೆಯೊಳಗೆ ಕನಸುಗಳು ಹುಟ್ಟಲಾರದ ಸ್ಥಿತಿಗೆ ಅ... ಜನರು ದೂಡಿದ್ದಾರೆಯೇ? ಕ್ರಿಯಾಶೀಲರಾಗಿರುವ ಮಧ್ಯ... ವರ್ಗಕ್ಕೆ ಕನಸುಗಳನ್ನು ಮಾರಲಾಗುತ್ತಿದೆ; ಅದರಲ್ಲಿ ಒಂ... ಸಣ್ಣ ವಿಭಾಗಕ್ಕೆ ಕನಸುಗಳು ಸಾಕಾರವಾಗುವಷ್ಟು ವೇತನ... ನೀಡಲಾಗುತ್ತಿದೆ. ಉಳಿದವರಿಗೆ ಸಿಗುತ್ತಿರುವುದು 30 ಕೆ... ಅಕ್ಕಿ ಮಾತ್ರ.

ಸರ್ಕಾರದ ಬೊಕ್ಕಸಕ್ಕೆ ನಿಜಕ್ಕೂ ಎಷ್ಟು ಹೊರೆ?


ಕರ್ನಾಟಕದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಒಂದೇ ದಿನ, ಒಂದೇ ಸುದ್ದಿ ಬ್ಯಾನರ್ ಹೆಡ್‌ಲೈನ್ ಆಗಿ ಪ್ರಕಟಗೊಂಡಿತು. ಅದು 'ಅಕ್ಕಿ ಯೋಜನೆಯಿಂದ ಸರ್ಕಾರಕ್ಕೆ ಕೋಟಿ ಕೋಟಿ ಹೊರೆ'. ಇಬ್ಬರಿಗೂ ಮಾಹಿತಿ ನೀಡಿದ್ದು 'ಉನ್ನತ ಅಧಿಕಾರಿಗಳ ಮೂಲ'. ಅದರಲ್ಲಿ ಕರ್ನಾಟಕ ಸರ್ಕಾರಕ್ಕೆ 2,373 ಕೋಟಿ ರೂ.ಗಳ ಹೊರೆಯಾಗುತ್ತದೆಯೆಂದೂ, ಮಾರುಕಟ್ಟೆ ದರದಲ್ಲಿ ಕೊಂಡುಕೊಳ್ಳಬೇಕಾದಲ್ಲಿ 6,198 ಕೋಟಿ ರೂ.ಗಳನ್ನು ತೆರಬೇಕಾಗುತ್ತದೆಂದೂ ಬರೆಯಲಾಗಿತ್ತು, ವಾಸ್ತವದಲ್ಲಿ ಮಧ್ಯಮ ವರ್ಗದವರನ್ನು ಹೆದರಿಸುವ ಸಾರ್ವಜನಿಕ ಹಿತಾಸಕ್ತಿಯಿಂದಲೇ 'ಹೆಸರು ಹೇಳಲಿಚ್ಛಿಸದ' ಅಧಿಕಾರಿಗಳು ಈ ಅಂಕಿ-ಅಂಶವನ್ನು ನೀಡಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ.

20 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ತಮಿಳುನಾಡಿನಲ್ಲಿ 1.94 ಕೋಟಿ ಕಾರ್ಡ್‌ಗಳಿವೆ. ಆ ರಾಜ್ಯದಲ್ಲಿ ಉಚಿತ ಅಕ್ಕಿಗೆ 3,165 ಕೋಟಿ ರೂ.ಗಳು ಮಾತ್ರ ಖರ್ಚಾಗುತ್ತಿದೆ. ತಮಿಳುನಾಡಿನಲ್ಲಿ ತಿಂಗಳಿಗೆ 3.14 ಲಕ್ಷ ಟನ್ ಅಕ್ಕಿ ಬೇಕಿದ್ದರೆ, ಹಾಲಿ ತಿಂಗಳಿಗೆ 1.4 ಲಕ್ಷ ಟನ್ ಅಕ್ಕಿಯನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸುತ್ತಿರುವ ಕರ್ನಾಟಕ ಸರ್ಕಾರವು ಹೊಸ ಯೋಜನೆಯಡಿ 2.8 ಲಕ್ಷ ಟನ್ ವಿತರಿಸಬೇಕಾಗುತ್ತದೆ. ಈ ಎರಡು ರಾಜ್ಯಗಳಿಗಿಂತ ದೊಡ್ಡದಾದ ಆಂಧ್ರ ಪ್ರದೇಶದಲ್ಲಿ 3.21 ಲಕ್ಷ ಟನ್‌ನಷ್ಟು ಅಕ್ಕಿ ವಿತರಿಸಲಾಗುತ್ತಿದೆ. ಅಕ್ಕಿಯ ಜೊತೆ, ಗೋಧಿ, ಬೇಳೆ, ಪಾಮ್ ಎಣ್ಣೆ ಸೀಮೆಎಣ್ಣೆಯನ್ನೂ ಕಡಿಮೆ ದರದಲ್ಲಿ ವಿತರಿಸುವ ತಮಿಳುನಾಡಿನಲ್ಲಿ ಒಟ್ಟಾರೆ ಆಹಾರ ಸಬ್ಸಿಡಿಯು 4,900 ಕೋಟಿಗಳನ್ನು ಮೀರುವುದಿಲ್ಲ.

ಆದರೂ ಉನ್ನತ ಅಧಿಕಾರಿಗಳು, ಹೊಸ ಮುಖ್ಯಮಂತ್ರಿಯ ನಿರ್ಧಾರ ಪ್ರಕಟವಾದ ಮರುದಿನ ಪ್ರಮುಖ ಪತ್ರಿಕೆಗಳಿಗೆ ಕೊಡುವ ಸುದ್ದಿಯಲ್ಲಿ 'ಕರ್ನಾಟಕ ಸರ್ಕಾರಕ್ಕೆ 6,198 ಕೋಟಿ ರೂ.ಗಳಷ್ಟು ಹಣ ಖರ್ಚಾಗುತ್ತದೆ' ಎಂದು ಹೇಳುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿಲ್ಲದ ತಮಿಳುನಾಡಿನ ಸರ್ಕಾರಕ್ಕೆ ನೀಡಿದಷ್ಟು ಅನುದಾನವನ್ನೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡದಿದ್ದರೆ ಮಾರುಕಟ್ಟೆಯಲ್ಲಿ ಕೊಂಡು ನೀಡುವ ಅಕ್ಕಿಗೆ ಅಷ್ಟು ಹಣ ಬೇಕೆಂಬುದು ಅವರ ವಾದ. ಇದು ಕೇವಲ ಹೆದರಿಸುವ ಉದ್ದೇಶದ್ದು ಎಂಬುದರಲ್ಲಿ ಸಂದೇಹವಿಲ್ಲ.

ಪಾಟೀಲರ ಶುದ್ಧ ಕುಡಿಯುವ ನೀರಿನ ಕನಸು

ಈ ಬಾರಿಯ ಚುನಾವಣೆಯಲ್ಲಿ ಇಬ್ಬರ ಗೆಲುವು ...ಗೆ ಸಂತೋಷ ತಂದಿತು. ಅವರಿಬ್ಬರಲ್ಲಿ ಮೊದಲನೆಯ ...ಯ ತೀರ್ಥಹಳ್ಳಿ ಕ್ಷೇತ್ರದಿಂದ ಗೆದ್ದಿರುವ ಕಿಮ್ಮನೆ ರತ್ನಾಕರ್. ...ತಿಬಲ, ಹಣಬಲ, ತೋಳ್ಬಲಗಳೇ ...ಜಕೀಯದ ಮುಖ್ಯಾಂಶಗಳಾಗಿರುವ ...ತ್ತಿನ ಕಾಲದಲ್ಲಿ ಅದ್ಯಾವುದನ್ನೂ ಆಧರಿ...ಸಿ, ಜಾತ್ಯತೀತ ನಿಲುವು ಮತ್ತು ಕೈ-...ಯಗಳನ್ನು ಸ್ವಚ್ಛವಾಗಿ ಉಳಿಸಿಕೊಂಡು ...ದಿರುವ ಕಿಮ್ಮನೆ ಅವರ ಗೆಲುವು ...ಮ್ಮ ರಾಜ್ಯದಲ್ಲಿ ಇವತ್ತಿಗೂ ನೈತಿಕತೆಗೆ, ...ತೆಗೆ, ಪ್ರಜಾಪ್ರಭುತ್ವಕ್ಕೆ ಸ್ಥಾನಮಾನವಿದೆ ...ಬುದನ್ನು ತೋರಿಸಿಕೊಟ್ಟಿದೆ. ಕಿಮ್ಮನೆ ...ವರ ಗೆಲುವು ಬರೀ ತೀರ್ಥಹಳ್ಳಿ ...ತ್ರದ ಜನರ ಗೆಲುವು ಮಾತ್ರವಲ್ಲ, ...ಜ್ಯದ ಪ್ರಜ್ಞಾವಂತರೆಲ್ಲರ ಗೆಲುವು ...ದು ಭಾವಿಸಿದ್ದೇನೆ. ಸಜ್ಜನ ಕಿಮ್ಮನೆ ...ವರಿಗೆ ಅಭಿನಂದನೆಗಳು.



...ಹಾಗೆಯೇ ಗೆಲ್ಲುವ ಮೂಲಕ ಸಂತಸ ತಂದ ...ತ್ತೊಬ್ಬರು ಗದಗ ಕ್ಷೇತ್ರದ ಜನರನ್ನು ಮೆಚ್ಚಿಸಿ ...ಜಗಟ್ಟೆಯಲ್ಲಿ ಜಯ ಸಾಧಿಸಿದ ಎಚ್.ಕೆ.ಪಾಟೀಲರು. ...ಹೆಸರನ್ನು ಕೇಳಿ ಕೆಲವರಿಗೆ ಅಚ್ಚರಿ ಆಗಬಹುದು. ...ದರೆ ಅವರನ್ನು ಮೆಚ್ಚಲು ಹಲವು ಕಾರಣಗಳಿವೆ.

...ಎಲ್ಲರಿಗೂ ಗೊತ್ತಿರುವಂತೆ ಪಾಟೀಲರು ವಂಶ ...ರಂಪರ್ಯ ರಾಜಕೀಯ ಕುಟುಂಬದಿಂದ ಬಂದವರು. ...ವರ ತಂದೆ ಕೆ.ಎಚ್.ಪಾಟೀಲರು ಸಹಕಾರಿ ರಂಗದಲ್ಲಿ ...ಛಾಪನ್ನು ಮೂಡಿಸಿ, ರಾಜಕೀಯದಲ್ಲಿ ಗೆಲುವು ...ಸಿ ಪ್ರಭಾವಿ ಮಂತ್ರಿ ಆಗಿದ್ದವರು. ಅಷ್ಟೇ ಅಲ್ಲ, ...ಲಕೋಟಿಯ ಹುಲಿ' ಎಂದೇ ಹೆಸರು ಪಡೆದಿದ್ದವರು. ...ಆರಂಭದಲ್ಲಿ ಅವರ ಪುತ್ರ ಎಚ್.ಕೆ.ಪಾಟೀಲರು ತಮ್ಮ ...ದೆಯ ಯಶಸ್ಸನ್ನೇ ಆಧರಿಸಿ ರಾಜಕೀಯವನ್ನು ...ವೇಶಿಸಿದರು. ಮೊದಮೊದಲು ಪಾಟೀಲರಿಗೆ ಅಷ್ಟು ...ಆಗಿತ್ತು. ಆದರೆ ಆನಂತರದ ದಿನಗಳಲ್ಲಿ ಅವರದೇ ...ಗ್ರೆಸ್ ಪಕ್ಷದ ಹಲವು ನಾಯಕರ ತಂತ್ರ ಮತ್ತು ...ತ್ರಗಳ ಪೆಟ್ಟುಗಳನ್ನು ಪಾಟೀಲರಿಂದ ತಡೆಯಲಾಗಲಿಲ್ಲ. ...ಣಾಮವಾಗಿ ಅವರು 2008ರ ವಿಧಾನಸಭಾ ...ನಾವಣೆಯಲ್ಲಿ ಸೋತರು. ಅಷ್ಟು ಸಾಲದೆಂಬಂತೆ ...ದನಂತರ ನಡೆದ ವಿಧಾನಸಭಾ ಪರಿಷತ್ತಿನ ಚುನಾವಣೆ...ಯಲ್ಲೂ ವಿಫಲರಾದರು.


...ಆಗ ಪಾಟೀಲರು ಮುಖ ಮಾಡಿದ್ದೇ ಜನರ ...ಗತ್ಯಗಳತ್ತ. ಅದೇ ಅವರಿಗೆ ಈಗ ಮತ್ತೊಮ್ಮೆ ಜಯ ...ದೆ ಮತ್ತು ಆ ಮೂಲಕ ಓರ್ವ ರಾಜಕಾರಣಿಯ ...ಜಿ ಯಾವುದಾಗಿರಬೇಕೆಂದು ಎಲ್ಲರಿಗೂ ತೋರಿಸಿದೆ ...ದರೆ ತಪ್ಪಾಗಲಾರದು.

...ಹಲವು ತಿಂಗಳುಗಳ ಹಿಂದೆಯೇ ನಮ್ಮ ಹುಡುಗರು ...ಟೀಲರ 'ಶುದ್ಧ ನೀರು' ಘಟಕಗಳ ಬಗ್ಗೆ ನನ್ನ ಗಮನ ...ಸೆದ್ದರು. ಕಳೆದ ಬಾರಿ ಮಳೆ ಕೈಕೊಟ್ಟಿದ್ದು ಮತ್ತು ...ಗೆಯ ದಗೆಯಿಂದಾಗಿ ರಾಜ್ಯದಲ್ಲೆಲ್ಲ ನೀರಿಗೆ, ಅದರಲ್ಲೂ ...ಡಿಯುವ ನೀರಿಗೆ ಹಾಹಾಕಾರ ಎದ್ದಿತ್ತು. ಅಂತಹ ...ಸ್ಥಿತಿಯಲ್ಲಿ ಪಾಟೀಲರ ಶ್ರಮದಿಂದಾಗಿ ಸಾವಿರಾರು ಜನ ...ವಾದ ಕುಡಿಯುವ ನೀರನ್ನು ತೀರಾ ಕಡಿಮೆ ದರದಲ್ಲಿ ಪ್ರತಿದಿನ ಪಡೆಯುತ್ತಿದ್ದಾರೆಂದು ಕೇಳಿ ನನಗೆ ಅಚ್ಚರಿಯಾಗಿತ್ತು.

ಎಲ್ಲರಿಗೂ ಗೊತ್ತಿರುವಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಬೇಸಿಗೆಯಲ್ಲಿ ನೀರಿಗೆ ಅಭಾವ ಇದ್ದೇ ಇರುತ್ತದೆ. ಅದರಲ್ಲೂ ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ಕುಡಿಯುವ ನೀರಿಗೆ ಗುದ್ದಾಟ, ಕಿತ್ತಾಟ ಮಾಮೂಲಿಯಾಗಿ ನಡೆಯುತ್ತಿರುತ್ತವೆ. ಇನ್ನು ಹಳ್ಳಿಗಳ ಸ್ಥಿತಿಯಂತೂ ಕರುಣಾಜನಕವಾಗಿರುತ್ತದೆ. ಹಳ್ಳಿಯಲ್ಲಿರುವ ಕೊಳವೆ ಬಾವಿಯೋ, ಪುಟ್ಟ ಕೆರೆಯೋ ಎಲ್ಲರ ಎಲ್ಲಾ ಅಗತ್ಯಗಳನ್ನು ಈಡೇರಿಸಬೇಕಾಗುತ್ತದೆ. ಹಳ್ಳಿಯಲ್ಲಿರುವ ಕೆರೆಗಳು ಬಟ್ಟೆಪಾತ್ರೆಗಳನ್ನು ತೊಳೆಯುವುದಕ್ಕೆ ಮಾತ್ರ ಬಳಕೆ ಆಗುವುದಿಲ್ಲ, ಜನರ ಮತ್ತು ಜಾನುವಾರುಗಳ ಸ್ನಾನಕ್ಕೂ ಅದೇ ನೀರು ಉಪಯೋಗಿಸಲ್ಪಡುತ್ತದೆ. ಇನ್ನು ಈಗಿನ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದರಿಂದ ಅಂತಹ ವಿಷಗಳೂ ಕೆರೆಯನ್ನು ಸೇರುತ್ತವೆ. ಹೀಗೆ ಮಲಿನಗೊಂಡಿರುವ ಕೆರೆಯ ನೀರನ್ನೇ ಜನ ಕುಡಿಯುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಬರೋಬ್ಬರಿ ಏಳು ಕೋಟಿ ಜನ ಮಲಿನಗೊಂಡಿರುವ ನೀರನ್ನು ಕುಡಿದೇ ಹಲವಾರು ರೀತಿಯ ರೋಗಗಳಿಗೆ, ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಇದೆಲ್ಲದರ ಹಿನ್ನೆಲೆಯಲ್ಲಿ ಪಾಟೀಲರು ಮೊದಲು ತಮ್ಮ ಗದಗ ಜಿಲ್ಲೆಯಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಕಲ್ಪಿಸಲು ಮುಂದಾದರು. ಅವರು ತಮ್ಮ ತಂದೆಯ ಹೆಸರಲ್ಲಿ ಸ್ಥಾಪಿಸಿರುವ ಕೆ.ಎಚ್.ಪಾಟೀಲ್ ಪ್ರತಿಷ್ಠಾನವು ಗ್ರಾಮೀಣ ವೈದ್ಯಕೀಯ ಸೇವಾಸಂಸ್ಥೆಯೊಂದಿಗೆ ಕೈಜೋಡಿಸಿ ಸೂಕ್ತ ತಂತ್ರಜ್ಞಾನಕ್ಕೆ ತಲಾಶ್ ಪ್ರಾರಂಭಿಸಿತು.

ಈಗ ಟಾಟಾ ಸೇರಿದಂತೆ ಹಲವಾರು ಕಂಪನಿಗಳು ಕುಡಿಯುವ ನೀರನ್ನು ಬಾಟಲಿಗಳಲ್ಲಿ ಮಾರಿ ಮಾರುಕಟ್ಟೆಯಲ್ಲಿ ಹಣವನ್ನು ದೋಚುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ವಾಸ್ತವವಾಗಿ ಈ ಅಂಗಡಿಗಳಲ್ಲಿ ಸಿಗುವ



ನೀರಿನ ಬಾಟಲಿಯ ರೇಟು ಅದಕ್ಕೆ ತಗಲುವ ವೆಚ್ಚಕ್ಕಿಂತ ಸಾವಿರಾರು ಪಟ್ಟು ಹೆಚ್ಚಿನದಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಒಂದು ಲೀಟರ್ ನೀರನ್ನು ಶುದ್ಧೀಕರಿಸಲು ಆಗುವ ವೆಚ್ಚ ಕೇವಲ 5 ರಿಂದ 8 ಪೈಸೆ. ಆದರೆ ಕಂಪನಿಗಳು ಅದಕ್ಕೆ ನಿಗದಿಪಡಿಸುವ ಹಣ 12ರಿಂದ 15 ರೂಪಾಯಿ. ತಗಲುವ ವೆಚ್ಚ ಮತ್ತು ಅದಕ್ಕೆ ಪಡೆಯುವ ಲಾಭದ ನಡುವಿನ ಅಗಾಧ ವ್ಯತ್ಯಾಸವನ್ನು ಗಮನಿಸಿದರೆ ಕಂಪನಿಗಳು ಎಂತಹ ದರೋಡೆಯಲ್ಲಿ ತೊಡಗಿವೆ ಎಂದು ಅರ್ಥವಾಗುತ್ತದೆ.

ಅದೇನೇ ಇರಲಿ, ಅಂತರರಾಷ್ಟ್ರೀಯ ಕಂಪನಿಗಳು ಉಪಯೋಗಿಸುವ ತಂತ್ರಜ್ಞಾನವನ್ನೇ ಉಪಯೋಗಿಸಿ ಕೆ.ಎಚ್.ಪಾಟೀಲ್ ಪ್ರತಿಷ್ಠಾನವು ಕಡಿಮೆ ದರದಲ್ಲಿ ಕುಡಿಯುವ ನೀರನ್ನು ಜನರಿಗೆ ಒದಗಿಸಲು ನಿರ್ಧರಿಸಿತು. ರಿವರ್ಸ್ ಆಸ್ಮೋಸಿಸ್ ತಂತ್ರಜ್ಞಾನವನ್ನು ಅವಲಂಬಿಸಿ ನಿರ್ಮಾಣಗೊಂಡ ಯಂತ್ರಗಳು ನೀರಿನಲ್ಲಿರುವ ಉಸುಕು, ಬ್ಯಾಕ್ಟೀರಿಯಾ ಇತ್ಯಾದಿಗಳನ್ನು ಗುರುತಿಸಿ ಶುದ್ಧ ಮಾಡುತ್ತದಲ್ಲದೆ, ನೀರಿನ ರುಚಿಯನ್ನೂ ಹೆಚ್ಚಿಸುತ್ತದೆ. ಅಂತಹ ಒಂದು ಯಂತ್ರವನ್ನು 2011ರ ಮಾರ್ಚ್ 16ರಂದು ದಿವಂಗತ ಪಾಟೀಲರ 87ನೇ ಹುಟ್ಟುಹಬ್ಬದಂದು ಅವರದೇ ಆದ ಹುಲಕೋಟಿಯಲ್ಲಿ ಉದ್ಘಾಟಿಸಲಾಯಿತು.

ಅದೇ ರಾಜ್ಯದ ಮೊದಲ 'ಶುದ್ಧ ನೀರಿನ' ಘಟಕವಾಯಿತು. ಕೇವಲ ಎರಡು ರೂಪಾಯಿಗೆ ಇಪ್ಪತ್ತು ಲೀಟರ್ ನೀರನ್ನು ಈ ಘಟಕದಲ್ಲಿ ಕೊಳ್ಳಬಹುದಿತ್ತು. ಇಲ್ಲಿಂದ ನೀರನ್ನು ಪಡೆಯಲು ನೂಕುನುಗ್ಗಲಾಯಿತು. ನಂತರದ ದಿನಗಳಲ್ಲಿ ಗದಗ ಜಿಲ್ಲೆಯ ವಿವಿಧ ಕಡೆ 32 ಘಟಕಗಳು ತಲೆ ಎತ್ತಿದವು.

ಎಲ್ಲೆಡೆ ಜನರ ಮೆಚ್ಚುಗೆ ಪಡೆಯುತ್ತಾ ಹೋದ ಪಾಟೀಲರು ಇದನ್ನು ಪಕ್ಕದ ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೂ ವಿಸ್ತರಿಸಿದರು. ಇವತ್ತು ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಒಟ್ಟು 687 'ಶುದ್ಧ ನೀರು' ಘಟಕಗಳನ್ನು ಸ್ಥಾಪಿಸಲಾಗಿದೆ. ಅವುಗಳಿಂದ ಪ್ರತಿದಿನ ಸಾವಿರಾರು ಜನ ಲಕ್ಷಾಂತರ ಲೀಟರ್‌ಗಳ ನೀರನ್ನು ಪಡೆಯುತ್ತಿದ್ದಾರೆ. ಮಿತ್ರರೊಬ್ಬರು ಹೇಳಿದ ಪ್ರಕಾರ "ಈ ಯೋಜನೆ ಎಷ್ಟು ಜನಪ್ರಿಯವಾಗಿದೆ ಎಂದರೆ ಬಡವರು ಮಾತ್ರ ಇದರ ಪ್ರಯೋಜನವನ್ನು ಪಡೆಯುತ್ತಿಲ್ಲ, ಉಳ್ಳವರೂ ಕಾರುಗಳಲ್ಲಿ ಬಂದು ಇಲ್ಲಿಂದ ನೀರು ಪಡೆಯುತ್ತಿದ್ದಾರೆ."

ಈ ಯೋಜನೆ ಈಗಾಗಲೇ ಹಲವಾರು ಜನರ ಗಮನವನ್ನು ಸೆಳೆದಿದೆ. ಅಂತಹವರಲ್ಲಿ ಈ ಹಿಂದೆ ಪಾಟೀಲರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದ್ದ ಡಿ.ಕೆ.ಶಿವಕುಮಾರ್ ಕೂಡ ಒಬ್ಬರು. ಹುಂಬನಂತಾಡುವ ಶಿವಕುಮಾರ್ ಅವರ ಬಗ್ಗೆ ಟೀಕೆಗಳೇನೇ ಇದ್ದರೂ ಅವರು ತಮ್ಮ ಒಂದು ತಂಡವನ್ನು ಪಾಟೀಲರ ಬಳಿ ಕಳುಹಿಸಿ, ಈ ಯೋಜನೆಯನ್ನು ಅಧ್ಯಯನ ಮಾಡಿಸಿ, ತಮ್ಮ ಕ್ಷೇತ್ರದಲ್ಲೂ ಈಗಾಗಲೇ ಹಲವು 'ಶುದ್ಧ ನೀರಿನ' ಘಟಕಗಳನ್ನು ಪ್ರಾರಂಭಿಸಿದ್ದಾರೆ. ಆ ಕಾರಣಕ್ಕೆ ಇವತ್ತು ಕನಕಪುರ ಕ್ಷೇತ್ರದ ಜನ "ನಮ್ಮ ಡಿಕೆ ಶುದ್ಧವಾದ ಕುಡಿಯುವ ನೀರನ್ನು ಕೊಡಿಸಿದ್ದಾರೆ" ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.



ಕಂಡಹಾಗೆ

• ಗೌರಿ ಲಂಕೇಶ್

editorlankesh@gmail.com

ಈಗ ಬೆಂಗಳೂರಿನಂತಹ ನಗರದ ನಿವಾಸಿಗಳಿಗೆ ಎಟಿಎಂ (ಎನಿ ಟೈಮ್ ಮನಿ) ಯಂತ್ರಗಳು ಚಿರಪರಿಚಿತವಾಗಿವೆ. ಆದರೂ ಅವರಿಗೆ ಇನ್ನೊಂದು ರೀತಿಯ ಎಟಿಡಬ್ಲ್ಯು (ಆಲ್ ಟೈಮ್ ವಾಟರ್)ಗಳ ಸೌಲಭ್ಯ ಇಲ್ಲದಂತಾಗಿ ರುವುದರಿಂದ ಚಿಂತಾಕ್ರಾಂತರಾಗಿದ್ದಾರೆ. ಕಳೆದ ಎರಡು ವಾರಗಳ ಕಾಲ ಬೆಂಗಳೂರಿನ ಎಲ್ಲ ಕಡೆ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿತ್ತು.

ಆದರೆ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಈಗ ಬೇಕೆಂದಾಗಲೆಲ್ಲ ಹಣವನ್ನು ಡ್ರಾ ಮಾಡಲು ಎಟಿಎಂಗಳಿಲ್ಲದಿದ್ದರೂ, ಕುಡಿಯುವ ನೀರನ್ನು ಕಡಿಮೆ ದರದಲ್ಲಿ ಡ್ರಾ ಮಾಡುವ ಆಲ್ ಟೈಮ್ ವಾಟರ್ ಸೌಲಭ್ಯವಂತೂ ಸಿಕ್ಕಿದೆ. ಜನರಿಗೆ ಕುಡಿಯಲು ಶುದ್ಧ ನೀರಿಗಿಂತಲೂ ಇನ್ನೇನು ಬೇಕು?


ಈ ಬಾರಿಯ ಚುನಾವಣೆಯಲ್ಲಿ ಮತದಾನ ನಡೆಯುವ ಮುನ್ನವೇ ಎಚ್.ಕೆ.ಪಾಟೀಲರು ಗೆದ್ದಿದ್ದಾರೆ ಎಂದು ಈ ಪತ್ರಿಕೆ ಎರಡು ಬಾರಿ ವರದಿ ಮಾಡಿತ್ತು. ಅದು ನಿಜವಾಗಿದೆ. ಪಾಟೀಲರು ಜನ ಪರವಾಗಿ ಯೋಚಿಸಿದ್ದರಿಂದಲೇ ಅವರು ಈ ಬಾರಿ ಗೆಲುವು ಸಾಧಿಸಿದ್ದಾರೆ ಎಂಬುದು ನಿಸ್ಸಂಶಯ. ಇದು ಇತರೆ ರಾಜಕಾರಣಿಗಳಿಗೆ ಸೂಕ್ತ ಪಾಠ ಮತ್ತು ಮಾರ್ಗದರ್ಶನವಾಗಲಿ.

ಈಗ ಪಾಟೀಲರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಅಷ್ಟೇ ಅಲ್ಲ, ಅವರು ಅಧಿಕಾರ ಪಡೆದ ದಿನವೇ ಈ ಶುದ್ಧ ನೀರಿನ ಯೋಜನೆಯನ್ನು ರಾಜ್ಯದ ಎಲ್ಲಾ ಕಡೆ ವಿಸ್ತರಿಸುವುದಾಗಿ ಹೇಳಿದ್ದಾರೆ. ನಿಜ, ಇನ್ನೆರಡು ವಾರಗಳಲ್ಲಿ ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾಗಲಿದೆ. ಆದರೂ ಕುಡಿಯಲು ಸ್ವಚ್ಛ ನೀರಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಆದ್ದರಿಂದ ಪಾಟೀಲರು ಈ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. ಯಾರಿಗೆ ಗೊತ್ತು, ಅವರು ಈ ದಶಕದ 'ನೀರು ಪಾಟೀಲ'ರಾಗಬಹುದು!

ಪಾಟೀಲರಿಗೂ ಅಭಿನಂದನೆಗಳು. ○

ಸಿದ್ದು ಹೆಗಲ ಮೇಲಿದೆ ಶತಮಾನದ ಶಾಲೆ ರಕ್ಷಿಸುವ ಹೊಣೆ

'ಯಾವ ಕಾರಣಕ್ಕೂ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ, ಬದಲಾಗಿ ಅವುಗಳ ಸೌಲಭ್ಯಗಳನ್ನು ಮತ್ತಷ್ಟೂ ಹೆಚ್ಚಿಸುತ್ತೇವೆ'



...ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭರವಸೆಯ ...ಗಳನ್ನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ...ದೆ ಬಲು ದೊಡ್ಡ ಸವಾಲೊಂದಿದೆ. ಅದೂ ತಮ್ಮದೇ ...ನ ಮೈಸೂರಿಗೆ ಸಂಬಂಧಪಟ್ಟದ್ದಾದ್ದರಿಂದ ...ರಾಮಯ್ಯನವರ ಮೇಲೆ ನಿರೀಕ್ಷೆಗಳು ಮತ್ತಷ್ಟೂ ಹೆಚ್ಚಿವೆ. ...ಸ್ವಾಮೀಜಿ ನಿರ್ಗಮನದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮೈಸೂರು ನಗರದ ದೇವರಾಜ್ ಅರಸ್ ರಸ್ತೆ ಮತ್ತು ಶೇಷಾದ್ರಿ ಐಯ್ಯರ್ ರಸ್ತೆಗಳಿಗೆ ಹೊಂದಿಕೊಂಡಂತಿರುವ ಶತಮಾನದಷ್ಟು ಹಳೆಯದಾದ ನ್ಯೂ ಟೈಪ್ ಮಾಡೆಲ್ ಸ್ಕೂಲ್‌ಗೆ ಸೇರಿದ ಸುಮಾರು 36,590 ಚದರ ಅಡಿಗಳ ಜಾಗವನ್ನು ಕೊಲ್ಕೊತ್ತಾದ ರಾಮಕೃಷ್ಣ ಮಿಷನ್‌ಗೆ ನೀಡಿ ಅಲ್ಲಿ ಸ್ವಾಮಿ ವಿವೇಕಾನಂದರ ನೆನಪಲ್ಲಿ 'ಸ್ಫೂರ್ತಿ ಕೇಂದ್ರ' ಸ್ಥಾಪಿಸಲು ಅನುಮತಿಯನ್ನು ನೀಡಿತ್ತು. ಇದಕ್ಕೆ ಅನುಕೂಲವಾಗುವಂತೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಾಗೇರಿ ಜಂಟಿಯಾಗಿ ಈ ಸರ್ಕಾರಿ ಶಾಲೆಯನ್ನು ಮುಚ್ಚಿ ಪಕ್ಕದ ದೇವರಾಜ ಶಾಲೆಯಲ್ಲಿ ವಿಲೀನಗೊಳಿಸುವ ನಿರ್ಧಾರಕ್ಕೆ ಅಂಕಿತವನ್ನೂ ಹಾಕಿದ್ದರು. ಇದರ ವಿರುದ್ಧ ಜನಪರ ಚಿಂತಕರಾದ ಮೀರಾ ನಾಯಕ್, ಸಾಹಿತಿ ದೇವನೂರು ಮಹಾದೇವ, ಪಿ.ವಿ. ನಂಜರಾಜ ಅರಸು, 'ಆಂದೋಲನ' ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ, ಪಿ.ಮಲ್ಲೇಶ್ ಮತ್ತು ಸ.ರ. ಸುದರ್ಶನ ಮೊದಲಾದವರು ಕೋರ್ಟಿನಲ್ಲಿ ದಾವೆಯನ್ನು ಹೂಡಿ ಶತಮಾನದಷ್ಟು ಹಳೆಯ ಸರ್ಕಾರಿ ಶಾಲೆಯನ್ನು ಮುಚ್ಚಿ ಬಡಮಕ್ಕಳಿಗೆ ಅನ್ಯಾಯ ಮಾಡಬಾರದೆಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ. ಆದರೆ ವಿವೇಕಾನಂದರ ಹೆಸರಲ್ಲಿ



ಚಿನ್ನಿಗಳ ಭೂಕಬಳಿಕೆಯ ಹುನ್ನಾರಕ್ಕೆ ಇತಿಶ್ರೀ ಹಾಡಬೇಕಾದ ಜರೂರತ್ತು ಸಿದ್ದರಾಮಯ್ಯನವರ ಸರ್ಕಾರಕ್ಕಿದೆ.

ಬಡವರ ಇಂತಹ ದರಿದ್ರ ಅವಾಂತರದ ಹಿಂದೆಯೂ ಒಂದು ಪುಟ್ಟ ಚರಿತ್ರೆಯಿದೆ. ಮಹಾರಾಜ ಚಾಮರಾಜ

(8ನೇ ಪುಟಕ್ಕೆ)


ಡಿಕೆ ಶಿವಕುಮಾರ್ 'ಮುಖ್ಯ'ನೂ ಅಲ್ಲ 'ಮಂತ್ರಿ'ನೂ ಇಲ್ಲ


'ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ' ಎಂದೇ ಕರ್ನಾಟಕದ ಪ್ರಜೆಗಳಲ್ಲಿ ದಿಗಿಲು ಹುಟ್ಟಿಸುವಂತೆ ಅಬ್ಬರಿಸುತ್ತಿದ್ದ ಡಿ.ಕೆ. ಶಿವಕುಮಾರ್‌ಗೆ ಈಗ ಒಂದು ಸಣ್ಣ ಕೈಜಿನ ಮಿನಿಸ್ಟರ್‌ಗಿರಿಯೂ ಸಿಕ್ಕಿಲ್ಲ!

ಮೇ 8ನೇ ತಾರೀಖು ಎಲೆಕ್ಷನ್ ರಿಸಲ್ಟ್ ಪ್ರಕಟವಾಗುವ ದಿನದಂದು ಹಾಗೂ ಅದಕ್ಕೂ ಹಿಂದಿನ ಹದಿನೈದು ದಿನದಿಂದಲೂ ತಮ್ಮ 'ಸಿಎಂ ಗಿರಿ'ಯ ಆಸೆಯನ್ನು ಡಿಕೆ ಪದೇಪದೇ ಹೇಳಿಕೊಂಡೇ ಬಂದಿದ್ದರು. ಡಿಕೆ ಕನಕಪುರದಲ್ಲಿ ಸಿಂಧ್ಯಾ ವಿರುದ್ಧ ಗೆಲ್ಲುವುದರಲ್ಲೇನೂ ಅನುಮಾನ ಇರಲಿಲ್ಲ. ಇದು ಗ್ಯಾರಂಟಿಯಾದದ್ದೇ ತಡ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಡಿಕೆ ಕರ್ನಾಟಕದಲ್ಲಿ ತಾವೇ ಕಾಂಗ್ರೆಸ್ ಅನ್ನು ಗೆಲ್ಲಿಸಿದವರಂತೆ ಹಲವೆಡೆ ಪೋಜು ಕೊಟ್ಟರು. ಆದರೆ ಇದಾದ ಒಂದೇ ವಾರದಲ್ಲಿ ಪರಿಸ್ಥಿತಿ ಅನಿರೀಕ್ಷಿತವಾಗಿ ಉಲ್ಟಾ ಆಗಿದೆ.

ಡಿಕೆ ಈಗ ತಬ್ಬಲಿ

ಕನಕಪುರದಲ್ಲಿ ಗೆದ್ದರೂ ಈಗ ದೆಹಲಿ-ಬೆಂಗಳೂರಿನಲ್ಲಿ ಸೋತಂತಿರುವ ಡಿಕೆ ಕುತ್ತಿಗೆಗೆ ಡಿನೋಟಿಫಿಕೇಶನ್ ಹಗರಣ,





ಅಕ್ರಮ ಆದಿರು ರಫ್ತು ತನಿಖೆಯ ಉರುಳು ಸುತ್ತಿಕೊಳ್ಳುತ್ತಿದೆ. ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರೇಮಠ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹಾಗೂ ಕೆಲವು ಪತ್ರಕರ್ತರು-ಮಾಧ್ಯಮಗಳು ಈಗ ಡಿಕೆ ವಿರುದ್ಧ ನ್ಯಾಯಕ್ಕಾಗಿ ಯುದ್ಧ ಘೋಷಿಸಿದ್ದಾರೆ.

ಸ್ವತಃ ಸುಪ್ರೀಂಕೋರ್ಟ್ ಡಿಕೆ ವಿರುದ್ಧ ತನಿಖೆ ನಡೆಸುವಂತೆ CECಗೆ ಆದೇಶಿಸಿದೆ. ಇಷ್ಟು ಸಮಸ್ಯೆ ತಂದುಕೊಂಡಿರುವಾಗ ಡಿಕೆ ಸಿಎಂ ಆಗುವುದಿರಲಿ, ಮಂತ್ರಿಯೂ ಆಗಲಾಗದೆ ಹೋದದ್ದು ಸಹಜ ತಾನೆ?

ಕನಕಪುರದ ಮೂಡ್

ಅತ್ತ ಡಿಕೆ ಮಂತ್ರಿಯಾಗಲಿಲ್ಲ ಎಂಬುದು ಎಲೆಕ್ಷನ್ ಸೋತಿರುವ ಸಿಂಧ್ಯಾ ಮತ್ತು ಜೆಡಿಎಸ್ ಟೀಂಗೆ ಖುಷಿ ನೀಡಿದೆ. ಇತ್ತ ಡಿಕೆ, ಈತನ ತಮ್ಮ ಸೂರಿ ಮತ್ತವರ ಆಪ್ತ ಪಟಾಲಂಗೆ ಇದು ಭಾರಿ ನಿರಾಶೆ ತಂದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರಿಗೀಗ ಎಲೆಕ್ಷನ್ ಗೆದ್ದ ಖುಷಿಗೆ ಪಾರ್ಟಿ ಮಾಡುವ ಉಮೇದು. ಆದರೆ ಸ್ವತಃ ಸೂರಿಯೇ 'ನಾವು ಗೆದ್ದರೂ ಈಗ ಸೋತ ಹಾಗಾಗಿದೆ, ಯಾವ ಪಾರ್ಟಿನೂ ಬೇಡ, ಊಟಾನೂ ಬೇಡ' ಎನ್ನುತ್ತಿದ್ದಾನೆ.

ಡಿಕೆ ಕ್ಯಾಂಪ್‌ನಲ್ಲಿನ ಈ ಬೇಸರ ಕಳವಳಕ್ಕೆ ಬಹಳ ದೊಡ್ಡ ಕಾರಣಗಳಿವೆ.

ಕನಕಪುರದಲ್ಲಿ ಡಿಕೆಯ ಸೋಲು-ಗೆಲುವು ಅಥವಾ ಮಂತ್ರಿಗಿರಿ ಸಿಕ್ತಾ-ಸಿಗಲಿಲ್ಲವಾ ಎಂಬ ಸಿಂಪಲ್ ವಿಚಾರ ಅಲ್ಲ ಇದು ಅಥವಾ ಇದು ಡಿಕೆಯ ಪ್ರಿಸ್ಟೇಜ್‌ನ ವಿಚಾರ ಮಾತ್ರ ಅಲ್ಲ.

ಡಿ.ಕೆ. ಶಿವಕುಮಾರ್ ಅಂದರೆ ಇವತ್ತು ರಾಜಕೀಯ ಮಾತ್ರವಲ್ಲದೆ ಸಾವಿರಾರು ಕೋಟಿ ರೂಪಾಯಿಗಳ ರಿಯಲ್ ಎಸ್ಟೇಟ್ ದಂಧೆ, ಗ್ರಾನೈಟ್ ಹಾಗೂ ಅದಿರಿನ ವ್ಯವಹಾರಗಳೊಂದಿಗೆ ಲಿಂಕ್ ಇರುವ ವ್ಯಕ್ತಿ. ರಾಜಕೀಯ-ಬ್ಯುಸಿನೆಸ್ ಹಾಗೂ ಸರ್ಕಾರಿ ಯಂತ್ರಾಂಗಗಳೆಲ್ಲಾ ಒಂದಕ್ಕೊಂದು ಬೆಂಬಲ ಕೊಟ್ಟುಕೊಳ್ಳುತ್ತಾ ಲಾಭ ದೋಚುವ ಅದೃಶ್ಯ ಚಾಲಕ ಶಕ್ತಿಗಳಿವು. ಇಂತವರಿಗೆ ರಾಜಕಾರಣಿ ಹಾಗೂ ಉದ್ಯಮಿಯಾಗಿರುವ ಡಿ.ಕೆ. ಶಿವಕುಮಾರ್ ತರದವರು ಬೇಕಾಗುತ್ತಾರೆ. ಡಿಕೆ ಮಂತ್ರಿಯಾಗುವುದು ಬೇಕಿರುವುದು ಇಂತಹ ಲಾಬಿಗಳಿಗೇನೆ.

ಚುನಾವಣೆ ಖರ್ಚು 50 ಕೋಟಿ?


ಮೊನ್ನಿನ ಎಲೆಕ್ಷನ್‌ನಲ್ಲಿ ಅತೀ ಜಾಸ್ತಿ ಲೀಡ್‌ನಲ್ಲಿ ಗೆದ್ದದ್ದು ಬಾಲಚಂದ್ರ ಜಾರಕಿಹೊಳಿ ಅಂತಲೊ ಅಥವಾ ಮತ್ಯಾರದ್ದೊ ಹೆಸರು ಕೇಳಿಬರುತ್ತದೆ. ಆದರೆ ಅತಿಹೆಚ್ಚು ಹಣ ಖರ್ಚು ಮಾಡಿದವರು ಯಾರು ಅಂತ ಚೆಕ್ ಮಾಡಿದರೆ ಅದು ಬಹುಶಃ ಡಿಕೆಶಿನೆ!

ಒಂದು ಕಣ್ಣಂದಾಜಿನ ಪ್ರಕಾರ ಡಿಕೆ ಈ ಎಲೆಕ್ಷನ್‌ಗೆಂದು ಖರ್ಚು ಮಾಡಿರುವುದು 50 ಕೋಟಿ ರೂಪಾಯಿ ಎಂದು ಕನಕಪುರದ ಕಾಂಗ್ರೆಸ್ ಲೀಡರ್‌ಗಳೇ ಬಾಯಿ ಮಾತಲ್ಲಿ ಹೇಳುತ್ತಿದ್ದಾರೆ.

ಕಳೆದ ಆರು ತಿಂಗಳಿಂದಲೇ ಕನಕ ಜಯಂತಿ, ಆ ಉತ್ಸವ ಈ ಉತ್ಸವ ಎಂದು ಹಣ ಹಂಚುತ್ತಿದ್ದ ಡಿಕೆ ತಾನೇ ಒಪ್ಪಿಕೊಂಡಂತೆ ಕ್ಷೇತ್ರದ ಮತದಾರರಿಗೆ ಸಾವಿರಾರು ವಾಚು, ಟೀ-ಶರ್ಟ್ ಹಂಚಿದ್ದರು. ಎಲೆಕ್ಷನ್ ವೇಳೆಯಲ್ಲಿ ಸಿಂಧ್ಯಾ ಮತದಾರರಿಗೆ ತಲಾ ಮುನ್ನೂರು ರೂಪಾಯಿಯಂತೆ ಕೊಟ್ಟರೆ ಡಿಕೆ ಕೊಟ್ಟದ್ದು ತಲಾ ಐನೂರು ರೂಪಾಯಿ ಎಂಬ ಸುದ್ದಿಗಳಿವೆ.


ಈ ಸಲದ ಎಲೆಕ್ಷನ್ ವಿಶೇಷ ಏನೆಂದರೆ ಡಿಕೆ ತನ್ನ ಕ್ಷೇತ್ರವಾದ ಕನಕಪುರ ಮಾತ್ರವಲ್ಲದೆ ಮಳವಳ್ಳಿಯ ನರೇಂದ್ರ ಸ್ವಾಮಿ, ರಾಮನಗರದ ಮರಿದೇವರು, ಬೆಳಗಾಂನ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್‌ನ ಸುಮಾರು 20 ಅಭ್ಯರ್ಥಿಗಳಿಗೆ ಚುನಾವಣಾ ಖರ್ಚಿಗೆಂದು ಹಣ ಸರಬರಾಜು ಮಾಡಿದ್ದರೆಂಬ ಸುದ್ದಿ ಇದೆ. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯ ರಿಯಲ್ ಎಸ್ಟೇಟ್ ಕಂಪನಿಗಳು, ಗಣಿ ದಂಧೆಯವರು ಕಳುಹಿಸಿಕೊಟ್ಟದ್ದ ಹಣ ಇದೆಂದು ಹೇಳಲಾಗುತ್ತಿದೆ. ಎಲೆಕ್ಷನ್ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಶಾಸಕರು ಡಿಕೆ ಪರವಾಗಿ ಕನಿಷ್ಠ ಉಪಮುಖ್ಯಮಂತ್ರಿ ಹುದ್ದೆ ಕೊಡಿಸಲು ಬೆಂಬಲಿಸಲಿ ಎಂದು ಈ ರೀತಿ ಹಣದ ನೆರವು ನೀಡಲಾಗಿತ್ತಂತೆ.

ಸ್ವತಃ ಡಿಕೆಗೂ ಸಿಎಂ ಹುದ್ದೆಯ ಕನಸು ಬೀಳುತ್ತಿದೆಯಾದರೂ ಅದು ಈಗಲೇ ಸಿಗುವುದಿಲ್ಲ ಎನ್ನುವುದೂ ಗೊತ್ತಿದೆ. ಆದರೂ ಈಗಿನಿಂದಲೇ ತನ್ನ ಹೆಸರು ಸಿಎಂ ಆಕಾಂಕ್ಷಿಯೆಂದು ಪ್ರಚಾರ ಪಡೆದರೆ ಮುಂದಿನ ಹತ್ತು ವರ್ಷದಲ್ಲಿ ತಾನು ಗುರಿ ಮುಟ್ಟಬಹುದೆಂಬ ದುರಾಲೋಚನೆ ಡಿಕೆಗಿರುವಂತಿದೆ. ಈ ವಿಚಾರ ಮೀಡಿಯಾಗಳಲ್ಲಿ ಬಂದಾಗ ದೆಹಲಿಯ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಡಿಕೆಗೆ ಫೋನ್ ಮಾಡಿ 'You are still young, you have to wait few more years. Please do not create confusions now, keep quite' ಎಂದಿದ್ದರು. ಆಗ ಡಿಕೆ ಮನಸ್ಸಿನಲ್ಲಿದ್ದದ್ದು ಹೋಂ ಮಿನಿಸ್ಟರ್ ಆಗಬೇಕೆಂಬ ಯೋಚನೆ.



ಆದರೆ ಡಿಕೆ ತಮ್ಮ ಸೂರಿ 'ಅದೆಲ್ಲಾ ಬೇಡ, ಲಾ ಅಂಡ್ ಆರ್ಡರ್ ಪ್ರಾಬ್ಲಂ ಬಂದಾಗ ಅದೆಲ್ಲಾ ಗೃಹಮಂತ್ರಿ ತಲೆಗೇ ಬರುತ್ತೆ, ಸುಮ್ಮನೆ ಗ್ರಾಮೀಣಾಭಿವೃದ್ಧಿ ತರದ ಖಾತೆ ತಗೊಂಡು ಸ್ವಲ್ಪ ಕೆಲಸ ಮಾಡಿ ಒಳ್ಳೆ ಹೆಸರು ತಗೊಳೋಣ, ನಮಗೀಗ ದುಡ್ಡು ಬೇಕಾಗಿಲ್ಲ, ಒಳ್ಳೇ ಹೆಸರು ಬೇಕಾಗಿದೆ' ಅಂತ ಗೀತೋಪದೇಶ ಮಾಡಿದ್ದ. ಬಹುಶಃ ಡಿಕೆಗೂ ಇದು ಸರಿ ಅನ್ನಿಸಿತ್ತೇನೊ. ಆದರೆ

ವಿಶ್ವನಾಥ್-ಹೆಚ್.ಕೆ. ಪಾಟೀಲ್ ವೈರತ್ವ



ಡಿ.ಕೆ. ಶಿವಕುಮಾರ್‌ಗೆ ಬಹುಶಃ ಈಗ 54 ವಯಸ್ಸಿರಬಹುದು. ಮೂವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಶಾಸಕ-ಮಂತ್ರಿ ಎಲ್ಲಾ ಆಗಿದ್ದಾರೆ. ಆದ[ರೆ] ಈಗಲೂ ಈತನ ವ್ಯಕ್ತಿತ್ವ ಹಾಗೂ ವರ್ತನೆಗಳ[ಲ್ಲಿ] ಪ್ರಬುದ್ಧತೆ ಹಾಗೂ ಮೆಚೂರಿಟಿ ಕಾಣುವುದಿಲ್ಲ. ಮಾತಿನಲ್ಲಿ ಹಿಡಿತವಾಗಲಿ, ತೂಕವಾಗಲಿ ಇಲ್ಲ. ಇದ[ರ] ಬದಲಾಗಿ ದರ್ಪ, ಅಹಂಕಾರ, ಅಧಿಕಾರದ ಮದವೇ ತುಂಬಿರುತ್ತದೆ. ಡಿಕೆ ಮಂತ್ರಿಯಾಗಿದ್ದಾಗ ಹಾಗೂ ಶಾಸಕನಾಗಿದ್ದಾಗಲೂ ಸರ್ಕಾರಿ ಅಧಿಕಾರಿಗಳೊಂದಿಗೆ ಏಕವಚನದಲ್ಲಿ ಮಾತನಾಡುವುದು ನಡೆದೇ ಇದೆ. ಡಿಕೆಗೆ ಕೆಲವೊಮ್ಮೆ ತಾನೊಬ್ಬ ರಾಜವಂಶಕ್ಕೆ ಸೇರಿದವನಿರಬೇಕೆಂಬ ಭ್ರಮೆಯೂ ಮೂಡುತ್ತಿರುತ್ತವೆ. ತನ್ನ ಒರಟು ವ್ಯಕ್ತಿತ್ವದ ಇಮೇಜ್ ರಿಪೇರಿ ಮಾಡಿಕೊಳ್ಳಲು ಕೆಲಮೊಮ್ಮೆ ಸಂಸ್ಕೃ[ತ] ಶ್ಲೋಕ ಹೇಳುವುದು, ಅನಗತ್ಯವಾಗಿ ಇಂಗ್ಲಿಷ್ ಮಾತನಾಡಿ ಪೋಜು ಕೊಡುವುದೆಲ್ಲಾ ನಡೆಯುತ್ತಿರುತ್ತವೆ.

ಡಿಕೆಯ ಬಹುದೊಡ್ಡ ಸಮಸ್ಯೆ ಏನೆಂದರೆ ಕಾಂಗ್ರೆಸ್‌ನಲ್ಲಿ ತನ್ನಂತೆ ಬೇರೆ ಪ್ರಭಾವಶಾಲಿ ಲೀಡರ್‌ಗಳೂ ಇದ್ದಾರೆಂಬುದನ್ನು ಲೆಕ್ಕಿಸದೆ ಅಂತವರ ವಿರುದ್ಧ ವಿನಾಕಾರಣ ಜಗಳ ತೆಗೆದು ಶತ್ರುಗಳನ್ನಾಗಿ ಮಾಡಿಕೊಳ್ಳುವ ಕೆಟ್ಟ ಹವ್ಯಾಸ.

ಮೈಸೂರಿನ ಕಾಂಗ್ರೆಸ್ ಸಂಸದ ಹೆಚ್. ವಿಶ್ವನಾಥ್ ಇದಕ್ಕೊಂದು ಉದಾಹರಣೆಯಾಗಿದ್ದಾರೆ. ಎಸ್.ಎಂ. ಕೃಷ್ಣ ಸಿಎಂ ಆಗಿದ್ದ 1999-2004ರ ಅವಧಿಯಲ್ಲಿ ಇನ್ನಿಲ್ಲದಂತೆ ಮೆರೆದ ಡಿಕೆ ಮೈಸೂರಿನ ರಾಜಕೀಯದೊಳಗೆ ತಲೆ ಹಾಕಿ ವಿಶ್ವನಾಥ್‌ರನ್ನು ಮೂಲೆ[ಗೆ] ತಳ್ಳಲು ಶತ ಪ್ರಯತ್ನಪಟ್ಟರು. ಆಗ ಡಿಕೆಯಿಂದ ವಿಪರೀತ ತೊಂದರೆ ಅನುಭವಿಸಿದ ವಿಶ್ವನಾಥ್ ಅನೇಕ ಬಾರಿ ಡಿಕೆ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಈಗಲೂ ನೀಡುತ್ತಿದ್ದಾರೆ. ಈಗಂತೂ ಕಾಂಗ್ರೆಸ್ ಹೈಕಮಾಂಡ್‌ಗೆ ಡಿಕೆಯ ಹಗರಣಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ ಸಚಿವ ಸ್ಥಾನ ಸಿಗದಂತೆ ಮಾಡಿ ಭರ್ಜರಿಯಾಗೇ ಸೇಡು ತೀರಿಸಿಕೊಂಡಿದ್ದಾರೆ.

ಇದೇ ರೀತಿ ಈ ಹಿಂದೆ ಹೆಚ್.ಕೆ. ಪಾಟೀಲ್ ವಿರುದ್ಧವೂ ಜಗಳ ತೆಗೆದು ಹುಬ್ಬಳ್ಳಿ-ಗದಗದ ಕಾಂಗ್ರೆಸ್ ರಾಜಕೀಯದಲ್ಲಿ ತಲೆ ಹಾಕಿ ಪಾಟೀಲರಿಗೂ ಡಿಕೆ ಕಿರುಕುಳ ನೀಡಿದ್ದರು. ಅವರ ವಿರುದ್ಧ ಧಾರವಾಡದಲ್ಲಿ ಅನಿಲ್ ಎಂಬ ಹುಡುಗನಿಗೆ ಕುಮ್ಮಕ್ಕು ನೀಡಿ ಬೆಳೆಸುವ ಯತ್ನವನ್ನೂ ಮಾಡಿದ್ದರು. ಆದರೆ ಡಿಕೆ ಕುತಂತ್ರಕ್ಕೆ ಪ್ರತಿತಂತ್ರ ಹೂಡಿ ಅವರೆಲ್ಲ ಈಗ ಅಧಿಕಾರ ಸ್ಥಾನವನ್ನೇರಿದ್ದಾರೆ.

ಡಿಕೆ ರಸ್ತೆಯಲ್ಲಿದ್ದಾರೆ. ಡಿಕೆಗೆ ಇದು ಬೇಕಿತ್ತಾ


ಕಾಂಗ್ರೆಸ್ ಹೈಕಮಾಂಡ್ ಬೇರೆ ದಿಕ್ಕಿನಲ್ಲಿ ಯೋಚಿಸಿತ[್ತು]

ಅವರಿಗೆ ಡಿಕೆ ಮಂತ್ರಿಯಾಗುವುದೇ ಇಷ್ಟವಿರಲಿ[ಲ್ಲ]. ಇದಕ್ಕೆ ಕಾರಣ ಸರಳವಾಗಿದೆ, ನೇರವಾಗಿದೆ. ಡಿಕೆ ವಿರು[ದ್ಧ] ಡಿನೋಟಿಫಿಕೇಶನ್ ಹಾಗೂ ಗಣಿ ಹಗರಣದ ದೂರುಗಳಿ[ವೆ]. ಇವುಗಳ ಪೈಕಿ ಗಣಿ ಹಗರಣದ ದೂರು ಸುಪ್ರೀಂಕೋರ್ಟ್‌ನಲ್ಲಿದ್ದರೆ ಡಿನೋಟಿಫಿಕೇಶನ್ ತನಿಖೆ ಲೋಕಾಯುಕ್ತದಲ್ಲಿ[ದೆ].

ಈ ಸಂಗತಿಯನ್ನು ಹೈಕಮಾಂಡ್ ಗಮನಕ್ಕೆ ತಂದ[ು] ಮೈಸೂರಿನ ಕಾಂಗ್ರೆ[ಸ್] ಸಂಸದ ಎಚ್. ವಿಶ್ವನಾಥ್ ಮತ್ತೊಂದೆಡೆ ಧಾರವಾಡ[ದ] ಹಿರೇಮಠ್ ಕೋರ್ಟ್ ಮೆಟ್ಟಲೇರಿ, ಪತ್ರಿಕಾಗೋ[ಷ್ಠಿ] ನಡೆಸುತ್ತಿದ್ದರು. ಆಗ[ಲೇ] ಹೊಸ ಮುಖ್ಯಮಂ[ತ್ರಿ] ಸಿದ್ದರಾಮಯ್ಯನವರಿ[ಗೆ] ಸ್ವಾತಂತ್ರ್ಯ ಹೋರಾಟಗಾ[ರ] ದೊರೆಸ್ವಾಮಿಯವರೂ ಪ[ತ್ರ] ಬರೆದು 'ಡಿಕೆ ಸಚಿವನಾಗಲ[ು] ಯೋಗ್ಯನ[ಲ್ಲ]' ಎಂದುಬಿಟ್ಟರ[ು]. ಇಂತದನ್ನೆ[ಲ್ಲ] ಸೀರಿಯಸ್ ಆ[ಗಿ] ಯೋಚಿಸಬೇಕಾದ ಪರಿಸ್[ಥಿತಿ] ಕಾಂಗ್ರೆಸ್ ಹೈಕಮಾಂಡ್[ಗೆ] ಬಂದಿದೆ. ಕೇಂದ್ರ ಸರ್ಕಾರದ 2ಜಿ ಸ್ಪೆಕ್ಟ್ರಂ, ಕಾಮನ್‌ವೆ[ಲ್ತ್] ಗೇಮ್ಸ್, ಕಲ್ಲಿದ್ದಲು ಹಗರಣಗಳು, ಸಚಿವರುಗಳ ರಾಜೀನಾ[ಮೆ]

ಎಸ್.ಎಂ. ಕೃಷ್ಣನೂ ತಪ್ಪಿತಸ್ಥ

ಡಿಕೆಯ ಮಾಲೀಕತ್ವದ ಕಂಪನಿಗಳಿಗೆ ಮೈಸೂರು ಮಿನರಲ್ಸ್ ಸಂಸ್ಥೆಯು ಕಬ್ಬಿಣದ ಅದಿರನ್ನು ಮಾರ್ಕೆಟ್ ರೇಟಿಗಿಂತ ಕಡಿಮೆ ಬೆಲೆಗೆ ಕೊಡಿಸಿ ಸರ್ಕಾರಿ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ಲಾಸ್ ಮಾಡಿರುವ ಹಗರಣದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಹಾಗೂ ಧರಂಸಿಂಗ್‌ರ ಪಾತ್ರವೂ ಇದೆ.



ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಮತ್ತವರ ಕುಟುಂಬದವರ ಮಾಲೀಕತ್ವದಲ್ಲಿ

1. ಕಬಿನಿ ಮಿನರಲ್ಸ್
2. ಕೆನರಾ ಓವರ್ಸೀಸ್ ಲಿ.
3. ಮಂಜುನಾಥ್ ಓವರ್‌ಸೀಸ್ ಗ್ರಾನೈಟ್ ಲಿ.
4. ಸತ್ಯ ಗ್ರಾನೈಟ್ಸ್
5. ಶ್ರೀಸಾಯಿ ಟ್ರೇಡಿಂಗ್ ಕಂಪನಿ
6. ವಿಕ್ಟರಿ ಎಕ್ಸ್‌ಪೋರ್ಟ್ಸ್
7. ವಲ್ಲೀಸ್ ಗ್ರಾನೈಟ್ಸ್
8. ಸುವಿ ಗ್ರಾನೈಟ್ಸ್
9. ಇಂಡಿಯನ್ ರಾಕ್ಸ್ ಎಕ್ಸ್‌ಪೋರ್ಟ್ಸ್
10. ಇಂಡಿಯನ್ ರಾಕ್ಸ್
11. ಪ್ರದೀಪ್ ಎಕ್ಸ್‌ಪೋರ್ಟ್ಸ್
12. ಸ್ಕಂದ ಎಕ್ಸ್‌ಪೋರ್ಟ್ಸ್

... ಇತ್ಯಾದಿ ಕಂಪನಿಗಳಿವೆ. 2002ರಿಂದ 2006ರ ಅವಧಿಯಲ್ಲಿ ಮೈಸೂರು ಮಿನರಲ್ಸ್ ಮೂಲಕ ಈ ಕಂಪನಿಗಳ ಪೈಕಿ ಯಾವ್ಯಾವು ಎಷ್ಟೆಷ್ಟು ಅದಿರನ್ನು ಕಡಿಮೆ ಬೆಲೆಗೆ ಗಿಟ್ಟಿಸಿ ಹೆಚ್ಚಿನ ಬೆಲೆಗೆ ಮಾರಿಕೊಂಡರೆಂಬ ವಿವರ ಇಲ್ಲಿದೆ.


ಕಂಪನಿ ಹೆಸರು	ಎಂಎಂಎಲ್‌ನಿಂದ ಖರೀದಿಸಿದ ಅದಿರು	ನೀಡಿದ ಬೆಲೆ ಟನ್‌ಗೆ	ಒಟ್ಟು ಮೊತ್ತ	ಮಾರಿಕೊಂಡ ಬೆಲೆ
1. ವಿಕ್ಟರಿ ಎಕ್ಸ್‌ಪೋರ್ಟ್ಸ್	10,000 ಮೆ. ಟನ್	350 ರೂ.	33.00 ಲಕ್ಷ	ಟನ್‌ಗೆ 4,500 ರೂ.
2. ಮೆ. ವಲ್ಲೀಸ್	10,000 ಮೆ. ಟನ್	350 ರೂ.	33.00 ಲಕ್ಷ	ಟನ್‌ಗೆ 4,500 ರೂ.
3. ಸ್ಕಂದ ಎಂಟರ್‌ಪ್ರೈಸಸ್	20,000 ಮೆ. ಟನ್	250 ರೂ.	50.00 ಲಕ್ಷ	ಟನ್‌ಗೆ 4,500 ರೂ.
4. ಪ್ರದೀಪ್ ಎಕ್ಸ್‌ಪೋರ್ಟ್ಸ್	15,000 ಮೆ. ಟನ್	125 ರೂ.	33.60 ಲಕ್ಷ	ಟನ್‌ಗೆ 3,500 ರೂ.
5. ಇಂಡಿಯನ್ ರಾಕ್ಸ್	20,000 ಮೆ. ಟನ್	350 ರೂ.	70.00 ಲಕ್ಷ	ಟನ್‌ಗೆ 3,500 ರೂ.
6. ಸುವಿ ಗ್ರಾನೈಟ್ಸ್	10,000 ಮೆ. ಟನ್	350 ರೂ.	35.00 ಲಕ್ಷ	ಟನ್‌ಗೆ 3,500 ರೂ.
7. ಸಾಯಿ ಟ್ರೇಡಿಂಗ್	25,000 ಮೆ. ಟನ್	250 ರೂ.	62.50 ಲಕ್ಷ	ಟನ್‌ಗೆ 3,500 ರೂ.

ಂಗದಿಂದ ಕಾಂಗ್ರೆಸ್ ಸರ್ಕಾರದ ಇಮೇಜ್ ಗೆ ಕುಸಿದಿದೆ. ಇಂತಹ ಸಮಯದಲ್ಲೇ ರ್ನಾಟಕದ ಹೊಸ ಕಾಂಗ್ರೆಸ್ ಸರ್ಕಾರ ಆಯ್ಕೆ ದಿರುವಾಗ ನಾಳೆ ಸುಪ್ರೀಂ ಕೋರ್ಟ್‌ನ ಸಿಇಸಿ ವೆಯು ಡಿಕೆ ತಪ್ಪಿತಸ್ಥ ಎಂದುಬಿಟ್ಟರೆ ತ್ತೊಂದು ಮುಖಭಂಗ ಕಾದಿರುತ್ತದೆ. ಹಾಗಾಗಿ ಸದ್ಯಕ್ಕೆ ಮಂತ್ರಿಯಾಗು ವುದು ಬೇಡ ಎಂದು ಹುಲ್ ಗಾಂಧಿ ನಿಷ್ಠೂರ ನಿರ್ಧಾರ ಮಾಡಿದ್ದೇ ಆಸೆಗೆ ಕಲ್ಲು ಬಿದ್ದಂತಾ ಗಿದೆ.

ಇಷ್ಟಕ್ಕೂ ಡಿಕೆ ವಿರುದ್ಧ ಇರುವ ಆರೋಪಗಳು ಷ್ಟಪುಟ್ಟದ್ದೇನಲ್ಲ.

ಬೆನ್ನಿಗಾನಹಳ್ಳಿ ಭೂಹಗರಣ

ಹಾಲಿ ಲೋಕಾಯುಕ್ತರಿಂದ ತನಿಖೆಗೊಳಗಾಗಿ ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್



ಡಿ.ಕೆ. ಸುರೇಶ್

ರಣವು ಬಹಳ ಗಂಭೀರವಾದ ಪ್ರಕರಣ. 12ರ ಮಾರ್ಚ್ 27ರಂದು ಟಿ.ಜೆ. ಅಬ್ರಹಾಂ ಬುವರು ಲೋಕಾಯುಕ್ತ ಕೋರ್ಟ್‌ನಲ್ಲಿ ಈ ಬಂಧ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಪಾಲಾಕ್ಷಯ್ಯ ರ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಪೂರ್ವ ಲ್ಲೂಕಿನ ಬೆನ್ನಿಗಾನಹಳ್ಳಿಯಲ್ಲಿ ಸರ್ಕಾರದಿಂದ ಸ್ವಾಧೀನಕ್ಕೆ ನೋಟಿಫೈ ಆಗಿದ್ದ 4.20 ಎಕರೆ ಮಿಯನ್ನು ಡಿಕೆ ಖರೀದಿಸಿ ನಂತರ ತಮಗಿದ್ದ ಕೀಯ ಪ್ರಭಾವ ಬಳಸಿಕೊಂಡು ಡಿನೋಟಿಫೈ ಡಿಸಿಕೊಂಡಿದ್ದರು. ಈ ಪ್ರಕ್ರಿಯೆಯ ನಡುವೆಯೇ ರ್ವಾಂಕರ ಡೆವಲಪರ್ಸ್ ರಿಯಲ್ ಎಸ್ಟೇಟ್ ನಿಯೊಂದಿಗೆ ಇದೇ ಜಮೀನಿನ ಒಪ್ಪಂದ ಡಿಕೊಂಡು ಮುಂದುವರೆದರು. ನೂರಾರು ಟಿ ರೂಪಾಯಿಗಳ ಈ ಡೀಲ್ ಭ್ರಷ್ಟಾಚಾರ ಯಂತ್ರಣ ಕಾಯ್ದೆಯ ಸೆಕ್ಷನ್ 12(1) ಸಿ, ಡಿ, ವ್ಯಾಪ್ತಿಗೆ ಬರುತ್ತದೆ. ಅಲ್ಲದೆ ಇಂಡಿಯನ್ ನಲ್ ಕೋಡ್‌ನ ಸೆಕ್ಷನ್ 405, 468 ರಡಿ ತ್ತದೆ. ಜೊತೆಗೆ Karnataka Restriction of Land Transfer Act 1991 ರ ಯ್ದೆಯ ನೇರ ಉಲ್ಲಂಘನೆಯೂ ಆಗಿದೆ.

ಈ ಭೂಹಗರಣದಲ್ಲಿ ಕಾನೂನು ಉಲ್ಲಂಘಿಸಿ ಗೆ ನೆರವಾದ ಆಗಿನ ಬೆಂಗಳೂರು ಧಿಕಾರಿಯಾಗಿದ್ದ ರಾಮೇಗೌಡ, ಸಬ್ ಸ್ಟ್ರಾರ್ ಹಮೀದ್ ಅಲಿ, ತಹಶೀಲ್ದಾರ್ ಮಂತ, ರೆವಿನ್ಯೂ ಇನ್ಸ್‌ಪೆಕ್ಟರ್ ಶೇಖರಯ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹನುಮಯ್ಯ ಈಗಾಗಲೇ ಕಾನೂನಿನ ಬಲೆಗೆ ಬಿದ್ದಿದ್ದಾರೆ.

ಈ ಡಿಕೆಯ ಸಮಸ್ಯೆ ಏನೆಂದರೆ ತನ್ನ ಕೀಯ ಅಧಿಕಾರ ಹಾಗೂ ಪ್ರಭಾವದಿಂದ ಕಾನೂನುಗಳ ಬಗ್ಗೆ ಗೌರವ ಹಾಗೂ ಇರದಿರುವುದು, ತಾನೇನು ಮಾಡಿದರೂ ಕೊಳ್ಳಬಲ್ಲೆ ಎಂಬ ಅಹಂಕಾರವೂ ಸಾಕಷ್ಟಿದೆ. ಗಣಿ ಹಗರಣದಲ್ಲೂ ಸ್ಪಷ್ಟವಾಗೇ ಗೊತ್ತಾಗು ದೆ.

ಹಿರೇಮಠ್ ಹೋರಾಟ

ಬಳ್ಳಾರಿ ಗಣಿ ಲೂಟಿಕೋರರಿಗೆ ಜೈಲು ಹಾದಿ ರಿಸಿದ ಧಾರವಾಡದ ಎಸ್.ಆರ್. ಹಿರೇಮಠ್ ಹಾಗ ಡಿಕೆಶಿ ಬೆನ್ನು ಹತ್ತಿದರೋ ಅಂದೇ ಪತನ ಶುರುವಾಗಿದೆ. ದಜಿನ್‌ಗಟ್ಟಲೆ ಟ್ರಸ್ಟ್ ಕಂಪನಿಗಳ ಮಾಲೀಕನಾಗಿರುವ ಡಿಕೆ ಂಗ್ ಹಾಗೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ, ದ್ದಾಗ ಸರ್ಕಾರಕ್ಕೆ ಒಟ್ಟು 2 ಸಾವಿರ ಕೋಟಿ ರೂಪಾಯಿ ನಷ್ಟ ಮಾಡಿ ತಾನು ಅದರ ಲಾಭ ಮಾಡಿದ್ದಾರೆ. ಮೈಸೂರು ಮಿನರಲ್ಸ್‌ಗೆ ಸೇರಿದ್ದ ಕಬ್ಬಿಣದ ಅದಿರನ್ನು ಟನ್‌ಗೆ ತಲಾ 250 ರಿಂದ 350 ರೂ.ನಂತೆ ಪಾವತಿಸಿ ಖರೀದಿಸಿ ನಂತರ ಅದೇ ಅದಿರನ್ನು ಟನ್‌ಗೆ 3500 ರಿಂದ 4500 ರೂಪಾಯಿತನಕ ವಿದೇಶಗಳಲ್ಲಿ ಮಾರಿಕೊಂಡ ಆರೋಪ ಡಿಕೆ ಮೇಲಿದೆ. ಡಿಕೆ ಹೀಗೆ ಸರ್ಕಾರಿ ಸಂಪತ್ತನ್ನು ಕಡಿಮೆ ರೇಟಿಗೆ ಕಿತ್ತುಕೊಂಡು ಲಾಭಕ್ಕೆ ಮಾರಿಕೊಂಡಿರುವ ಅದಿರಿನ ಪ್ರಮಾಣವೇ ಒಂದು ಲಕ್ಷ ಮೆಟ್ರಿಕ್ ಟನ್‌ಗಳಷ್ಟಾಗುತ್ತದೆ! ಈ ಅಕ್ರಮ ದಂಧೆಯಲ್ಲಿ ಡಿಕೆಯ ಪಾರ್ಟನರ್ ಸತ್ಯಂ ಗ್ರಾನೈಟ್‌ನ ಪೊನ್ನುರಾಜ್ ಸಹ ಇದ್ದಾನೆ.

ಕಳೆದ ಹತ್ತು ವರ್ಷಗಳಿಂದ ಹೊರ ದೇಶಗಳಲ್ಲಿ ಕಬ್ಬಿಣದ ಅದಿರಿಗೆ ವಿಪರೀತ ಬೇಡಿಕೆ ಇದ್ದಾಗಲೂ, ಬೆಲೆ ಹೆಚ್ಚಾಗುತ್ತಲೇ ಇದ್ದಾಗಲೂ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್‌ಗೆ ಮಾತ್ರ ಸತತ ನಷ್ಟವೇ ಆಗುತ್ತಾ ಬಂದಿದೆ. ಆದರೆ ಖಾಸಗಿ ಮಾಲೀಕತ್ವದ ಅದಿರು ಕಂಪನಿಗಳು ಮಾತ್ರ ಸಾವಿರಾರು ಕೋಟಿ ರೂಪಾಯಿ ಲಾಭ ದೋಚುತ್ತಲೇ ಬರುತ್ತಿವೆ.

ಡಿಕೆಶಿ 2002ರಿಂದ 2006ರವರೆಗಿನ ಅವಧಿಯಲ್ಲಿ ತನ್ನ ಕಂಪನಿಗಳಿಗೆ ಎಂಎಂಎಲ್ ನಲ್ಲಿರುವ ಅದಿರನ್ನು ರಫ್ತಿಗಾಗಿ ಒದಗಿಸುವಂತೆ ಕೇಳಿ ಅನೇಕ ಬಾರಿ ಪತ್ರ ಬರೆದಿದ್ದು ಅದರಂತೆ ಆಗಿನ ಮುಖ್ಯಮಂತ್ರಿಗಳೂ ಸಹಕರಿಸಿ ಒಟ್ಟಾರೆ ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಿದ್ದಾನೆ.

ಈ ಹಗರಣದ ರೂವಾರಿ ಡಿಕೆಶಿ ತಾನೊಬ್ಬ ಮುಗ್ಧ ಮಗುವೆಂಬಂತೆ 'ನನ್ನನ್ನು ಯಾಕೆ ಇನ್ನೂ ಮಿನಿಸ್ಟರ್ ಮಾಡ್ತಾ ಇಲ್ಲ' ಎಂದು ಬೆಂಗಳೂರು-ದೆಹಲಿ ಅಂತಾ ಈಗಲೂ ಓಡಾಡುತ್ತಿದ್ದಾರೆ. ರಾಮನಗರ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಪುರಸಭಾ ಕೌನ್ಸಿಲರ್‌ಗಳಿಂದ ರಾಜೀನಾಮೆ ಕೊಡಿಸುವ ಬ್ಲಾಕ್‌ಮೇಲ್ ಡ್ರಾಮಾ ಆಡಿಸುತ್ತಿದ್ದಾರೆ.


ಡಿ.ಕೆ. ಶಿವಕುಮಾರ್ ಒಂದು ಕಾಲದಲ್ಲಿ ಕಾಂಗ್ರೆಸ್ ಪಾರ್ಟಿಯ ಶಕ್ತಿಶಾಲಿ ಲೀಡರ್‌ನಂತಿದ್ದರು ನಿಜ. ಅನೇಕ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸಮಸ್ಯೆ ಬಂದಾಗೆಲ್ಲ ಟ್ರಬಲ್ ಶೂಟರ್‌ನಂತೆ ನೆರವಾಗಿರುವುದೂ ನಿಜ.

ಆದರೆ ಈಗ ಸ್ವತಃ ಡಿ.ಕೆನೇ ಕಾಂಗ್ರೆಸ್‌ಗೆ ಸಮಸ್ಯೆಯಾಗಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಡಿಕೆ ಕೆಲಕಾಲ ಸುಮ್ಮನಿರುವುದೇ ಉತ್ತಮ. ಡಿಕೆ ಮಿನಿಸ್ಟರ್ ಆಗದಿದ್ದರೆ ಆಕಾಶವೇನೂ ಕಳಚಿ ಕನಕಪುರದ ಜನರ ಮೇಲೆ ಬೀಳುವುದಿಲ್ಲ.

ಡಿ.ಕೆ. ಶಿವಕುಮಾರ್ ಮಂತ್ರಿಯಾಗದಿದ್ದರೂ ಹೇಗೂ ಶಾಸಕ ತಾನೆ. ಅವರೊಮ್ಮೆ ನಂಜುಂಡಪ್ಪ ವರದಿಯನ್ನು ಈಗಲಾದರೂ ಓದಿ ನೋಡಲಿ.

ಕರ್ನಾಟಕದ ಅತೀ ಹಿಂದುಳಿದಿರುವ ತಾಲ್ಲೂಕುಗಳ ಪಟ್ಟಿಯಲ್ಲಿ ಕನಕಪುರದ ಹೆಸರು ಸೇರಿದೆ.

ಡಿಕೆ ಹೆಸರು ಮಂತ್ರಿಮಂಡಲದಲ್ಲಿ ಇರದಿದ್ದರೇನಾಯಿತು. ಕನಿಷ್ಠ ಪಕ್ಷ ನಂಜುಂಡಯ್ಯನವರ ವರದಿಯಲ್ಲಿರುವಂತೆ ಅತೀ ಹಿಂದುಳಿದ ತಾಲ್ಲೂಕು



ದೊರೆಸ್ವಾಮಿ


ಗಳ ಪಟ್ಟಿಯಿಂದಲಾದರೂ ಕನಕಪುರದ ಹೆಸರನ್ನು ತೆಗೆದುಹಾಕುವ ಕೆಲಸವನ್ನು ಈಗಲಾದರೂ ಡಿಕೆಶಿ ಮಾಡಬಹುದಲ್ಲವಾ?

ಕರ್ನಾಟಕದಲ್ಲಿ ಈಗಿರುವುದು ಕಾಂಗ್ರೆಸ್ ಸರ್ಕಾರ ತಾನೆ?

● ಪಾರ್ವತೀಶ


ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿ ಒಂದು ರೀತಿಯಲ್ಲಿ ಜಯ ಮತ್ತೊಂದು ರೀತಿಯಲ್ಲಿ ಸೋಲನ್ನು ಅನುಭವಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ರಾಜಕೀಯವಾಗಿ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಚುನಾವಣೆಯ ಮೊದಲು ಅವರು ಹೇಳಿದ್ದರಲ್ಲಿ ಅರ್ಧ ನಿಜವಾಗಿದ್ದರೆ ಇನ್ನರ್ಧ ಸುಳ್ಳಾಗಿದೆ. 'ಯಡಿಯೂರಪ್ಪ ಇಲ್ಲದೆ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆಯನ್ನೇರಲು ಸಾಧ್ಯವೇ ಇಲ್ಲ' ಎಂದು ಯಡಿಯೂರಪ್ಪ ಹೇಳಿದ್ದು ನಿಜವಾಗಿದೆ. ಆದರ ಜೊತೆಜೊತೆಗೆ "ಕೆಜೆಪಿ ಕನಿಷ್ಠವೆಂದರೂ 60 ರಿಂದ 65 ಸ್ಥಾನಗಳನ್ನು ಗಳಿಸಿ 'ಕಿಂಗ್‌ಮೇಕರ್' ಆಗಲಿದೆ" ಎಂದು ಚುನಾವಣೆಯ ಮುನ್ನಾದಿನವೂ ಬೀಗಿದ್ದು ಟುಸ್ ಆಗಿದೆ.

ಹಾಗೆಂದಾಕ್ಷಣ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಯಡ್ಡಿ ನಗಣ್ಯರಾಗಿದ್ದಾರೆ ಎಂದು ಭಾವಿಸುವಂತಿಲ್ಲ. ಮುಂದಿನ ಲೋಕಸಭಾ ಚುನಾವಣೆ 2014 ರಲ್ಲಿ ನಡೆಯಲಿರುವುದರಿಂದ ಅಲ್ಲಿಯತನಕ ಯಡ್ಡಿಗೆ ರಾಜ್ಯ ರಾಜಕೀಯದಲ್ಲಿ ಮುಖ್ಯ ಪಾತ್ರ ಇದ್ದೇ ಇರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಯಡ್ಡಿಯ



ಯಡ್ಡಿ: ಅತ್ತ ಬಿಜೆಪಿ ಎಂಬ ದರಿ, ಇತ್ತ ಕಾಂಗ್ರೆಸ್ ಎಂಬ ಪುಲಿ

ಕೆಜೆಪಿ ಕೇವಲ ಆರು ಸ್ಥಾನಗಳನ್ನು ಗೆದ್ದಿರಬಹುದು. ಆದರೆ ಶೇಕಡಾವಾರು ಮತಗಳನ್ನು ಪರಿಗಣಿಸಿದಲ್ಲಿ ಅವರ ಪಕ್ಷ ಶೇ. 9.57 ರಷ್ಟು ಮತಗಳನ್ನು ಪಡೆದಿದೆ. ಮೂರು ತಿಂಗಳ ಹಿಂದೆಯಷ್ಟೇ ಆರಂಭವಾದ ಒಂದು ಪ್ರಾದೇಶಿಕ ಪಕ್ಷ ಇಷ್ಟು ಅಲ್ಪಾವಧಿಯಲ್ಲಿ ಇಷ್ಟು ಮತಗಳನ್ನು ಪಡೆದದ್ದು ಅಚ್ಚರಿಯೇ ಸರಿ. ಅಷ್ಟೇ ಅಲ್ಲ, ಸುಮಾರು 36 ಕ್ಷೇತ್ರಗಳಲ್ಲಿ ಯಡ್ಡಿ ಪಕ್ಷವು ದ್ವಿತೀಯ ಸ್ಥಾನದಲ್ಲಿದೆ ಎಂಬ ಅಂಶವನ್ನೂ ರಾಷ್ಟ್ರೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಇದರ ಜೊತೆಗೆ 146ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೆ.ಜೆ.ಪಿಯ ಅಭ್ಯರ್ಥಿಗಳು ಇಡಿಗಂಟನ್ನು ಕಳೆದುಕೊಂಡಿದ್ದಾರೆ ಎಂಬುದೂ ಗಮನಾರ್ಹವಾಗಿದೆ. ಮೊನ್ನೆ ನಡೆದ ಅಸೆಂಬ್ಲಿ ಚುನಾವಣೆಯ ಈ ಅಂಕಿಅಂಶಗಳನ್ನು ಗಂಭೀರವಾಗಿ ಪರಿಗಣಿಸಿದರೆ ಯಡ್ಡಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ತನ್ನ 'ಕಿರುಕಾಣಿಕೆ'ಯನ್ನು ಕಾಂಗ್ರೆ ಪಕ್ಷಕ್ಕೆ ನೀಡಬಹುದು.



ಬಿಜೆಪಿಯನ್ನು ದಿನದಿಂದ ದಿನಕ್ಕೆ ದುರ್ಬಲ ಮಾಡುತ್ತಾ ಬಂದ ಯಡ್ಡಿ ಆ ಮೂಲಕ ಕಾಂಗ್ರೆ ಜಯಭೇರಿಗೆ ನೆರವಾದರು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಚುನಾವಣೆಯ ಮುನ್ನ ಯಡ್ಡಿಯ ಲೆಕ್ಕಾಚಾರವೇ ಬೇರೆಯಾಗಿತ್ತು. ಒಂದು ವೇಳೆ ಕಾಂಗ್ರೆಸ್ 80 ರಿಂದ 90 ಸ್ಥಾನಗಳನ್ನು ಗೆದ್ದು, ತನ್ನ ಪಕ್ಷ 30-40 ಸೀಟುಗಳನ್ನು ಪಡೆದಿದ್ದರೆ ಸರ್ಕಾರ ಸ್ಥಾಪಿಸಲು ಕಾಂಗ್ರೆಸ್‌ಗೆ ತಾನು ಅನಿವಾರ್ಯವಾಗುತ್ತೇನೆ ಎಂಬುದು ಯಡ್ಡಿಯ ಲೆಕ್ಕಾಚಾರವಾಗಿತ್ತು. ಆದರೆ ಕರ್ನಾಟಕ ರಾಜ್ಯದ ಮತದಾರರು ಈಗಾಗಲೇ ಎರಡು ಸಮ್ಮಿಶ್ರ ಸರಕಾರಗಳ ರಾಜ್ಯಭಾರದ ಶೈಲಿಯನ್ನು ನೋಡಿ ಬೇಸತ್ತು ಕಾಂಗ್ರೆಸ್‌ಗೆ ಬಹುಮತವನ್ನು ನೀಡಿ ತಮ್ಮ ರಾಜಕೀಯ ಪ್ರಜ್ಞೆಯನ್ನು ಮೆರೆದರು.

ಈಗ ಮುಂದೇನು ಮಾಡುವುದು ಎಂಬ ಯಕ್ಷ ಪ್ರಶ್ನೆ ಯಡ್ಡಿಯನ್ನು ಕಾಡುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ನಾಯಕ ಅಡ್ವಾನಿ ತೆರೆಮರೆಗೆ ಸರಿದು, ಗುಜರಾತ್‌ನ ನರಹಂತಕ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಭಾವಿ ಪ್ರಧಾನಿಯೆಂದು ಬಿಂಬಿತವಾದರೆ ಯಡಿಯೂರಪ್ಪನವರು ಮತ್ತೆ ಬಿಜೆಪಿಗೆ ಮರಳುವ ಸಾಧ್ಯತೆಯಿದೆ ಎಂಬ ಮಾತುಗಳು ಈಗಾಗಲೇ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಸರಿಯಾಗಿ ಚುನಾವಣೆಯ ಫಲಿತಾಂಶ ಬಂದ ಮರುದಿನದಿಂದಲೇ ಯಡ್ಡಿಯನ್ನು ಹೇಗೆ ಪಕ್ಷಕ್ಕೆ ವಾಪಸ್ ತರಬೇಕು ಎಂಬ ಬಗ್ಗೆ ಬಿಜೆಪಿಯಲ್ಲೇ ಚಿಂತನ-ಮಂಥನ ಆರಂಭವಾಗಿದೆ.

ಈ ಹಿಂದೆ ಬಿಜೆಪಿ ವಿರುದ್ಧ ಬಂಡಾಯವೆದ್ದ ಬಿಜೆಪಿ ನಾಯಕರು ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ ಉದಾಹರಣೆಗಳು ಬೇಕಾದಷ್ಟಿದೆ. ಉದಾಹರಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದ ಉಮಾ ಭಾರತಿ, ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಕೇಶುಭಾಯಿ ಪಟೇಲ್ ಮೊದಲಾದವರೆಲ್ಲ ಬಿಜೆಪಿಗೆ ಗುಡ್‌ಬೈ ಹೇಳಿ ತಮ್ಮದೇ ಪಕ್ಷವನ್ನು ಕಟ್ಟಿ ತಮ್ಮ ಭವಿಷ್ಯವನ್ನು ಅರಸಲು ಯತ್ನಿಸಿದ್ದರು. ಆದರೆ ಚುನಾವಣೆಯಲ್ಲಿ ಯಾವಾಗ ಮತದಾರರು ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿದರೋ ಆಗ - ಕೇಶುಭಾಯಿ ಪಟೇಲ್ ಹೊರತಾಗಿ - ಕಲ್ಯಾಣ್ ಸಿಂಗ್ ಮತ್ತು ಉಮಾಭಾರತಿ ಬಿಜೆಪಿಗೆ ವಾಪಸ್ ಆಗಿದ್ದರು. ಅದೇ ಹಾದಿಯಲ್ಲಿ ಯಡ್ಡಿ ಕೂಡ ಸಾಗಬಹುದು.

ಇತ್ತೀಚಿನ ಚುನಾವಣೆಯಲ್ಲಿ ತನ್ನ ಶಕ್ತಿ ಮತ್ತು ದೌರ್ಬಲ್ಯದ ಅರಿವು ಯಡ್ಡಿಗಾಗಿದೆ. ಅಷ್ಟೇ ಅಲ್ಲ, ಅವರು ಯಾವುದಾದರೊಂದು ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅವರ ಅಸ್ತಿತ್ವವೇ ಮಾಯವಾಗಲಿದೆ. ಇಂತಹ ಸ್ಥಿತಿಯಲ್ಲಿ ಬಿಜೆಪಿಗೆ ವಾಪಸ್ ಆಗುವುದೇ ಅವರ ಮುಂದಿರುವ ಏಕೈಕ ಮಾರ್ಗ.


ಕಳೆದ ನಾಲ್ಕು ದಶಕಗಳಿಂದ ರಾಜ್ಯಾದ್ಯಂತ ಅರಚಾಡುತ್ತ, ಕಿರುಚಾಡುತ್ತ ಕೋಮು ದ್ವೇಷವನ್ನು ಹಬ್ಬುತ್ತಾ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಖ್ಯಾತಿ ಯಡ್ಡಿಯದ್ದು. ಆದರೆ ಅಧಿಕಾರ ಸಿಕ್ಕೊಡನೆ ಸ್ವಜಾತಿ ಪ್ರೇಮಕ್ಕೆ ಬಿದ್ದು ಭ್ರಷ್ಟಾಚಾರವನ್ನು ಮಾಡಿ, ಹಗರಣಗಳಲ್ಲಿ ಸಿಲುಕಿಕೊಂಡು ತಮ್ಮ ಪಕ್ಷವನ್ನು ಸರ್ವನಾಶ ಮಾಡಿದ ಕುಖ್ಯಾತಿಯೂ ಅವರ ಪಾಲಿಗೇ ಸೇರುತ್ತದೆ. ಅಧಿಕಾರದ ಮದದಲ್ಲಿ ತಾನೇ ಸರ್ವಸ್ವ ಎಂದು ಬೀಗುತ್ತಿದ್ದ ಯಡ್ಡಿಯ ಹಿಂದೆ ಈಗ ಅವರ ಹಿಂಬಾಲಕರೇ ಕಾಣಿಸದಿರುವುದು ಸೋಜಿಗವಾಗಿದೆ.

ಕೆಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ.6 ರಷ್ಟು ಮತಗಳನ್ನು ಪಡೆಯದಿದ್ದರೆ ಪ್ರಾದೇಶಿಕ ಪಕ್ಷ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳುತ್ತದೆ. ಒಮ್ಮೆ ಪ್ರಾದೇಶಿಕ ಪಕ್ಷವೆಂಬ ಸ್ಥಾನಮಾನ ಕಳೆದುಹೋದರೆ ಅನಂತರ ಯಾವ ರಾಜಕೀಯ ಪಕ್ಷವೂ ಯಡ್ಡಿಯ ಕಡೆ ತಿರುಗಿಯೂ ನೋಡುವುದಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯತನಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಾ ಪಕ್ಷ ಕುಸಿಯದಂತೆ ನೋಡಿಕೊಳ್ಳುವುದು ಯಡ್ಡಿಯ ಮುಂದಿರುವ ಸದ್ಯದ ದೊಡ್ಡ ಸವಾಲು.

● ಶೆಣೈ



ರಾಘವೇಂದ್ರನಿಗೆ ಸೇರಿದ ವಿಆರ್‌ಎಲ್ ಗೋದಾಮಿಗೆ ಬೆಂಕಿ



ಸುಟ್ಟು ಕರಕಲಾದ ಸ್ಕೂಟರ್



ಸ್ಯಾಡಿಸ್ಟ್ ಡಾಕ್ಟರ್ ರಾಘವೇಂದ್ರ ತನ್ನ ಹೆಂಡತಿಯನ್ನೇ ಕೊಂದ!

ಸ್ಯಾಡಿಸ್ಟ್, ಧನಪಿಶಾಚಿ ವೈದ್ಯನೊಬ್ಬನ ವರದಕ್ಷಿಣೆ ದಾಹಕ್ಕೆ ಬಿದ್ದಿದ್ದರಿಂದ ಬಾಳಿಬದುಕಬೇಕಿದ್ದ ಹೆಣ್ಣು ಮಗಳೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡ ದುರ್ಘಟನೆಯಿಂದ ಮಂಡ್ಯ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ.

ಮಂಡ್ಯದ ಕಲ್ಲಹಳ್ಳಿ ನಿವಾಸಿ ಲಿಂಗೇಗೌಡ ಹಾಗೂ ಇಂದ್ರಮ್ಮ ಎಂಬ ದಂಪತಿಗಳ ಪುತ್ರನೇ ಡಾ. ರಾಘವೇಂದ್ರ. ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕನಾಗಿರುವ ರಾಘವೇಂದ್ರ ಮೊನ್ನೆ ತನ್ನ 26 ವರ್ಷ ವಯಸ್ಸಿನ ಪತ್ನಿ ಡಿ.ತೇಜಸ್ವಿನಿಯನ್ನು ಬಲಿತೆಗೆದುಕೊಂಡ ಪಾಪಿ.

ತಮ್ಮ ಮಗ ಹುಟ್ಟಿರುವುದೇ ಕಂಡೋರ ಮನೆಯ ಗಂಟು ಹೊಡೆಯಲು ಎಂಬ ಮನಸ್ಥಿತಿಯ ಲಿಂಗೇಗೌಡ ಪಿಇಎಸ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ನಿವೃತ್ತನಾಗಿದ್ದಾನೆ. ಈತನ ಹೆಂಡತಿ ಇಂದ್ರಮ್ಮ ದುರಹಂಕಾರಿ. ದೌಲತ್ತಿನಲ್ಲಿ ಮೆರೆಯುತ್ತಿದ್ದವಳು. ಇಂತಹ ಧನಪಿಶಾಚಿಗಳ ಏಕಮಾತ್ರ ಪುತ್ರನೇ ಸ್ಯಾಡಿಸ್ಟ್ ಡಾ.ರಾಘವೇಂದ್ರ.

ಶನಿವಾರ ನಡೆದದ್ದು

ಮೇ 18ರ ಶನಿವಾರ ರಾತ್ರಿ 8.45ರ ಸುಮಾರಿಗೆ ತೇಜಸ್ವಿನಿ ತನ್ನ ತಂದೆ-ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಅದಾದನಂತರ ಆಕೆಯ ಅನುಮಾನ ಪಿಶಾಚಿ ಗಂಡ ರಾಘವೇಂದ್ರ, "ಯಾರೊಂದಿಗೆ ಮಾತನಾಡಿದೆ?" ಎಂದು ಪ್ರಶ್ನಿಸಿದ್ದಾನೆ. ತಂದೆ-ತಾಯಿ ಜೊತೆ ಮಾತನಾಡುತ್ತಿದ್ದೆ ಎಂದು ಆಕೆ ಹೇಳಿದರೂ ಕೇಳದೆ ಗಲಾಟೆ ಪ್ರಾರಂಭಿಸಿದ್ದಾನೆ. ಸುಮಾರು ಒಂದು ಗಂಟೆ ಜಗಳ ನಡೆದು ರಾಘವೇಂದ್ರ ತೇಜಸ್ವಿನಿಯ ಕೆನ್ನೆಗೆ ಹೊಡೆದಿದ್ದಾನೆ. ಆಗ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಮನೆಯ ಪಕ್ಕದಲ್ಲೇ ಇದ್ದ ಆಟೋ ಸ್ಟ್ಯಾಂಡಿನಲ್ಲಿದ್ದ ಕೆಲವು ಯುವಕರು ಏನಾಗುತ್ತಿದೆ ಎಂದು ವಿಚಾರಿಸಲು ರಾಘವೇಂದ್ರನ ಮನೆಗೆ ಹೋದಾಗ ಲಿಂಗೇಗೌಡ ಹಾಗೂ ಆತನ ಮಗ ರಾಘವೇಂದ್ರನ ಎದುರಲ್ಲೇ ತೇಜಸ್ವಿನಿ ಬಿದ್ದು ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಆಗ ಆ ಯುವಕರು ಜೊತೆಗೂಡಿ ಆಕೆಯನ್ನು ಆಟೋದಲ್ಲೇ ವಿಕ್ರಂ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ತೇಜಸ್ವಿನಿಯ ಪ್ರಾಣಪಕ್ಷಿ ಹಾರಿಹೋಗಿದೆ. ಆ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಪತಿ ರಾಘವೇಂದ್ರ ಹಾಗೂ ಆತನ ಕುಟುಂಬದ ಹಿಂಸೆಗೆ ಸಿಲುಕಿದ್ದ ತೇಜಸ್ವಿನಿ ಬದುಕು ದಾರುಣ ಅಂತ್ಯದೊಂದಿಗೆ ಮುಕ್ತಾಯವಾಗಿದೆ.

ತೇಜಸ್ವಿನಿ ಹಿನ್ನೆಲೆ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚೊಮ್ಮನಾಯಕನಹಳ್ಳಿಯ ಸಿ.ದೇವರಾಜು ಎಂಬುವವರು ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ ಆತ್ಮೀಯರಾಗಿರುವ ದೇವರಾಜು ಪ್ರಭಾವಿ ವ್ಯಕ್ತಿ. ಇಂತಹ ದೇವರಾಜು ಹಾಗೂ ಅವರ ಪತ್ನಿ ಅಮ್ಮಯ್ಯರ ಏಕೈಕ ಪುತ್ರಿಯೇ ತೇಜಸ್ವಿನಿ.

ಎಂಜಿನಿಯರಿಂಗ್ ಪದವೀಧರೆಯಾಗಿದ್ದ ತೇಜಸ್ವಿನಿ ತಂದೆ-ತಾಯಿಯ ಪ್ರೀತಿಯಲ್ಲೇ ಬೆಳೆದವಳು. ಅಪ್ಪ ಅಮ್ಮ ಮತ್ತು ಇಬ್ಬರು ತಮ್ಮಂದಿರೊಡನೆ ಸುಖದಿಂದಲೇ ಬೆಳೆದ ತೇಜಸ್ವಿನಿಯನ್ನು 2009ರಲ್ಲಿ ಮಂಡ್ಯದ ಡಾ.ರಾಘವೇಂದ್ರನಿಗೆ ಮದುವೆ ಮಾಡಿಕೊಡಲಾಯಿತು. ಅವರಿಬ್ಬರ ಮದುವೆ ಸಮಾರಂಭವು ಬೆಂಗಳೂರಿನ ಡೈರಿಸರ್ಕಲ್ ಬಳಿಯಿರುವ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ನಡೆದಿತ್ತು. ಮದುವೆ ಸಂದರ್ಭದಲ್ಲಿ ಅಳಿಯ ರಾಘವೇಂದ್ರನಿಗೆ ದೇವರಾಜು ಅವರು 1 ಕೆ.ಜಿ. ಚಿನ್ನ, 10 ಕೆ.ಜಿ. ಬೆಳ್ಳಿ ಆಭರಣ, 12 ಲಕ್ಷ ರೂ. ಮೌಲ್ಯದ ಹುಂಡೈ ಕಂಪನಿಯ 'ವರ್ನಾ' ಕಾರು ಸೇರಿದಂತೆ ಬೆಂಗಳೂರಿನಲ್ಲಿ ಒಂದು ದುಬಾರಿ ನಿವೇಶನವನ್ನೂ ನೀಡಿದ್ದರು.

ಸ್ಯಾಡಿಸ್ಟ್ ಡಾ.ರಾಘವೇಂದ್ರ

ಮದುವೆಯಾದ ಮೊದಲ ಒಂದು ವರ್ಷ ರಾಘವೇಂದ್ರ ಮಾವನಿಂದ ವರದಕ್ಷಿಣೆಯಾಗಿ ಪಡೆದ ಹಣ, ಚಿನ್ನ, ಬೆಳ್ಳಿ, ಕಾರು, ನಿವೇಶನ ಪಡೆದಿದ್ದ ಕಾರಣಕ್ಕಾಗಿ ಪತ್ನಿ ತೇಜಸ್ವಿನಿಯೊಂದಿಗೆ ಚೆನ್ನಾಗಿಯೇ ಇದ್ದ. ಆದರೆ ದಿನಗಳು ಉರುಳಿದಂತೆ ರಾಘವೇಂದ್ರ ಸಂಶಯದ ಪಿಶಾಚಿಯಾಗಿ ಹೋದ. ತೇಜಸ್ವಿನಿ ತನ್ನ ಸ್ನೇಹಿತರೊಂದಿಗೆ ಮಾತನಾಡಿದರೂ ಗಲಾಟೆ ಮಾಡುತ್ತಿದ್ದ. ತನ್ನ ತಂದೆ, ತಾಯಿ, ತಮ್ಮಂದಿರ ಜೊತೆ ಮಾತನಾಡಿದರೂ ವಿರೋಧಿಸುತ್ತಿದ್ದ. ಇನ್ನು ಪುರುಷರೊಂದಿಗೆ ಮಾತನಾಡಿದರೆ ಸಾಕು ಆಕೆಗೆ ಇನ್ನಿಲ್ಲದಂತೆ ಮಾನಸಿಕ ಹಿಂಸೆ ಕೊಡುತ್ತಿದ್ದ. "ಯಾರ ಜೊತೆ ಮಾತನಾಡುತ್ತಿದ್ದೆ? ಅವನಿಗೂ ನಿನಗೂ ಏನು ಸಂಬಂಧ?" ಎಂದೆಲ್ಲಾ ಪೀಡಿಸುತ್ತಿದ್ದ. ಆಕೆ ಸತ್ಯ ಹೇಳಿದರೂ ಆತ ನಂಬುತ್ತಿರಲಿಲ್ಲ. ತೇಜಸ್ವಿನಿ ಯಾರೊಂದಿಗೆ ಮಾತನಾಡಿದ್ದಾಳೆ ಎಂದು ಪರೀಕ್ಷಿಸಲು ಆಕೆಯ ಮೊಬೈಲ್ ಕಾಲ್ ಲಿಸ್ಟ್ ತೆಗೆಸುತ್ತಿದ್ದ. ವರ್ಷಗಳು ಉರುಳಿದಂತೆ ಸ್ಯಾಡಿಸ್ಟ್ ರಾಘವೇಂದ್ರನ ಕಿರುಕುಳ ಹೆಚ್ಚಾಗುತ್ತಾ ಹೋಯಿತು.

ಹೆಂಡತಿಗೆ ವಿವಿಧ ರೀತಿಯಲ್ಲಿ ಹಿಂಸೆ ಕೊಟ್ಟು ಕೊಟ್ಟೇ ರಾಘವೇಂದ್ರ ತನ್ನ ಮಾವ ದೇವರಾಜುರಿಂದ ಹಣ ಸುಲಿಯಲಾರಂಭಿಸಿದ. ಅದರಲ್ಲಿ ರಾಘವೇಂದ್ರನಿಗೆ ಸಾತ್ ನೀಡಿದವರು ಬೇರಾರೂ ಅಲ್ಲ; ಆತನ ಧನಪಿಶಾಚಿ ಅಪ್ಪ ಲಿಂಗೇಗೌಡ, ದುರಹಂಕಾರಿ ತಾಯಿ ಇಂದ್ರಮ್ಮ ಮತ್ತು ರೈಸ್‌ಮಿಲ್ ನಡೆಸುವ ಮಾವ ಶಂಕರೇಗೌಡ.

ಪ್ರತಿಬಾರಿ ತೇಜಸ್ವಿನಿಗೆ ಹಿಂಸೆ ನೀಡಿದ ನಂತರ ನಡೆದ ನ್ಯಾಯ ಪಂಚಾಯತಿಯಲ್ಲಿ ಮಗಳ ಬದುಕಿಗೆ ನೆಮ್ಮದಿ ಸಿಗಲೆಂದು ತೇಜಸ್ವಿನಿಯ ತಂದೆ ರಾಘವೇಂದ್ರನಿಗೆ ಲಕ್ಷಗಟ್ಟಲೆ ಹಣ ನೀಡಲಾರಂಭಿಸಿದರು. ಇತ್ತೀಚೆಗಷ್ಟೇ ಮುಗಿದ ಅಕ್ಷಯ ತೃತೀಯದ ದಿನ ರಾಘವೇಂದ್ರನಿಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು.



ತೇಜಸ್ವಿನಿ- ಡಾ.ರಾಘವೇಂದ್ರ

ಅಷ್ಟೇ ಅಲ್ಲ, ಕಲ್ಲಹಳ್ಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗೋದಾಮು ಹಾಗೂ ಮಾರುತಿ ಶೋರೂಂ ಕಟ್ಟಡ ಕಟ್ಟಲು ತೇಜಸ್ವಿನಿಯ ತಂದೆಯೇ ರಾಘವೇಂದ್ರನಿಗೆ ಹಣವನ್ನು ನೀಡಿದ್ದರು. ಇಷ್ಟೆಲ್ಲ ಹಣ ಸಿಕ್ಕಿದ್ದರೂ ಧನಪಿಶಾಚಿಗಳಾದ ಲಿಂಗೇಗೌಡ-ಇಂದ್ರಮ್ಮ ಹಾಗೂ ರಾಘವೇಂದ್ರನಿಗೆ ತೃಪ್ತಿಯಾಗಿರಲಿಲ್ಲ.

ಯಾವಾಗ ತನ್ನ ಮಾವ ದುಡ್ಡು ಕೊಡುವ ಯಂತ್ರ ಎಂಬ ಯೋಚನೆ ರಾಘವೇಂದ್ರನಲ್ಲಿ ಬಲವಾಗಿ ಊರಿತೋ ಆಗ ತೇಜಸ್ವಿನಿಯ ಬದುಕು ಮತ್ತಷ್ಟು ದಾರುಣವಾಗಿದೆ. ರಾಘವೇಂದ್ರನಲ್ಲದೆ ಆತನ ತಂದೆ-ತಾಯಂದಿರೂ ತೇಜಸ್ವಿನಿಗೆ ಕಿರುಕುಳ ನೀಡಲು ಹೆಚ್ಚು ಮಾಡಿದ್ದಾರೆ.

ಪ್ರತಿ ಬಾರಿ ನ್ಯಾಯ-ಪಂಚಾಯತಿ ನಡೆದಾಗ ಅದಕ್ಕೆ ಹಣಬೇಕು, ಇದಕ್ಕೆ ದುಡ್ಡು ಬೇಕು ಎಂದು ಸಬೂಬು ಹೇಳಿ ಲಕ್ಷಗಟ್ಟಲೆ ಕಿತ್ತಿದ್ದಾರೆ.

ಹೆಂಡತಿಯ ಬಗ್ಗೆ ಅನುಮಾನ ಪಡುತ್ತಿದ್ದ ಸ್ಯಾಡಿಸ್ಟ್ ರಾಘವೇಂದ್ರನಿಗೆ ಆಕೆಯ ಮನೆಯಿಂದ ಬರುತ್ತಿದ್ದ ಹಣವನ್ನು, ಆಸ್ತಿಯನ್ನು ತೆಗೆದುಕೊಳ್ಳುವಾಗ ಮಾತ್ರ ಯಾವ ನಾಚಿಕೆ, ಮಾನ-ಮರ್ಯಾದೆ ಇರುತ್ತಿರಲಿಲ್ಲ. ಇಂತಹ ನೀಚ ಹೃದಯಹೀನ ಜನ ಕೊನೆಗೂ ಅಮಾಯಕ ತೇಜಸ್ವಿನಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಾರೆ.

ಬೆಂಕಿ ಹಚ್ಚಿದರು

ತೇಜಸ್ವಿನಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಆಕೆಯ ತಂದೆ ದೇವರಾಜು ತಮ್ಮ ಬಂಧು ಬಳಗದವರಿಗೆ ವಿಷಯ ಮುಟ್ಟಿಸಿದ್ದಾರೆ. ದೇವರಾಜು ಅವರು ಮಂಡ್ಯ ತಲುಪುವಷ್ಟರಲ್ಲಿಯೇ ಚನ್ನಪಟ್ಟಣ, ಮಂಡ್ಯ ಸೇರಿದಂತೆ ಹಲವೆಡೆಯಿಂದ ಧಾವಿಸಿ ಬಂದ ಕುಟುಂಬಸ್ಥರು ಹಾಗೂ ದೇವರಾಜು ಕಡೆಯವರು ರಾಘವೇಂದ್ರನ ಮನೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊಡೆದು ಹಾಕಿದ್ದಾರೆ.

ಮನೆಯ ಮುಂದಿದ್ದ ಹೋಂಡಾ ಆಕ್ಟೀವಾ ಸ್ಕೂಟರ್‌ಗೂ ಬೆಂಕಿ ಹಚ್ಚಿದ್ದಾರೆ. ಅವರೆಲ್ಲ ರಾಘವೇಂದ್ರನ ಮನೆಗೇ ಬೆಂಕಿ ಹಚ್ಚುವ ಮುನ್ನ ಅಲ್ಲಿಗೆ ಬಂದ ಪೊಲೀಸರು ಅವರನ್ನು ತಡೆದಿದ್ದಾರೆ. ಅಷ್ಟರಲ್ಲಿ ಮತ್ತೊಂದು ಗುಂಪು ರಾಘವೇಂದ್ರನಿಗೆ ಸೇರಿದ ವಿಆರ್‌ಎಲ್ ಗೋದಾಮಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ.

(ಮುಂದಿನ ಪುಟಕ್ಕೆ...)

ಧನದಾಹಕ್ಕೆ ಮಿತಿ ಇಲ್ಲದಾದಾಗ...

ಇಂದಿನ ಯುವಜನತೆಗೆ ಮನುಷ್ಯ ಸಂಬಂಧಗಳಿಗಿಂತ ದುಡ್ಡೇ ಮುಖ್ಯವಾಗಿರುವುದರಿಂದ ಎಂತಹ ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ಅಮಾಯಕಿ ತೇಜಸ್ವಿನಿಯ ಸಾವೇ ಒಂದು ಉದಾಹರಣೆಯಾಗಿದೆ.

ತೇಜಸ್ವಿನಿ ಓದುಬರಹ ಗೊತ್ತಿಲ್ಲದವಳಾಗಿರಲಿಲ್ಲ, ಆಕೆ ಯಾವುದೋ ಅಸಹಾಯಕ ಕುಟುಂಬದವಳೂ ಆಗಿರಲಿಲ್ಲ. ಬದಲಾಗಿ ಆಕೆ ಎಂಜಿನಿಯರಿಂಗ್ ಪದವೀಧರೆಯಾಗಿದ್ದಳು. ಆಕೆಯನ್ನು ಹೆತ್ತವರು ಶ್ರೀಮಂತರು, ಅಧಿಕಾರ ಮತ್ತು ರಾಜಕೀಯ ಪ್ರಭಾವವನ್ನೂ ಹೊಂದಿರುವವರು.



ಮೊಮ್ಮಗನೊಂದಿಗೆ ದೇವರಾಜು

ಓದಿದ್ದ ತೇಜಸ್ವಿನಿಯನ್ನು ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ, ಸೂಕ್ಷ್ಮ ಸಂವೇದನೆಗಳನ್ನು ಮೈಗೂಡಿಸಿಕೊಂಡಿರುವ ಯುವಕನಿಗೆ ಕೊಟ್ಟು ಮದುವೆ ಮಾಡಬಹುದಿತ್ತು. ಆದರೆ ಸಾಮಾಜಿಕ ಸ್ಥಾನ, ಆಸ್ತಿ ಅಂತಸ್ತನ್ನೇ ಗಮನದಲ್ಲಿಟ್ಟುಕೊಂಡು, ಶ್ರೀಮಂತನೂ- ವೈದ್ಯನೂ ಆಗಿರುವ ಹುಡುಗನಿಗೆ ತಮ್ಮ ಮುದ್ದಿನ ಮಗಳನ್ನು ಕೊಡಬೇಕೆಂದು ಆಕೆಯ ಹೆತ್ತವರು ನಿರ್ಧರಿಸಿದ್ದರಿಂದ ಇವತ್ತು ಕಣ್ಣೀರು ಹಾಕುವಂತಾಗಿದೆ.

ಮೇಲುನೋಟಕ್ಕೆ ರಾಘವೇಂದ್ರ ಸೂಕ್ತ ಅಳಿಯನಂತೆ ಕಂಡಿದ್ದ. ವೈದ್ಯನಾಗಿದ್ದ, ಕೈತುಂಬ ದುಡಿಯುತ್ತಿದ್ದ. ಆತನ ತಂದೆ-ತಾಯಿ ಕೂಡ ಸಂಭಾವಿತರಂತೆ ವರ್ತಿಸಿದ್ದರು. ಈ ಎಲ್ಲ ಕಾರಣಕ್ಕೆ ರಾಘವೇಂದ್ರನಿಗೆ ತಮ್ಮ ಮುದ್ದಿನ ಮಗಳು ತೇಜಸ್ವಿನಿಯನ್ನು ಮದುವೆ ಮಾಡಿಕೊಟ್ಟರೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ದೇವರಾಜು ಅವರ ಮನಸ್ಸಿನಲ್ಲೂ ಮೂಡಿತು. ಈ ಎಲ್ಲ ಕಾರಣಗಳಿಗೆ ನಾಲ್ಕು ವರ್ಷಗಳ ಹಿಂದೆ ಅವರಿಬ್ಬರ ಮದುವೆ ನಡೆದಿತ್ತು.


ಡಾ.ರಾಘವೇಂದ್ರನಿಗೆ ವಿಕ್ರಮ್‌ನಲ್ಲಿ ತಿಂಗಳಿಗೆ 70 ಸಾವಿರ ರೂ. ಸಂಬಳ ಬರುತಿತ್ತು. ಅಲ್ಲದೆ ಖಾಸಗಿಯಾಗಿಯೂ ಕ್ಲಿನಿಕ್ ತೆರೆದಿದ್ದ. ಜೊತೆಗೆ ಇತರೆ ಆಸ್ಪತ್ರೆಗಳಲ್ಲೂ ಪ್ರಾಕ್ಟೀಸ್ ನಡೆಸುತ್ತಿದ್ದ. ಆತನ ತಂದೆ ಲಿಂಗೇಗೌಡ ಕೂಡ ಕಡಿಮೆ ಕುಳವಲ್ಲ. ಆತ ಪಿಇಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಯುಜಿಸಿ ಸಂಬಳ ಪಡೆಯುತ್ತಿದ್ದ. ಈಗ ನಿವೃತ್ತಿ ಹೊಂದಿದ್ದರೂ ಪ್ರತಿ ತಿಂಗಳು ಸಾವಿರಾರು ರೂಪಾಯಿ ಪಿಂಚಣಿ ಬರುತ್ತಿತ್ತು. ಇವರ ಕುಟುಂಬ ಕಟ್ಟಿಸಿದ್ದ ಮನೆ ಮತ್ತು ಅಂಗಡಿ ಮಳಿಗೆಗಳ ಬಾಡಿಗೆ ಏನಿಲ್ಲವೆಂದರೂ ಲಕ್ಷಾಂತರ ರೂಪಾಯಿಗಳು.

ರಾಘವೇಂದ್ರ ವೃತ್ತಿಯಲ್ಲಿ ಹೃದಯತಜ್ಞನಾಗಿದ್ದರೂ ಆತನಿಗೆ ಹೃದಯಯೆಂಬುದೇ ಇರಲಿಲ್ಲ. ಸಾಕಷ್ಟು ಆದಾಯ ಬರುತ್ತಿದ್ದರೂ ದುಡ್ಡಿನ ದಾಹಕ್ಕೆ ಬಿದ್ದು ತನ್ನ ಕೈಹಿಡಿದಿದ್ದ ಮುಗ್ಧ ಹೆಣ್ಣು ಮಗಳ ಬಾಳಿಗೆ ಕೊಳ್ಳಿ ಇಟ್ಟ. ಆ ಮೂಲಕ ತನ್ನ ಬದುಕನ್ನೇ ನಾಶ ಮಾಡಿಕೊಂಡು ಈಗ ಪೊಲೀಸರ ಅತಿಥಿ ಆಗಿದ್ದಾನೆ ಸ್ಯಾಡಿಸ್ಟ್ ರಾಘವೇಂದ್ರ.

ತೇಜಸ್ವಿನಿಯ ಎರಡು ವರ್ಷ ವಯಸ್ಸಿನ ಮಗು ದರ್ಶನ್ ಈಗ ತಾಯಿ ಇಲ್ಲದ ಅನಾಥನಾಗಿದ್ದಾನೆ. ಇಂತಹ ದುರಂತಗಳು ಮುಂದೆ ಸಂಭವಿಸದಂತೆ ನೋಡಿಕೊಳ್ಳುವುದು ಹೇಗೆ ಎಂದು ಎಲ್ಲರೂ ಯೋಚಿಸಬೇಕಿದೆ.

ಕರಾವಳಿ: ಮಂತ್ರಿಗಳಿಗೆ ಮದ ಏರದಿರಲಿ!

ಕರ್ನಾಟಕದ ದಕ್ಷಿಣೋತ್ತರ ಕರಾವಳಿಯ ಅಧಿಕಾರ ರಾಜಕಾರಣದ ಗಾಪು ಬದಲಾಗಿರುವುದಷ್ಟೇ ಅಲ್ಲ, ವಿಪರೀತ ಏರಿಯೂ ಬಿಟ್ಟಿದೆ! ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಬರೋಬ್ಬರಿ ಐವರು ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಮಂತ್ರಿಗಳಾಗಿದ್ದಾರೆ. ಸಂಕೀರ್ಣವಾದ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಸಮಸ್ಯೆ-ಸಂಕಟದಲ್ಲಿ ಸಿಕ್ಕಿಬಿದ್ದಿರುವ ಈ ತ್ರಿವಳಿ ಜಿಲ್ಲೆಯ ಮಂತ್ರಿಯಾಗುವುದೆಂದರೆ ಸುಮ್ಮನೆ ಮಾತಲ್ಲ. ಸನಾತನಿಗಳಿಂದ ಸ್ಮಶಾನದಂತಾಗಿರುವ ಕರಾವಳಿಯಲ್ಲಿ ಸಚಿವರಾದವರಿಗೆ ಗುರುತರ ಹೊಣೆಗಾರಿಕೆಯಿದೆ; ನಿಷ್ಠುರ ಬದ್ಧತೆಯ ಅವಶ್ಯಕತೆಯಿದೆ.




ವಿನಯ್‌ಕುಮಾರ್ ಸೊರಕೆ

ಮೊದಲು ಜಿಲ್ಲೆಗೆ ಏನು ಬೇಕು-ಏನು ಬೇಡ, ತಮ್ಮ ಸಚಿವಗಿರಿ ಖಾತೆಯಲ್ಲಿ ಏನು ಮಾಡಬೇಕು-ಏನು ಮಾಡಬಾರದೆಂಬ 'ರೋಡ್ ಮ್ಯಾಪ್' ಅನ್ನು ಕರಾವಳಿಯ ಪಂಚ ಪರಾಕ್ರಮಿಗಳು ತಯಾರಿಸಿಕೊಳ್ಳಬೇಕಿದೆ. ಹಳೆ ಹುಲಿಗಳಾದ ಆರ್.ವಿ.ದೇಶಪಾಂಡೆ, ರಮಾನಾಥ್ ರೈ ಹೊಸ ಹುರುಪಿನ ಅಭಯಚಂದ್ರ ಜೈನ್, ವಿನಯ್‌ಕುಮಾರ್ ಸೊರಕೆ ಮತ್ತು ಯು.ಟಿ.ಖಾದರ್‌ಗಳೆಲ್ಲ ಜಾತಿಗಳ 'ಜಂಜಾಟ'ದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕಿದೆ.

ಐ ಆ್ಯಮ್ ದಿ ಗವರ್ನಮೆಂಟ್

ಪಾಳೆಗಾರಿ ಪಳಿಯುಳಿಕೆಯಂತಿರುವ ದೇಶಪಾಂಡೆ ಅಧಿಕಾರದಿಂದ ವನವಾಸ ಮುಗಿಸಿದ್ದಾರೆ. ಕಳೆದ ಆರೇಳು ವರ್ಷ ಬಿಟ್ಟರೆ ಸತತ ಎರಡು ದಶಕ ಮಂತ್ರಿ-ವಿರೋಧ ಪಕ್ಷದ ನಾಯಕನಂಥ ಸ್ಥಾನ-ಮಾನದಲ್ಲಿ ಮೆರೆದವರು ದೇಶಪಾಂಡೆ ಸಾಹೇಬರು. ಆತ ಅಧಿಕಾರದಲ್ಲಿದ್ದಾಗೆಲ್ಲ ಘೀಳಿಡುತ್ತಿದ್ದುದು ಒಂದೇ ಡೈಲಾಗ್: 'ಐ ಆ್ಯಮ್ ದಿ ಗವರ್ನಮೆಂಟ್... ಐ ಆ್ಯಮ್ ದಿ ಫೈನಲ್ ಡಿಸಿಷನ್ ಮೇಕರ್...' ಅದನ್ನೇ ಈ ಸಾರಿಯೂ ಆತ ಮಂತ್ರಿಯಾಗಿ ಆರ್ಭಟಿಸಿದರೆ ಜನಸಾಮಾನ್ಯರು-ಅಧಿಕಾರಿಗಳು-ನೌಕರು ಕಂಗೆಡುತ್ತಾರೆ.

ದೇಶಪಾಂಡೆ ದೂರದೃಷ್ಟಿ, ಜನಪರ ಚಿಂತನೆಗಳ ರಾಜಕಾರಣಿ ಅಲ್ಲ. ಇದನ್ನಾತ ಅಧಿಕಾರದಲ್ಲಿರುವಾಗ ಸ್ವಯಂ ಸಾಬೀತುಪಡಿಸಿಕೊಂಡ ಅವಗುಣ. ಆತನ ಪರ್ವದಲ್ಲಿ ಉತ್ತರ ಕನ್ನಡದ ಯಾವ ಸಮಸ್ಯೆಯೂ ಪರಿಹಾರವಾಗಿರಲಿಲ್ಲ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆತನ ಸ್ವಜಾತಿ (ಕೊಂಕಣಿ) ಏಜೆಂಟರ ಹಾವಳಿ ಮಿತಿಮೀರಿ ಹೋಗಿತ್ತು. ಎದುರಾಳಿಗಳನ್ನು ಸಾಮ-ಭೇದ- ದಂಡ ಪ್ರಯೋಗಿಸಿ ಹೊಸಕಿ ಹಾಕುವ, ತನ್ನ ತರಲೆ ಚೇಲಾಗಳನ್ನು ಸೈತಾನರಾಗಿ ಬೆಳೆಸುವ ದೇಶಪಾಂಡೆ ಜನರ ತಿರಸ್ಕಾರಕ್ಕೆ ತುತ್ತಾಗಬೇಕಾಗಿ ಬಂದಿತ್ತು.



ಯು.ಟಿ. ಖಾದರ್

ಸುಮಾರು ಮೂರು ದಶಕದ ಹಿಂದಿನ ಮಾತು. ರಾಮಕೃಷ್ಣ ಹೆಗಡೆಜೀ ಮುಖ್ಯಮಂತ್ರಿ ಗದ್ದುಗೆಗೆ ಅಚಾನಕ್ ವಕ್ಕರಿಸಿದ ದಿನಗಳವು. ಹೆಗಡೆ ತನ್ನ ತವರು ಜಿಲ್ಲೆಯ ಯಂಗ್‌ಟರ್ಕ್ ದೇಶಪಾಂಡೆಯನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ಸಿಂಧ್ಯಾ-ಜೀವರಾಜ್ ಆಳ್ವ-ದೇಶಪಾಂಡೆ ಅಂದು ಹೆಗಡೆ ಬಟಾಲಿಯನ್‌ನ ಸೇನಾಧಿಪತಿಗಳಾಗಿದ್ದರು. ಹೆಗಡೆಯ 'ಖಾಸಗಿ' ಸರ್ಕಲ್ ಸೇರಿದ ಬಳಿಕ ದೇಶಪಾಂಡೆ ಹಿಂತಿರುಗಿ ನೋಡಿದ್ದೇ ಇಲ್ಲ. ಸತತ ಮಂತ್ರಿ ಭಾಗ್ಯ ಬಂತವರಿಗೆ. ರಾಜಕೀಯದ ತಂತ್ರವೂ ಕರಗತವಾಯ್ತು. ಜಾಗತೀಕರಣ ಯುಗದಲ್ಲಿ ದೇಶಪಾಂಡೆ ನಿರಂತರವಾಗಿ ಮಹತ್ವದ ಭಾರೀ ಕೈಗಾರಿಕೆ ಮಂತ್ರಿ ಸ್ಥಾನ ಗಿಟ್ಟಿಸುತ್ತಲೇ ಹೋದರು. ಕಾಂಗ್ರೆಸ್ ಸೇರಿ ಎಸ್ಸೆಂ ಕೃಷ್ಣರ ಸರ್ಕಾರ ಸೇರಿದರೂ ಕೈಗಾರಿಕಾ ಮಂತ್ರಿ ಪಟ್ಟ ಕೈಜಾರಲಿಲ್ಲ.

ದೇಶ-ವಿದೇಶದ ದೊಡ್ಡ-ದೊಡ್ಡ ಕೈಗಾರಿಕೋದ್ಯಮಿಗಳ ಸಖ್ಯ ಗಿಟ್ಟಿಸಿದ ದೇಶಪಾಂಡೆಯ ಗ್ಲೋಬಲೈಜೇಷನ್‌ನಿಂದ ರಾಜ್ಯಕ್ಕೇನೂ ಬರ್ಕತ್ತಾಗಲಿಲ್ಲ. ಆದರೆ ದೇಶಪಾಂಡೆ ಪರೋಕ್ಷವಾಗಿ ಬೃಹತ್ ಕೈಗಾರಿಕೋದ್ಯಮಿಯಾಗಿ ಕೊಬ್ಬಿದರು. ಈಗವರ ಆಸ್ತಿ 113.93 ಕೋಟಿ ರೂಪಾಯಿಗಳು ಮಾತ್ರ! ಇದು ಕೈಗಾರಿಕಾ ಮಂತ್ರಿಯಾಗಿ ಆತನ ಸಾಧನೆ!! ಕೆಪಿಸಿಸಿ ಅಧ್ಯಕ್ಷರಾಗುವ 'ಹಂತ'ವನ್ನೂ ದೇಶಪಾಂಡೆ ಕಾಂಗ್ರೆಸ್‌ನಲ್ಲಿ ತಲುಪಿದ್ದರು. ಅಂದರೆ ತನ್ನ ಶತ್ರು ಮಾರ್ಗರೆಟ್ ಆಳ್ವರಿಗೆ ದಿಲ್ಲಿಯ ಕಾಂಗ್ರೆಸ್ ಪಡಸಾಲೆಯಲ್ಲಿದ್ದ ಪ್ರಭಾವಕ್ಕಿಂತಲೂ ಪ್ರಖರವಾದ ಸಮ್ಮೋಹಿನಿ ದೇಶಪಾಂಡೆ ಧನಬಲದಿಂದಲೇ ರೂಢಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಮತ್ತು ದಿಲ್ಲಿಯಲ್ಲಿ ಮ್ಯಾಗಿಯನ್ನು ಹೈರಾಣ ಮಾಡುತ್ತಲೇ ಹೋದರು ದೇಶಪಾಂಡೆ. ಜಿಲ್ಲೆಯಲ್ಲಿ ಎಂದೂ ಆತ ತನಗೆ ಸಮಾನಾಂತರವಾದ ಇನ್ನೊಂದು ಅಧಿಕಾರ ಕೇಂದ್ರ ಬೆಳೆಯಲು ಬಿಟ್ಟವರಲ್ಲ.




ರಮಾನಾಥ್ ರೈ

ಈಗ ಮತ್ತೆ ಉತ್ತರ ಕನ್ನಡ ಜಿಲ್ಲಾ ಕೋಟಾದಲ್ಲಿ ದೇಶಪಾಂಡೆ ಮಂತ್ರಿಯಾಗಿದ್ದಾರೆ. ಆತನ ದಗಲುಬಾಜಿ ಒಡ್ಡೋಲಗ ಹಲ್ಲು ಮಸೆಯುತ್ತ ಸ್ವಾಹಾಕ್ಕೆ ಸಿದ್ಧವಾಗುತ್ತಿದೆ. ಯಮ ಹಸಿವಿಂದ ಹಾಹಾಕಾರ ಹಾಕುತ್ತಿರುವ ತನ್ನ ಚೇಲಾಗಳನ್ನು ನಿಯಂತ್ರಿಸದಿದ್ದರೆ ದೇಶಪಾಂಡೆ ಮತ್ತು ವನವಾಸಕ್ಕೆ ಹೋಗಬೇಕಾಗಿ ಬರುವುದು ಗ್ಯಾರಂಟಿ.

ಅಂಕೋಲೆಯ ರಮಾನಂದ ನಾಯಕ್ ಒಬ್ಬರನ್ನು ಬಿಟ್ಟರೆ ದೇಶಪಾಂಡೆ ಸುತ್ತ ಗಿರಕಿ ಹೊಡೆಯುವ ಗ್ರಹಗಳೆಲ್ಲವೂ ಅನಾಹುತಕಾರಿಗಳೇ. ಸಿದ್ದು ಸದಾ ಒಂದು ಕಣ್ಣು ದೇಶಪಾಂಡೆ ಮೇಲಿಡುವ ಅನಿವಾರ್ಯತೆಯಿದೆ.


ದೇಶಪಾಂಡೆ ಹಿಂದೆಲ್ಲ ಮಂತ್ರಿಯಾಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಎರಡು-ಮೂರು ತಿಂಗಳಿಗೊಮ್ಮೆ ಬಂದಾಗ 'ದಣಿವರಿಯದೆ' ಹಗಲೂ-ರಾತ್ರಿ ಕೆಡಿಪಿ ಮೀಟಿಂಗ್, ತಾಲ್ಲೂಕ್ ಮಟ್ಟದ ಪ್ರಗತಿ ರಿವ್ಯೂ ನಡೆಸಿ ಗಡಿಬಿಡಿ ಮಾಡಿಸಿ ಬೆಂಗಳೂರು ಸೇರಿಕೊಳ್ಳುತ್ತಿದ್ದರು. ಅಲ್ಲಿ ಅವರ ಒಡನಾಟವೇನಿದ್ದರೂ ಟಾಟಾ-ಬಿರ್ಲಾ-ಕಿರ್ಲೋಸ್ಕರ್‌ರಂಥ ಧನಾಢ್ಯ ಉದ್ಯಮಾಗ್ರೇಸರ ಜತೆಗಷ್ಟೇ ಆಗಿರುತ್ತಿತ್ತು. ಜಿಲ್ಲೆಯಲ್ಲಿ ಆತನ ಸುಲಿಗೆ ಶೂರ ಶಿಷ್ಯಗಣವೇ ದರ್ಬಾರು ನಡೆಸುತ್ತಿತ್ತು. ಈ ಕಾರ್ಯವೈಖರಿ ದೇಶಪಾಂಡೆ ಬದಲಿಸದಿದ್ದರೆ 2008ರ 'ಏಟು' ಖಂಡಿತ. ಜನರಿಗಿರುವ ಅನುಮಾನ ದೇಶಪಾಂಡೆ ಪರಿಹರಿಸುವರಾ? ಇದು ಮಿಲಿಯನ್ ಡಾಲರ್ ಪ್ರಶ್ನೆ.



ಅಭಯ್‌ಚಂದ್ರ ಜೈನ್

ಉತ್ತರ ಕನ್ನಡ ಎಂದರೆ ಸಮಸ್ಯೆಗಳ ನರಕ. ಸೀಬರ್ಡ್ ನೌಕಾ ನೆಲೆ ನಿರಾಶ್ರಿತರ ಸಮಸ್ಯೆ ಮೂರು ದಶಕಗಳಿಂದ ಹಾಗೇ ಇದೆ. ಕಾಳಿ ಜಲವಿದ್ಯುತ್ ಯೋಜನಾ ನಿರ್ವಸಿತಿಗರ ಗೋಳು ಮುಗಿದಿಲ್ಲ. ಮೀನುಗಾರರ, ರೈತರ, ತೋಟಿಗರ ಸಾಲ-ಶೂಲದ ಕತೆ ಕರುಣಾಜನಕವಾಗಿದೆ. ದಾಂಡೇಲಿಯ ಕಾರ್ಮಿಕರು ಸಂಕಟದಲ್ಲಿದ್ದಾರೆ. ಅರಣ್ಯ ಅತಿಕ್ರಮಣ, ಅಭಯಾರಣ್ಯ, ಜಲ್ಲಿ ಕಲ್ಲು-ಮರಳು ಸಾಗಾಟ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಜನಸಾಮಾನ್ಯರನ್ನು ಕಾಡುತ್ತಿದೆ.

ಪರಿಸರಸ್ನೇಹಿ ಪ್ರವಾಸೋದ್ಯಮ ಕ್ಲೀಷೆಯಂತಾಗಿ ಬರೀ ಕಡತದಲ್ಲೇ ಕೊಳೆಯುತ್ತಿದೆ. ಇದೆಲ್ಲಾ ಪರಿಹರಿಸಲು ಮಂತ್ರಿ ದೇಶಪಾಂಡೆ ಪ್ರಾಮಾಣಿಕ ವಾಗಿ-ನಿಷ್ಠೂರವಾಗಿ ಪ್ರಯತ್ನಿಸ ಬೇಕಿದೆ. ಜಿಲ್ಲೆಯ ನೊಂದವರು ನಕ್ಕರಷ್ಟೇ ದೇಶಪಾಂಡೆ ತಿಣುಕಾಡಿ ಪಡೆದ ಮಂತ್ರಿಗಿರಿಯು ಸಾರ್ಥಕ್ಯ ಇಲ್ಲದಿದ್ದರೆ ಹಿಂದಿನಂತೆಯೇ ಬ್ರಹ್ಮ ದಂಡ!!



ಆರ್.ವಿ. ದೇಶಪಾಂಡೆ

ಮುದಿ ಬೇರು ಹೊಸ ಹೂವು

ಅವಿಭಜಿತ ದಕ್ಷಿಣ ಕನ್ನಡದ ನಾಲ್ವರು ಧೀರಾಧಿಧೀರರು ಸಿದ್ದು ಸಂಪುಟದಲ್ಲಿ ಸೇರಿಕೊಂಡಿದ್ದಾರೆ. ಜಾತಿ-ಧರ್ಮದ ಲೆಕ್ಕಾಚಾರದಲ್ಲಿ ಅವರೆಲ್ಲರಿಗೆ ದಕ್ಕಿದ ಬಂಪರ್ ಕೊಡುಗೆ ಇದು. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ವಿನಯಕುಮಾರ್ ಸೊರಕೆ ಬಿಲ್ಲವ (ಈಡಿಗ) ಕೋಟಾದಲ್ಲಿ ಮಂತ್ರಿಯಾಗಿದ್ದಾರೆ. ಹಿಂದೆರಡು ಬಾರಿ ಪುತ್ತೂರಿಂದ ಶಾಸಕ, ಉಡುಪಿಯಿಂದ ಒಮ್ಮೆ ಸಂಸದರಾಗಿದ್ದರು ಸೊರಕೆ.

ಈ ಬಾರಿ ಸೊರಕೆ ತಾನೊಬ್ಬ ಜನಪರ ನೀತಿ-ನಿಲುವಿನ ಗಟ್ಟಿ ರಾಜಕಾರಣಿ ಎಂಬುದನ್ನು ತೋರಿಸಬೇಕಾಗಿದೆ. ನಂದಿಕೂರು ಥರ್ಮಲ್ ವಿದ್ಯುತ್ ಘಟಕದಿಂದ ಕಾಪು ಪಡುಬಿದ್ರಿ ಭಾಗದ ಜನರು ತತ್ತರಿಸುತ್ತಿದ್ದಾರೆ. ಇದು ಭಜರಂಗಿ-ಚೆಡ್ಡಿಗಳ 'ಆಚಾರ್ಯ' ನಂತಿದ್ದ ದಿವಂಗತ ವಿ.ಎಸ್.ಆಚಾರ್ಯರ ಮಂತ್ರಿಗಿರಿ ಕೊಡುಗೆ. ಈ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಸೊರಕೆ ಮೇಲಿದೆ. ಹಿಂದೆಲ್ಲ ಆತ ಈ ಯುಪಿಸಿಎಲ್ ವಿರುದ್ಧ ಇದ್ದರೇನೋ ನಿಜ. ಆದರೆ ಈಗ ಜನರ ಬೇಡಿಕೆ ಈಡೇರಿಸಿ ಬಚಾಯಿಸುವ ಕ್ಯಾಪ್ಟನ್ ಕೆಲಸ ಆತ ಮಾಡಬೇಕಾಗಿದೆ. ಹಾಗೆಯೇ ಜಿಲ್ಲೆಯ ಮೀನುಗಾರರ-ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಅನೈತಿಕ ಪೊಲೀಸರಿಗೆ ಕಡಿವಾಣ ಹಾಕಬೇಕಿದೆ. ಸಾಮರಸ್ಯದ-ನೆಮ್ಮದಿಯ ದಿನ ಉಡುಪಿ ಜಿಲ್ಲೆಯ ಜನರು ಕಾಣುವಂತೆ ಮಾಡಲು ಮಂತ್ರಿ ಸೊರಕೆ ಮುಲಾಜಿಲ್ಲದೆ ಕರ್ತವ್ಯ ನಿಭಾಯಿಸಬೇಕಾಗಿದೆ. ಸೊರಕೆ ಅವರು ಎಲ್ಲ ಜಾತಿ-ಧರ್ಮದವರನ್ನು ಒಟ್ಟೊಟ್ಟಿಗೆ ಕರೆದೊಯ್ಯುವ ಧೀಮಂತಿಕೆ ಬೆಳೆಸಿಕೊಳ್ಳುವ ಜರೂರತ್ತು ಇದೆ.

ನಗರಾಭಿವೃದ್ಧಿಯಂಥ ಮಹತ್ವದ ಖಾತೆ ಪಡೆದಿರುವ ಸೊರಕೆ ಜಿಲ್ಲೆಯ ನಗರಗಳ ಚಿತ್ರಣವನ್ನೇ ಬದಲಿಸಬೇಕಿದೆ. ಉಡುಪಿಯಂಥ ಕೋಮು ಸೋಂಕಿನ ನಗರಕ್ಕೆ ಶಾಶ್ವತ ಸೆಕ್ಯುಲರ್ ಚಹರೆಯನ್ನು ಕೊಡಬೇಕಿದೆ. ಇದೆಲ್ಲ ಅವರಿಂದ ಸಾಧ್ಯವಾಗಲಿ ಎಂದು ಉಡುಪಿಯ ಜನ ಆಶಿಸುತ್ತಿದ್ದಾರೆ.

ಮಂತ್ರಿ ಸೊರಕೆಯ ಕಾಪು ಕ್ಷೇತ್ರಕ್ಕೆ ಹೊಂದಿಕೊಂಡೇ ಇರುವ ದಕ್ಷಿಣ ಕನ್ನಡದ ಮೂಡಬಿದರೆಯ ಅಭಯಚಂದ್ರ ಜೈನ್ ಈಗ ಸಿದ್ದು ಸಂಪುಟದಲ್ಲಿ ಯುವಜನ ಸೇವೆ ಮತ್ತು ಮೀನುಗಾರಿಕೆ ಮಂತ್ರಿಯಾಗಿದ್ದಾರೆ. ಸತತ ನಾಲ್ಕು ಬಾರಿ ಗೆದ್ದಿರುವ ಅಭಯ ತಮ್ಮ ಸಿಡುಕು ಸ್ವಭಾವವನ್ನು ತೊರೆದರೆ ಅವರಿಗೂ, ಜನರಿಗೂ ಕ್ಷೇಮ. ತಮಗೆ ಸಿಕ್ಕಿರುವ ಅವಕಾಶ ಮತ್ತು ಜವಾಬ್ದಾರಿಯನ್ನರಿತು ಅವರು ಯುವಜನ-ಕ್ರೀಡೆಯಂಥ ಮಹತ್ವದ ಇಲಾಖೆಗೆ ನ್ಯಾಯ ಒದಗಿಸಬೇಕಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗುವವರೊಂದಿಗೆ 'ಈಗೋ' ಕ್ಲಾಶ್‌ಗೆ ಹೋಗದೆ ಜಿಲ್ಲೆಯ ಪರಿಹಾರಕ್ಕೆ ಪ್ರಯತ್ನಿಸಬೇಕಿದೆ.

ದಕ್ಷಿಣ ಕನ್ನಡದ ಮಂತ್ರಿಗಳ ಟೀಮ್‌ನಲ್ಲಿ ಸೀನಿಯರ್ ಅಂದರೆ ಬಂಟ್ವಾಳದ ಹಳೆ ಹುಲಿ ರಮಾನಾಥ್ ರೈ ಇವರು ಮೊಯ್ಲಿ ಕಾಲದಿಂದಲೂ ಮಂತ್ರಿಯಾಗಿರುವರು. ಹೀಗಾಗಿ ಈಗ ಅವರು ಮಂತ್ರಿಯಾಗಿರುವುದು ವಿಶೇಷ ಸಂಗತಿಯೇನಲ್ಲ. ಆದರೆ ಈ ಬಾರಿ ಅವರ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ರೈ ಅವರು ಮೊದಲು ಚೆಡ್ಡಿ-ಭಜರಂಗಿ-ಕಾವಿಗಳಿಂದ ಧ್ವಂಸವಾಗಿರುವ ದಕ್ಷಿಣ ಕನ್ನಡವನ್ನು ಪುನರ್ನಿರ್ಮಾಣ ಮಾಡಬೇಕಿದೆ. ಅವೈಜ್ಞಾನಿಕ ನೇತ್ರಾವತಿ ನದಿ ತಿರುವು ಯೋಜನೆಯ ಅನಾಹುತಗಳ ಬಗ್ಗೆ ಸಾರಾಸಾರ ಯೋಚಿಸಬೇಕಿದೆ.

ಎಸ್‌ಈಝೆಡ್ ಸಮಸ್ಯೆ, ತುಂಬೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ, ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ, ಮೀನುಗಾರರ-ಅಡಿಕೆ-ಬೆಳೆಗಾರರ ಸಂಕಷ್ಟ, ಅನೈತಿಕ ಪೊಲೀಸರ ಹಾವಳಿಗಳತ್ತ ರೈ ಟೀಮು ಗಮನ ಹರಿಸಬೇಕಿದೆ. ಮಂಗಳೂರು ಮತ್ತದರ ಸುತ್ತಲಿನ ಊರು ಗಳಲ್ಲಿ ಕೋಮು ಸೌಹಾರ್ದ ನೆಲೆಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅಂದರೆ ಅನೈತಿಕ ಪೊಲೀಸರಿಗೆ ಮತ್ತವರ ಭೂಗತ ಡಾನ್‌ಗೆ ಮಟ್ಟ ಹಾಕಲು ಮುಲಾಜಿಲ್ಲದೆ ಆಡಳಿತ ಯಂತ್ರ ಸಜ್ಜುಗೊಳಿಸಬೇಕಿದೆ. ಜಿಲ್ಲಾ ಪೊಲೀಸರಲ್ಲಿ ನುಸುಳಿರುವ ಚೆಡ್ಡಿ-ಭಜರಂಗಿಗಳ ಸೊಕ್ಕಡಗಿಸಬೇಕಿದೆ. ದಕ್ಷಿಣ ಕನ್ನಡದಲ್ಲಿ ಹೆಂಗಸರು ನಿರಾತಂಕವಾಗಿ ಓಡಾಡುವಂತಾದರೆ, ಚರ್ಚ್-ಪಬ್- ಮಸೀದಿಗಳು ಭಯದಿಂದ ಮುಕ್ತವಾದರೆ ಟೀಮ್ ರಮಾನಾಥ್ ರೈ 'ಗ್ರೇಟ್' ಅನ್ನಿಸಿಕೊಳ್ಳೋದು ಖಂಡಿತ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿರುವ ರೈ ಗುತ್ತಿನ ಗತ್ತುಗಳನ್ನು ಬಿಟ್ಟು ಜನರೊಂದಿಗೆ ಬೆರೆವ ಸರಳ ಮಂತ್ರಿಯಾಗುವ ಜರೂರು ದಕ್ಷಿಣ ಕನ್ನಡಕ್ಕಿದೆ.

ಮೊದಲ ಬಾರಿಯೇ ಕ್ಯಾಬಿನೆಟ್ ಮಂತ್ರಿಯಾಗಿರುವ ಯು.ಟಿ.ಖಾದರ್ ತಮ್ಮ ಇಲಾಖೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಜನಜೀವನಕ್ಕೆ ತುಂಬ ಹತ್ತಿರವಾದ ಮಹತ್ವದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನಿಭಾಯಿಸುವ ಚಾಕಚಕ್ಯತೆ ಖಾದರ್ ಕಲಿಯಬೇಕಾಗಿದೆ. ಉತ್ಸಾಹ ಮತ್ತು ಬದ್ಧತೆಯನ್ನು ಹೊಂದಿರುವ ಖಾದರ್ ಆ ನಿಟ್ಟಿನಲ್ಲಿ ಶ್ರಮಿಸುತ್ತಾರೆ ಎಂಬ ನಂಬಿಕೆ ಜನರಿಗಿದೆ.

ದಕ್ಷಿಣ ಕನ್ನಡದ ಮಂತ್ರಿಗಳು ತಮ್ಮ ಇತಿಮಿತಿ ಹಿಗ್ಗಿಸಿಕೊಳ್ಳುವುದರ ಜೊತೆಗೇ ಜನರ ಒಳಿತಿನ ಬಗ್ಗೆ ಬದ್ಧತೆ ಬೆಳೆಸಿಕೊಳ್ಳಬೇಕಿದೆ. ಹಾಗಾದರೆ ಮಾತ್ರ ಅವರಿಗೂ, ಕರಾವಳಿಗೂ, ಇವರನ್ನೆಲ್ಲ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿರುವ ಸಿದ್ದುಗೂ ಕ್ಷೇಮ.

● ಶುದ್ಧೋಧನ

ಸ್ಯಾಡಿಸ್ಟ್ ಡಾಕ್ಟರ್...

(...ಹಿಂದಿನ ಪುಟದಿಂದ)

ವಿಕ್ರಂ ಆಸ್ಪತ್ರೆ ಸಿಬ್ಬಂದಿಗೆ ಗೂಸಾ

ರಾಘವೇಂದ್ರನ ಹೊಡೆತಕ್ಕೆ ನೆಲಕ್ಕುರುಳಿದ್ದ ತೇಜಸ್ವಿನಿಯನ್ನು ವಿಕ್ರಂ ಆಸ್ಪತ್ರೆಗೆ ಕರೆತರುವ ಮೊದಲೇ ಆಕೆ ಮೃತಪಟ್ಟಿದ್ದರೂ ವೈದ್ಯ ರಾಘವೇಂದ್ರನನ್ನು ಬಚಾವು ಮಾಡಲೆಂದೇ ವಿಕ್ರಂ ಆಸ್ಪತ್ರೆಯ ವೈದ್ಯರು ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಳು ಎಂದು ಆರಂಭದಲ್ಲಿ ಹೇಳಿದರು. ಇಂತಹ ಸುಳ್ಳನ್ನು ಕೇಳಿ ಆಕ್ರೋಶಗೊಂಡ ತೇಜಸ್ವಿನಿ ಕಡೆಯವರು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸರಿಯಾದ ಗೂಸಾ ಕೊಟ್ಟರು. ಆಗ ದಾರಿಗೆ ಬಂದ ವಿಕ್ರಂ ಆಸ್ಪತ್ರೆಯವರು "ತೇಜಸ್ವಿನಿ ಆಸ್ಪತ್ರೆಗೆ ಬರುವ ಮುಂಚೆಯೇ ಮೃತಪಟ್ಟಿದ್ದಳು" ಎಂದು ತಿಳಿಸಿ ಗೂಸಾದಿಂದ ತಪ್ಪಿಸಿಕೊಂಡರು.

ರಾಘವೇಂದ್ರ ಅರೆಸ್ಟ್

ತೇಜಸ್ವಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ತಂದೆ ದೇವರಾಜು ಅವರು ಅಳಿಯ ಡಾ.ರಾಘವೇಂದ್ರ, ಆತನ ತಂದೆ ಲಿಂಗೇಗೌಡ, ತಾಯಿ ಇಂದ್ರಮ್ಮ, ಮಾವ ಶಂಕರೇಗೌಡ ಹಾಗೂ ಇಬ್ಬರು ಸಹೋದರಿಯರ ವಿರುದ್ಧ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೇವರಾಜು ಅವರು ದೇವೇಗೌಡರ ಆಪ್ತರಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಭಾವಿ ವ್ಯಕ್ತಿಗಳು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದರು.

ಪ್ರಭಾವಿಗಳೊಂದಿಗೆ ಸ್ನೇಹ ಮತ್ತು ಸಾರ್ವಜನಿಕರ ಒತ್ತಡದಿಂದಾಗಿ ಮೊನ್ನೆ ಮಂಡ್ಯ ಪೊಲೀಸರು ರಾಘವೇಂದ್ರನನ್ನು ಟಿ.ನರಸೀಪುರದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.


ಕೊಲೆಗಡುಕ ರಾಘವೇಂದ್ರನ ತಂದೆ-ತಾಯಿ, ಮಾವ ಮತ್ತು ತಂಗಿಯರು ಈಗ ಎಲ್ಲಿ ತಲೆಮರೆಸಿಕೊಂಡಿದ್ದಾರೆಂಬುದು ಕಳ್ಳಹಳ್ಳಿಯಲ್ಲೇ ಇರುವ ರಾಘವೇಂದ್ರನ ಬಂಧು-ಬಳಗದವರಿಗೆ ಗೊತ್ತಿದೆ. ಅವರಲ್ಲಿ ಒಂದಿಬ್ಬರನ್ನು ಕರೆತಂದು ಬಾಯಿಬಿಡಿಸಿದರೆ ಅವರೆಲ್ಲ ಎಲ್ಲಿದ್ದಾರೆಂಬುದು ತಿಳಿಯುತ್ತದೆ. ಮಂಡ್ಯ ಪೊಲೀಸರು ಆ ಕೆಲಸ ಮಾಡಲಿ ಎಂಬುದು ಜನರ ಆಶಯವಾಗಿದೆ.

● ವರದಿಗಾರ



ತೆರಿಗೆ ಕಟ್ಟದ ಇನ್‌ಫೋಸಿಸ್

ಲುಕ್ಸಾನು ಇನ್ಫಿ ನಾಣಿಯಿಂದಲೋ? ಬಡಹೊಟ್ಟೆಯ ಅಕ್ಕಿಯಿಂದಲೋ?



ಬಿಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಕೆಜಿಗೆ ಒಂದು ರೂಪಾಯಿಯಂತೆ ಮೂವತ್ತು ಕೆಜಿ ಅಕ್ಕಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸು ತ್ತಿದ್ದಂತೆಯೇ ಅನ್ನವಿಲ್ಲದೆ ತತ್ತರಿಸಿಹೋಗಿದ್ದ ಎಷ್ಟೋ ಬಡಜೀವಗಳು ಸಂತಸಗೊಂಡಿದ್ದವು. ಆದರೆ ಸೋಕಾಲ್ಡ್ ಎಕನಾಮಿಸ್ಟುಗಳು, ಪೆನ್ನಿಸ್ಟುಗಳು ಮತ್ತು ಮೈಕಿಸ್ಟುಗಳು ಕಮ್ ಸರ್ಕಾರಿ ಬೊಕ್ಕಸದ ಥಿಂಕಿಸ್ಟುಗಳು ಮಾತ್ರ ಸಿದ್ದರಾಮಯ್ಯನ ಈ ಯೋಜನೆಯಿಂದ ಬೊಕ್ಕಸಕ್ಕೆ ಎಷ್ಟೆಲ್ಲ ಲುಕ್ಸಾನು ಆಗುತ್ತೆ, ಭವಿಷ್ಯದಲ್ಲಿ ಟ್ಯಾಕ್ಸುಗಳ ಬರೆ ಯಾರ ಮೇಲೆ ಹೇಗೆಲ್ಲ ಬೀಳುತ್ತವೆ ಎಂದು ಚರ್ಚಿಸಲಾರಂಭಿಸಿದ್ದವು.

ಬೊಕ್ಕಸದ ಮೇಲಿರುವ ಅವರ ಕಾಳಜಿಯನ್ನು ಮೆಚ್ಚಿ ಕೊಳ್ಳಲೇಬೇಕು. ಆದರೆ ಅದೇ ಬೊಕ್ಕಸಕ್ಕೆ ಐಟಿ ದಿಗ್ಗಜ ನಾರಾಯಣ ಮೂರ್ತಿಯ ಇನ್ಫೋಸಿಸ್‌ನಿಂದ ಎಷ್ಟೆಲ್ಲಾ ಲುಕ್ಸಾನು ಆಗುತ್ತಿದೆ, ಕಳೆದ ಆರೇಳು ವರ್ಷಗಳಿಂದ ಈ ಕಂಪನಿ ಬಾಕಿ ಉಳಿಸಿಕೊಂಡಿರುವ ತೆರಿಗೆಯ ಹಣವೆಷ್ಟು ಎಂಬಿತ್ಯಾದಿ ಸೆನ್ಸೇಷನಲ್ ಸುದ್ದಿಯತ್ತ ಜಾಣ ಕುರುಡು ತೋರುತ್ತಿರುವ ಈ 'ಆರ್ಥಿಕ ಚಿಂತಕ'ರ ಮನದಲ್ಲಿರುವ ಹಕೀಕತ್ತನ್ನು ಅರ್ಥ ಮಾಡಿಕೊಳ್ಳಬೇಕಿದೆ.

ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿಯೆಂದು ಬೀಗುವ ಈ ಇನ್ಫಿಗಳು 2005ರಿಂದ ಇಲ್ಲಿಯವರೆಗೆ ತೆರಿಗೆಯನ್ನೆ ಕಟ್ಟಿಲ್ಲ! 2009ನೇ ಆರ್ಥಿಕ ವರ್ಷದ ಇನ್ಫೋಸಿಸ್‌ನ ತೆರಿಗೆಯೇ 106 ಮಿಲಿಯನ್ ಡಾಲರ್‌ನಷ್ಟಿದೆ. ನಮ್ಮ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಬರೋಬ್ಬರಿ 582 ಕೋಟಿ ತೆರಿಗೆಯನ್ನು ಇನ್ಫೋಸಿಸ್ ಪಾವತಿಸಬೇಕು. ಅಂದಹಾಗೆ ಸಿದ್ದರಾಮಯ್ಯ ಘೋಷಿಸಿರುವ ಒಂದು ರೂಪಾಯಿ ಅಕ್ಕಿ ಯೋಜನೆಯಿಂದ ವರ್ಷವೊಂದಕ್ಕೆ ರಾಜ್ಯ ಬೊಕ್ಕಸದ ಮೇಲೆ 460 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಇನ್ಫೋಸಿಸ್ ಎನ್ನುವ ಜಾಗತಿಕ ದೈತ್ಯ ಸಂಸ್ಥೆ ಒಂದು ವರ್ಷ ಕಟ್ಟುವ ತೆರಿಗೆಯಿಂದ 98.17 ಲಕ್ಷ ಬಡಹೊಟ್ಟೆಗಳಿಗೆ ಅನ್ನವಿಕ್ಕಿ ಇನ್ನೂ 122 ಕೋಟಿ ರೂಪಾಯಿಯನ್ನು ಬೊಕ್ಕಸಕ್ಕೆ ಡೆಪಾಸಿಟ್ ಮಾಡಿಕೊಳ್ಳಬಹುದು. ದುರಾದೃಷ್ಟ ಅಂತಂದರೆ ತಾನು ತೆರಿಗೆಯನ್ನು ಕಟ್ಟುವುದಿಲ್ಲ, ತನಗೆ ಸಂಪೂರ್ಣ ತೆರಿಗೆ ವಿನಾಯತಿ ನೀಡಬೇಕೆಂದು ಇನ್ಫೋಸಿಸ್ ಖದೀಮರು ಆದಾಯ ತೆರಿಗೆ ಇಲಾಖೆಯ ಮೇಲೆಯೇ ಕೇಸು ಜಡಿದು ಕೂತಿದ್ದಾರೆ.

ಅಷ್ಟಕ್ಕೂ ಈ 582 ಕೋಟಿ ಎನ್ನುವುದು 2009ನೇ ವರ್ಷದ ತೆರಿಗೆ ಬಾಕಿ ಮಾತ್ರ. 2005ರಿಂದ 2008ರವರೆಗೆ ತೆರಿಗೆಯನ್ನೆ ಕಟ್ಟದ ಇನ್ಫೋಸಿಸ್ ಬಾಕಿ ಉಳಿಸಿಕೊಂಡಿರುವುದು 1,175 ಕೋಟಿ ರೂಪಾಯಿ. ಅಲ್ಲಿಗೆ ಒಟ್ಟಾರೆಯಾಗಿ 1,767 ಕೋಟಿ ರೂಪಾಯಿ ತೆರಿಗೆಯನ್ನು ಇನ್ಫೋಸಿಸ್ ಕಟ್ಟಬೇಕಿದೆ. ಆ ಕುರಿತು ಯಾರೂ ಚಕಾರವೆತ್ತುತ್ತಿಲ್ಲ. ಯಾವ ಚಾನೆಲ್‌ಗಳಲ್ಲೂ ಇದು ಬ್ರೇಕಿಂಗ್ ನ್ಯೂಸ್ ಆಗುತ್ತಿಲ್ಲ!

ಎತ್ತ ಕಡೆಯಿಂದ ನೋಡಿದರೂ ಇನ್ಫೋಸಿಸ್ ತೆರಿಗೆ ಕಟ್ಟಲಾರದಷ್ಟು ಬರ್ಬಾದ್ ಸ್ಥಿತಿಗೆ ಬಂದು ನಿಂತಿಲ್ಲ. ಸುಮಾರು ಒಂದೂವರೆ ಲಕ್ಷದಷ್ಟು ವಿದ್ಯಾವಂತ ಕೂಲಿ ಕಾರ್ಮಿಕರನ್ನು ಜೀತಕ್ಕಿಟ್ಟುಕೊಂಡ ಇನ್ಫೋಸಿಸ್ ವರ್ಷವೊಂದಕ್ಕೆ ಏನಿಲ್ಲವೆಂದರೂ 1,500 ಕೋಟಿಗೂ ಮೀರಿದ ವ್ಯವಹಾರ ನಡೆಸುತ್ತದೆ. ಆದರೂ ತೆರಿಗೆ ಕಟ್ಟುವುದಿಲ್ಲ ಎಂದು ತಗಾದೆ ತೆಗೆದಿದೆ. ಇಲ್ಲಿನ ಸರ್ಕಾರಗಳು ಜನರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ ಇಂತಹ ಸಂಸ್ಥೆಗಳಿಗೆ ಸೌಲಭ್ಯಗಳನ್ನು ಸೃಷ್ಟಿಸಿಕೊಡಬೇಕು, ರಿಯಾಯಿತಿ-ವಿನಾಯಿತಿಗಳನ್ನೆಲ್ಲಾ ನೀಡಬೇಕು. ಅದೇ ಸರ್ಕಾರ ನ್ಯಾಯಯುತವಾದ ತೆರಿಗೆ ಪಾವತಿಸುವಂತೆ ಕೇಳಿದಾಗ ಕೇಸು ದಾಖಲಿಸಿ ಹೋರಾಟಕ್ಕಿಳಿಯುತ್ತಾರೆಂದರೆ ಇವರ ಲಾಭಕೋರತನ ಅದಿನ್ನೆಂತದ್ದಿರಬೇಡ.

ಬಂಡವಾಳ ಹೂಡಿಕೆಗೆ ಜೊಲ್ಲು ಸುರಿಸುವ ಸರ್ಕಾರಗಳು ಘೋಷಿಸಿದ ವಿಶೇಷ ಆರ್ಥಿಕ ವಲಯ ಸೌಲಭ್ಯ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(ಎ) ನಿಯಮಗಳನ್ನೆ ನೆಪವಾಗಿಸಿಕೊಂಡು 'ನಾವು ತೆರಿಗೆ ಕಟ್ಟುವುದೇ ಇಲ್ಲ' ಎನ್ನುವ ಭಂಡಾಟಕ್ಕೆ ಬದ್ದಿರುವ ಇಂತಹ ಇನ್ಫಿಗಳಿಗೆ ಈ ದೇಶದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆ ಎಂದುಕೊಳ್ಳಬಹುದೆ? ಅಂತವರಿಗೆ ಸಾಮಾನ್ಯ ಜನರ ತೆರಿಗೆ ದುಡ್ಡನ್ನು ಸುರಿದು ಅನುಕೂಲ ಮಾಡಿಕೊಡಬೇಕೆ? ನಮ್ಮ ದೇಶೀಯ ಕಂಪನಿಗಳೆಂದು ಭಾರತೀಯರು ಬೀಗಬೇಕೆ? ಆಮ್ ಆದ್ಮಿಯ ಆದ್ಯತೆಗಳನ್ನೆಲ್ಲ ಸೈಡಿಗೆ ಸರಿಸಿ ಇವರಿಗೆ ರಸ್ತೆ ನೀರು, ನೆಲ, ವಿದ್ಯುತ್ ಒದಗಿಸಿಕೊಡಬೇಕೆ? ಇಂತಹ ಅದೆಷ್ಟೋ ಪ್ರಶ್ನೆಗಳು ಕೇಳುವವರೆ ದಿಕ್ಕಿಲ್ಲದೆ ಕೊರಗುತ್ತಿವೆ. ಆದರೆ ಜನರ ದುಡ್ಡಿನಿಂದ ಜನರಿಗೆ ಒಳಿತು ಮಾಡುವ ಯೋಜನೆಗಳು ಘೋಷಣೆಯಾದಾಕ್ಷಣ ಬೊಕ್ಕಸ, ಲುಕ್ಸಾನು, ತೆರಿಗೆ ಬರೆ ಎಂಬೆಲ್ಲ ತರಾತುರಿಯ ಕಮೆಂಟ್‌ಗಳು ಕೇಳಿಬರುತ್ತಿರೋದು ಪ್ರಜಾಪ್ರಭುತ್ವದ ದುರಂತವಲ್ಲದೆ ಮತ್ತಿನ್ನೇನು.


ಇನ್ಫಿಗಳ ಜಾತಿವಾದ

ಇನ್ಫೋಸಿಸ್ ಎಂಬ ಮೇಲ್ಜಾತಿ, ಮೇಲ್ವರ್ಗದ ಜನರ ಕಂಪನಿ ತಾನು ಅನ್ಯಾಯ ಮಾಡಿದ್ದನ್ನು ಒಪ್ಪಿಕೊಂಡು ತನ್ನದೇ ಮುಸ್ಲಿಮ್ ಉದ್ಯೋಗಿಗೆ 20 ಲಕ್ಷ ದಂಡ ಕಟ್ಟಿದ ಘಟನೆಯೂ ನಡೆದಿದೆ. 2008ರ ಮೇ 13ರಂದು ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ಫೋಸಿಸ್‌ನ ಉದ್ಯೋಗಿ ರಶೀದ್ ಹುಸೇನ್‌ನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದರಷ್ಟೆ, ಅಷ್ಟಕ್ಕೇ ಇನ್ಫೋಸಿಸ್‌ನ ಜನಿವಾರಿ ಬುದ್ಧಿವಂತರು ಹಿಂದೆ ಮುಂದೆ ಯೋಚಿಸದೆ ರಶೀದ್‌ನನ್ನು ವಜಾ ಮಾಡಿ ಜಾತಿವಾದದತ್ತ ತಮಗಿರುವ ಪೂರ್ವಗ್ರಹ ಪೀಡಿತ ದೃಷ್ಟಿಕೋನವನ್ನು ಅನಾವರಣ ಮಾಡಿಕೊಂಡಿದ್ದರು. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ್ದರಿಂದ ನಿರಪರಾಧಿಯಾದ ಹುಸೇನ್ ಹತ್ತು ದಿನಗಳ ನಂತರ ಪೊಲೀಸರ ವಶದಿಂದ ಬಿಡುಗಡೆಯಾಗಿದ್ದ. ವಿಚಾರಣೆ ಪೂರ್ಣವಾಗುವ ಮುನ್ನವೆ ಆತನನ್ನು ವಜಾ ಮಾಡಿದ್ದ ಇನ್ಫೋಸಿಸ್‌ನ ಅನ್ಯಾಯದ ವಿರುದ್ಧ ಹುಸೇನ್ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆಯೇ ಇನ್ಫಿಗಳು ಥರಗುಟ್ಟಿ ಹೋಗಿದ್ದರು. ತಮ್ಮ ಸಾಫ್ಟ್‌ವೇರ್ ಹಿಂದಿರುವ ಹಾರ್ಡ್‌ಕೋರ್ ಜಾತಿ ಅಜೆಂಡಾ ಎಲ್ಲಿ ಬಯಲಾಗಿಬಿಡುತ್ತೊ ಎಂದು ಹೆದರಿದ ಅವರು ಹುಸೇನ್‌ಗೆ 20 ಲಕ್ಷ ಪರಿಹಾರ ನೀಡುವ ನಾಟಕವಾಡಿ ಕೇಸು ವಾಪಾಸ್ಸು ತೆಗೆದುಕೊಳ್ಳುವಂತೆ ನೋಡಿಕೊಂಡಿದ್ದರು. ●

ಜನರ ಮೂಲಭೂತ ಬೇಡಿಕೆಗಳನ್ನು ಪೂರೈಸಬೇಕಾದ್ದು ಮತ್ತು ಹಕ್ಕುಗಳನ್ನು ರಕ್ಷಿಸಬೇಕಾದ್ದು ಸರ್ಕಾರದ ಮೊದಲ ಆದ್ಯತೆ. ಅದನ್ನು ಬಿಟ್ಟು ಬೊಕ್ಕಸಕ್ಕೆ ಹೊರೆಯಾಗುತ್ತದೆಂಬ ಒಂದೇ ಕಾರಣಕ್ಕೆ ಜನರನ್ನು ಹಸಿವು, ಅನಕ್ಷರತೆಗೆ ದೂಡುವುದು ಸರ್ಕಾರಗಳ ಕಾಯಕವೆ? ಕರೆಂಟ್ ಬಿಲ್‌ನಿಂದ ಹಿಡಿದು ಬಸ್ ಟಿಕೆಟ್‌ವರೆಗೆ ಕಿಂಚಿತ್ತೂ ಹೊರೆ ಹೊತ್ತುಕೊಳ್ಳದೆ ಎಲ್ಲವನ್ನೂ ನೇರವಾಗಿ ಸಾಮಾನ್ಯ ಜನರ ತಲೆ ಮೇಲೆ ಹಾಕುತ್ತಾ ಬಂದ ಸರ್ಕಾರಗಳ ಹೊಣೆಗೇಡಿ ಕಾರ್ಯವೈಖರಿಯನ್ನು ನೋಡಿ, ನೋಡಿ ಒಗ್ಗಿಹೋಗಿರುವ ಇಂತಹ 'ಸ್ಟಾಟಿಸ್ಟಿಕ್ ಚಿಂತಕ'ರು ಈಗಲಾದರು ಇನ್ಫೋಸಿಸ್‌ನ ಈ ತೆರಿಗೆ ಲುಕ್ಸಾನಿನ ಕುರಿತು ಒಂದು 'ಪ್ಯಾನೆಲ್ ಡಿಸ್ಕಷನ್'ಗೆ ಕುಳಿತರೆ ಒಳ್ಳೆಯದು.

● ಗಿರೀಶ್ ತಾಳಿಕಟ್ಟೆ

ಐಟಿ ಫಣೀಶನ ಸೆಕ್ಸ್ ಸಿಂಡ್ರೋಮ್!



ಐಟಿ ಕ್ಷೇತ್ರವೆಂಬ ಯಾಂತ್ರಿಕ ಕುಲುಮೆ ವಿದ್ಯಾವಂತರಿಂದ ಸಾಮಾಜಿಕ ಜವಾಬ್ದಾರಿಯನ್ನು ಮಾತ್ರವಲ್ಲ, ಮಿನಿಮಮ್ ಮನುಷ್ಯತ್ವವನ್ನು ಹೇಗೆ ಕಿತ್ತುಕೊಂಡಿರುತ್ತವೆ ಎಂಬುದಕ್ಕೆ ಫಣೀಶ್ ಮೂರ್ತಿಯಂತ ಅವಿವೇಕಿಯೇ ಸಾಕ್ಷಿ. ಈತನಿಗೆ ಸೆಕ್ಸ್ ಸ್ಕ್ಯಾಂಡಲ್ ಅನ್ನೋದು ವ್ಯಕ್ತಿತ್ವದಲ್ಲೆ ಇರುವ ಒಂದು ಬಗೆಯ ಸಿಂಡ್ರೋಮ್ (ಮೆಡಿಕಲ್ ಭಾಷೆಯಲ್ಲಿ ರೋಗ ಸಮೂಹಕ್ಕೆ ಸಿಂಡ್ರೋಮ್ ಅಂತಾರೆ) ಇರಬಹುದೇನೊ. ಯಾಕೆಂದರೆ ಇದೇ ಕಾರಣಕ್ಕೆ ತನ್ನ ಕೆರಿಯರ್‌ನಲ್ಲಿ ಎರಡೆರಡು ಬಾರಿ ಉನ್ನತ ಹುದ್ದೆಗಳಿಂದ ಕಿತ್ತೊಗೆಯಲ್ಪಟ್ಟ ಖ್ಯಾತಿ ಈತನದು.

2002ರಲ್ಲಿ ಇನ್ಫೋಸಿಸ್‌ನ ಅಮೆರಿಕಾ ಸೇಲ್ಸ್ ಟೀಮ್‌ನ ಮುಖ್ಯಸ್ಥ ಹುದ್ದೆಯಲ್ಲಿದ್ದಾಗ ತನ್ನ ಸೆಕ್ರೆಟರಿ ರೀಕಾ ಮ್ಯಾಕ್ಸಿಮೋವಿಚ್‌ಳೊಂದಿಗೆ ನಡೆಸಿದ್ದ ಲೈಂಗಿಕ ಹಗರಣದಿಂದಾಗಿ ಈತನನ್ನು ಕಿತ್ತೊಗೆಯಲಾಗಿತ್ತು. ಅಂದಹಾಗೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ, ಕೋರ್ಟ್ ಖರ್ಚು ಅಂತೆಲ್ಲ 2003ರಲ್ಲಿ (ಇವತ್ತು ಇನ್ನೂ ಹೆಚ್ಚಾಗುತ್ತದೆ) ಇನ್ಫೋಸಿಸ್ ವ್ಯಯಿಸಿದ್ದು ಬರೋಬ್ಬರಿ 3 ಮಿಲಿಯನ್ ಮೊತ್ತವನ್ನ. ವಿಪರ್ಯಾಸ ನೋಡಿ, ಒಬ್ಬನ ತೆವಲಿಗೋಸ್ಕರ ಇಷ್ಟು ಖರ್ಚು ಮಾಡೊ ಇನ್ಫಿಗಳು 122 ಕೋಟಿ ಜನರ ಏಳಿಗೆಗೆ ತಮ್ಮ ಆದಾಯದ ಜುಜುಬಿ ತೆರಿಗೆ ಕಟ್ಟಿರಯ್ಯಾ ಎಂದರೆ ಇಲ್ಲದ ವರಾತ ತೆಗೆಯುತ್ತಾರೆ..

ಇನ್ಫೋಸಿಸ್‌ನಿಂದ ವಜಾ ಆದ ಮೇಲೆ ಫಣೀಶ್ ಸೇರಿಕೊಂಡದ್ದು ಅಮೆರಿಕಾ ಮೂಲದ ಐ-ಗೇಟ್ ಎನ್ನುವ ಮತ್ತೊಂದು ಐಟಿ ಕಂಪನಿಯನ್ನು. ಅದಕ್ಕೆ ಚೇರ್‌ಮನ್ ಕಮ್ ಸಿಇಒ ಆಗಿದ್ದ ಫಣೀಶ ಒನ್ಸ್ ಎಗೇನ್ ತನ್ನ ಮತ್ತೊಂದು ಸೆಕ್ಸ್ ಸ್ಕ್ಯಾಂಡಲ್‌ನಿಂದ ಕಿಕ್‌ಔಟ್ ಆಗಿದ್ದಾನೆ. ಈ ಬಾರಿ ಇನ್ವೆಸ್ಟರ್ ರಿಲೇಷನ್ಸ್ ವಿಭಾಗದ ಹೆಡ್ ಆಗಿದ್ದ ಆರ್ಲೆ ರೋಯ್ಸ್ ಎಂಬಾಕೆಯೊಂದಿಗೆ ನಡೆಸಿದ ಸೀಕ್ರೇಟ್ ರೊಮ್ಯಾನ್ಸ್ ಆತನಿಗೆ ಕುತ್ತಾಗಿದೆ. ಕಳೆದ ಬಾರಿಗಿಂತ ಈ ಸಲದ ಕೇಸ್ ಸ್ಟ್ರಾಂಗಾಗಿದೆ, ಯಾಕೆಂದರೆ ಪ್ರೇಯಸಿ ರೋಯ್ಸ್ ಈಗ ಗರ್ಭಿಣಿಯಂತೆ! ಈ ಪ್ರಕರಣಕ್ಕೆ ಐ-ಗೇಟ್ ಕಂಪನಿ ಅದೆಷ್ಟು ಕೋಟಿ ಕಳೆದುಕೊಳ್ಳಬೇಕಿತ್ತೊ, ಆದರೆ ಫಣೀಶನನ್ನೆ ವಜಾ ಮಾಡಿ ದಂಡದಿಂದ ತಪ್ಪಿಸಿಕೊಂಡಿದೆ. ಎಷ್ಟೇ ಆದರು ಅಮೆರಿಕಾ ಕಂಪನಿಯಲ್ಲವೆ. ●

ಸಿದ್ದು ಹೆಗಲ ಮೇಲಿದೆ...

(3ನೇ ಪುಟದಿಂದ)

ಒಡೆಯರ್‌ರ ಆಹ್ವಾನದ ಮೇರೆಗೆ 1892ರಲ್ಲಿ ಮೈಸೂರಿಗೆ ಬಂದಿದ್ದ ಸ್ವಾಮಿ ವಿವೇಕಾನಂದರು ಒಂದು ವಾರಗಳ ಕಾಲ ಈ ಶಾಲೆಯ ಪಕ್ಕದಲ್ಲೇ ಇರುವ ಕಟ್ಟಡದಲ್ಲಿ ತಂಗಿದ್ದರಂತೆ. ಅಲ್ಲಿಂದಲೇ ಅವರು ಐತಿಹಾಸಿಕ ಭಾಷಣ ಮಾಡಲು ಚಿಕಾಗೋಕ್ಕೆ ತೆರಳಿದ್ದರು ಎನ್ನುವ ಅಂತೆ-ಕಂತೆಯಿದೆ. ಅವರ ಸ್ಮರಣೆಗಾಗಿ ಖುದ್ದು ಮಹಾರಾಜರೆ ವಿವೇಕಾನಂದರು ತಂಗಿದ್ದ ಕಟ್ಟಡವನ್ನು ನಿರಂಜನ್ ಮಠವನ್ನಾಗಿ ಮರುಸ್ಥಾಪಿಸಿದ್ದರು. ಆದಾದ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರು ಮಹಿಳೆಯರು ಮತ್ತು ದಲಿತ ವರ್ಗಕ್ಕೆ ಶಿಕ್ಷಣ ನೀಡುವಲ್ಲಿ ವಿಶೇಷ ಆಸಕ್ತಿ ತಳೆದು ಮಹಾರಾಣಿಯವರ ಹೆಸರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಈ ಎನ್.ಟಿ.ಎಂ.ಎಸ್ ಶಾಲೆಯನ್ನೂ ಪಕ್ಕದಲ್ಲೇ ಸ್ಥಾಪಿಸಿದ್ದರು. ಕಾಲಾಂತರದಲ್ಲಿ ಸೂಕ್ತ ಕಾಳಜಿಯಿಲ್ಲದೆ ನಿರಂಜನ್ ಮಠದ ಕಟ್ಟಡ ಶಿಥಿಲ ಸ್ಥಿತಿಯನ್ನು ತಲುಪಿದ್ದರಿಂದ ಅದನ್ನು ತಮಗೆ ಬಿಟ್ಟು ಕೊಟ್ಟರೆ ಅಭಿವೃದ್ಧಿ ಪಡಿಸಿ ಅಲ್ಲಿ 'ವಿವೇಕ ಸ್ಮಾರಕ' ಹೆಸರಿನಲ್ಲಿ ಅಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಪಶ್ಚಿಮ ಬಂಗಾಳ ಮೂಲದ ರಾಮಕೃಷ್ಣ ಮಿಷನ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಮಿಷನ್ ಕೇಳಿದಂತೆ ಪಾಳುಬಿದ್ದ ನಿರಂಜನ್ ಮಠದ ಜಾಗವನ್ನು ಮಾತ್ರ ನೀಡಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ, ಆದರೆ ಮೈಸೂರು ಉಸ್ತುವಾರಿ ಸಚಿವ ರಾಮದಾಸುವಿನ ದೂ(ದು)ರಾಲೋಚನೆಯಿಂದಾಗಿ ಮಠ ಮಾತ್ರವಲ್ಲದೆ ಅನಾಮತ್ತು ಒಂದು ಎಕರೆ ಭೂಮಿಯನ್ನೆ ದಾನ ಮಾಡಿದ್ದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ದಾರಿಯಾಗಿದ್ದ ಎನ್‌ಟಿಎಂಎಸ್ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.

ಎನ್‌ಟಿಎಂಎಸ್ ಶಾಲೆ ಮುಚ್ಚುವುದ ರಿಂದ ಶಾಲಾ ಮಕ್ಕಳಿಗೆ ಮಾತ್ರವಲ್ಲ, ನಿಸ್ವಾರ್ಥ ಸೇವೆ ನೀಡುತ್ತಿರುವ ಜ್ಞಾನಬುತ್ತಿ ಎಂಬ ಸಾರ್ವಜನಿಕ ಸಂಸ್ಥೆಗೂ ಧಕ್ಕೆಯಾಗಲಿದೆ. ಈ ಸಂಸ್ಥೆ ಸುಮಾರು ಎರಡು ದಶಕಗಳಿಂದ ಸಂಜೆಯ ಹೊತ್ತು ಬಡ ಹಾಗೂ ಮಹಿಳಾ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ಬೋಧನಾ ತರಗತಿಗಳನ್ನು ಇಲ್ಲಿ ನಡೆಸಿಕೊಂಡು ಬರುತ್ತಿದೆ. ಇಲ್ಲಿಂದ ತರಬೇತಿ ಪಡೆದ ಬಡ ವಿದ್ಯಾರ್ಥಿಗಳಲ್ಲಿ ನೂರಾರು ಜನ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಸಂಸ್ಥೆಗೆ ತರಗತಿಗಳನ್ನು ನಡೆಸಲು ಮಹಾರಾಣಿ (ಎನ್‌ಟಿಎಂಎಸ್) ಶಾಲೆಯಲ್ಲಿ ಸ್ಥಳಾವಕಾಶ ನೀಡಿ, ಸರಕಾರವೇ ಆದೇಶ ಹೊರಡಿಸಿದೆ. ಶಾಲೆಯನ್ನು ನೆಲಸಮ ಮಾಡುವುದರಿಂದ ಜ್ಞಾನಬುತ್ತಿಗೂ ಜಾಗವಿಲ್ಲದಂತಾಗಿ ಅನೇಕ ಹಿಂದುಳಿದ ಹಾಗು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗು ವುದರಲ್ಲಿ ಸಂಶಯವೇ ಇಲ್ಲ.

ಇನ್ನು ಮಹಾರಾಣಿ ಮಹಿಳಾ ಶಾಲೆಯನ್ನು ದೇವರಾಜ ಶಾಲೆಯಲ್ಲಿ ವಿಲೀನಗೊಳಿಸುವಂತೆ ಆದೇಶಿಸುವ ಮೂಲಕ ಬಿಜೆಪಿ ಸರ್ಕಾರ ತನ್ನದೇ ನಿಯಮವನ್ನು ಮೀರಿತ್ತು. ಈ ಮೊದಲು 24.07.2012ರಂದು ಆದೇಶ ಹೊರಡಿಸಿದ್ದ ಸರ್ಕಾರ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಯನ್ನು ಮಾತ್ರ ಹತ್ತಿರದ ಸುವ್ಯವಸ್ಥಿತ ಶಾಲೆಯಲ್ಲಿ ವಿಲೀನ ಮಾಡಬಹುದೆಂದು ಉಲ್ಲೇಖಿಸಿತ್ತು. ಆದರೆ ನೂರಾರು ವಿದ್ಯಾರ್ಥಿ ಗಳು ಓದುತ್ತಿರುವ ಶಾಲೆಯನ್ನು ವಿಲೀನಗೊಳಿಸಿದ್ದೇ ಕಾನೂನುಬಾಹಿರ.

ಈಗ ಇರುವ ಮಹಾರಾಣಿ ಶಾಲೆಯಲ್ಲಿ ಏಳು ತರಗತಿಗಳಿಗೆ ಒಟ್ಟು 17 ಕೊಠಡಿಗಳಿವೆ. ಕಲಿಯಲು ಉತ್ತಮ ವಾತಾವರಣವಿದೆ. ಆದರೆ ವಿಲೀನ ಮಾಡಲು ಉದ್ದೇಶಿಸಿರುವ ದೇವರಾಜ ಶಾಲೆಯಲ್ಲಿ ಇರೋದು ಮೂರೇ ಕೊಠಡಿ. ಏಳನೇ ತರಗತಿ ನಡೆಯುವ ಕೊಠಡಿಯಲ್ಲೆ ಮುಖ್ಯೋಪಾಧ್ಯಾಯರ ಕಚೇರಿಯೂ ಇದೆ ಎಂದಮೇಲೆ ಅಲ್ಲಿನ ಕಲಿಯುವ ವಾತಾವರಣ ಅದಿನ್ನೇಗಿರಬೇಡ. ಅಂತಹ ಅವ್ಯವಸ್ಥಿತ ಶಾಲೆಗೆ ವ್ಯವಸ್ಥಿತ ಶಾಲೆಯನ್ನು ವರ್ಗಾಯಿಸುವುದು ಎಷ್ಟರಮಟ್ಟಿಗೆ ಸರಿ?

ಅಲ್ಲದೆ ಸಿದ್ದರಾಮಯ್ಯನವರು ಇಲ್ಲಿ ಮತ್ತೊಂದು ಅಂಶವನ್ನು ಗಮನಿಸುವುದು ಒಳ್ಳೆಯದು. ಅಸಲಿಗೆ ಶಾಲೆಗೆ ಸೇರಿದ ಜಾಗವನ್ನು ಹೀಗೆ ದಾನ ಮಾಡಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವೇ ಇಲ್ಲ, ಯಾಕೆಂದರೆ ಶಾಲೆ ಮತ್ತದರ ವ್ಯಾಪ್ತಿಯ ಸಂಪೂರ್ಣ ಜಾಗದ ಒಡೆತನ ಸೇರುವುದು ಮೈಸೂರು ಜಿಲ್ಲಾ ಪಂಚಾಯತಿಗೆ.

ಜಿಲ್ಲಾ ಪಂಚಾಯತಿಯಿಂದ ಸಂವಿಧಾನಬದ್ಧವಾದ ಅನುಮತಿ ಪಡೆದ ನಂತರವಷ್ಟೆ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬರಬೇಕು. ಆದರೆ ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಅಂತಹ ಔಚಿತ್ಯವನ್ನೇ ತೋರಿರಲಿಲ್ಲ. ಕನಿಷ್ಠ ವಿವೇಚನೆಯೂ ಇಲ್ಲದ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ ಮೈಸೂರು ಜಿಲ್ಲಾ ಪಂಚಾಯತಿ ಸಭೆ ಸೇರಿ ಶಾಲೆಯನ್ನು ಬಿಕರಿ ಮಾಡಲು ಸುತಾರಾಂ ಒಪ್ಪುವುದಿಲ್ಲ ವೆನ್ನುವ ನಿರ್ಧಾರಕ್ಕೂ ಬಂದಿತ್ತು.

ಜಿಲ್ಲಾ ಪಂಚಾಯತಿಯ ವಿರೋಧವೂ ಅಲ್ಲದೆ ಕನ್ನಡ ಕ್ರಿಯಾ ಸಮಿತಿ ಮೊದಲಾದ ಸ್ಥಳೀಯ ಸಂಘಟನೆಗಳು ಪ್ರಗತಿಪರ ಕನ್ನಡ ಸಾಹಿತಿಗಳು ಸರ್ಕಾರದ ಈ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿ ಈಗಿನ ಸೂಕ್ತ ನಿರ್ಧಾರ ತೆಗೆದುಕೊಂಡು ಶತಮಾನದಷ್ಟು ಇತಿಹಾಸವಿರುವ ಸರ್ಕಾರಿ ಶಾಲೆಯನ್ನು ರಾಮಕೃಷ್ಣ ಮಠಕ್ಕೆ ಬಿಕರಿ ಮಾಡುವ ಆದೇಶವನ್ನು ವಾಪಾಸ್ಸು ಪಡೆಯುತ್ತದೆನ್ನುವ ನಿರೀಕ್ಷೆ ಪ್ರಗತಿಪರ ಮನಸ್ಸುಗಳಲ್ಲಿವೆ. ಇದಕ್ಕೆ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿ ಚಿ[illegible] ಪುಂಡಾಟಿಕೆಗೆ ಮಂಗಳ ಹಾಡುತ್ತಾರಾ?

● ವರದಿಗಾ[illegible]

ಐಪಿಎಲ್ ಬೆಟ್ಟಿಂಗ್‌ಗೆ ಬೆಂಗಳೂರು ಲಿಂಕ್!

ಐಟಿ ಉದ್ಯೋಗಿಯೊಬ್ಬನ ಆತ್ಮಹತ್ಯೆ, ಮೊನ್ನೆಯಷ್ಟೇ ನಡೆದ ಆಟೋ ಚಾಲಕನ ಕೊಲೆ, ನಿಶ್ಚಿತಾರ್ಥ ಮಾಡಿಕೊಂಡೂ ಮದುವೆಗೆ ಮೊದಲೇ ವರದಕ್ಷಿಣೆ ದುಡ್ಡಿನ ಸಮೇತ ಪರಾರಿಯಾದ ವರ ಮತ್ತು ಇತ್ತೀಚೆಗಷ್ಟೇ ನಿಗೂಢವಾಗಿ ನಾಪತ್ತೆಯಾದ ಬಿಲ್ಡರ್; ಇತ್ಯಾದಿ ಯಥಾವತ್ ಕ್ರೈಂ ಸುದ್ದಿಗಳಿಗೂ ಈಗ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ಜೈಲು ಪಾಲಾದ ಶ್ರೀಶಾಂತ್ ಇತ್ಯಾದಿ ಐಪಿಎಲ್ ಆಟಗಾರರಿಗೂ ನಡುವೆ ಅದೃಶ್ಯ ಸಂಬಂಧವೊಂದಿದೆ!

ಅದು ಕ್ರಿಕೆಟ್ ಬೆಟ್ಟಿಂಗ್!

ಪ್ರತಿನಿತ್ಯ ಮಾಮೂಲಿ ಅಪರಾಧ ಪ್ರಕರಣಗಳಂತೆ ಸುದ್ದಿಯಾಗುವ ಇಂಥ ಘಟನೆಗಳ ಸೂಕ್ಷ್ಮವನ್ನು ಕೆದಕಿ ನೋಡುವಷ್ಟು ತಾಳ್ಮೆ ತಾನೆ ಯಾವ ಪತ್ರಿಕೆ-ವರದಿಗಾರನಿಗಿದ್ದೀತು?

ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ವಿಪರೀತ ಸಾಲ ಮಾಡಿಕೊಂಡಿದ್ದ ಎಂದಷ್ಟೇ ಸುದ್ದಿ ತಿಳಿದ ನಮಗೆ ಆತ ದುಡ್ಡು ಕಳಕೊಂಡಿದ್ದು ಐಪಿಎಲ್ ಬೆಟ್ಟಿಂಗ್‌ನಲ್ಲಿ ಎಂಬುದನ್ನು ಹೇಳುವವರ್‍ಯಾರು? ಕೊಲೆಯಾದ ಆಟೋ ಚಾಲಕ ಯಾರನ್ನೋ ವಂಚಿಸಿ ತಂದ ದುಡ್ಡನ್ನು ಬೆಟ್ಟಿಂಗ್‌ಗೆ ಹಾಕಿದ್ದನೆಂಬುದು ಹೇಗೆ ಗೊತ್ತಾಗಲು ಸಾಧ್ಯ? ವರದಕ್ಷಿಣೆಯ ಕಾಸನ್ನು ದುಪ್ಪಟ್ಟು ಮಾಡುವ ದುರಾಶೆಗೆ ಬಿದ್ದ ವರ ಅಷ್ಟನ್ನೂ ಕಳಕೊಂಡು ದಿಕ್ಕು ತೋಚದೆ ಪರಾರಿಯಾಗಿದ್ದನ್ನು ಕೆದಕಿ ನೋಡುವವರ್‍ಯಾರು? ಹಾಗೆ ನಾಪತ್ತೆಯಾದ ಬಿಲ್ಡರ್ ಕೂಡ ತನ್ನ ಪಾಲುದಾರರ ದುಡ್ಡನ್ನೆಲ್ಲ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕಳೆದದ್ದನ್ನು ಮುಚ್ಚಿಡಲು ಕಿಡ್ನಾಪ್ ನಾಟಕ ನಟಿಸಿದ್ದನ್ನು ಯಾವ ಪೊಲೀಸ್ ಅಧಿಕಾರಿ ತಾನೆ ಅರ್ಥ ಮಾಡಿಕೊಂಡಾನು?

ಇದು ಕೇವಲ ಬೆಂಗಳೂರಿನ ಕತೆಯಷ್ಟೇ ಅಲ್ಲ, ದಾವಣಗೆರೆಯಂಥ ಪಕ್ಕಾ ಗ್ರಾಮೀಣ ಹಿನ್ನೆಲೆಯ ನಗರದಲ್ಲೇ ಹೆಚ್ಚೂಕಮ್ಮಿ ಎರಡು ಡಜನ್ ಕ್ರಿಕೆಟ್ ಬುಕ್ಕಿಗಳು ತಲೆ ಎತ್ತಿದ್ದಾರೆಂದರೆ ಇನ್ನು ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಶಿವಮೊಗ್ಗದಂಥ ಊರುಗಳಲ್ಲಿ ಐಪಿಎಲ್ ಬೆಟ್ಟಿಂಗ್ ಹಂಗಾಮದ ಭರಾಟೆ ಹೇಗಿರಬೇಡ?


ಕ್ರಿಕೆಟ್ ಮಟಕಾ

ಇದೊಂಥರಾ ಸುಶಿಕ್ಷಿತರ ಪಾಲಿನ ಮಟಕಾ ಜಾಲವಿದ್ದಂತೆ. ಕ್ರಿಕೆಟ್ ಹುಚ್ಚಿದ್ದು ಜೊತೆಗೆ ಅಷ್ಟಿಷ್ಟು ಕಂಪ್ಯೂಟರ್ ಜ್ಞಾನವಿದ್ದರೆ ಸಾಕು ತಲೆ ಬೋಳಿಸಿಕೊಳ್ಳಲು ತಿರುಪತಿಗೇ ಹೋಗಬೇಕಿಲ್ಲ, ತಿರುಪತಿಯೇ ತಾನಾಗಿ ಹುಡುಕಿಕೊಂಡು ಬರುತ್ತದೆ. ಇನ್ನು ಬೆಂಗಳೂರಿನ ಗಲ್ಲಿಗಳಲ್ಲಿನ ಕ್ರಿಕೆಟ್ ಬೆಟ್ಟಿಂಗ್‌ಗಂತೂ ಮೊಬೈಲ್ ಫೋನ್ ಮಾತ್ರವೇ ಸಾಕು!

ಇಂಥಾ ಓವರ್‌ನಲ್ಲಿ ಇಂಥಾ ಬೌಲರ್ ಇಷ್ಟಕ್ಕಿಂತ ಹೆಚ್ಚು ರನ್ ಕೊಡಬಹುದಾ? ಯಾವ ಬ್ಯಾಟ್ಸ್‌ಮನ್ ಯಾರ ಬಾಲಿಗೆ ಬೌಂಡರಿ ಎತ್ತಬಹುದು? ಯಾವ ತಂಡದ ಒಟ್ಟು ಮೊತ್ತ ಎಷ್ಟು ರನ್ನುಗಳ ಒಳಗಿರಬಹುದು? ನೂರೈವತ್ತು ರನ್ನುಗಳಿಗಿಂತಲೂ ಹೆಚ್ಚಾದರೆ ಎಷ್ಟು ಪರ್ಸೆಂಟ್? ಆ ಮೊತ್ತವನ್ನು ದಾಟದಿದ್ದರೆ ಎಷ್ಟು? ಯಾವ ತಂಡ ಗೆದ್ದರೆ ಎಷ್ಟಕ್ಕೆ ಎಷ್ಟು ಪರ್ಸೆಂಟ್ ಸಿಗುತ್ತದೆ? ಯಾವ ಓವರ್‌ನಲ್ಲಿ ಯಾರು ಔಟಾಗಬಹುದು? ಯಾರ ಬಾಲಿಗೆ ಯಾರು ಎಷ್ಟು ಸಿಕ್ಸರ್ ಬಾರಿಸಬಹುದು? ಇತ್ಯಾದಿ ಕ್ರಿಕೆಟ್ ಪಂದ್ಯವೊಂದರ ಪ್ರತಿಯೊಂದು ಘಟನೆಗೂ ಆನ್‌ಲೈನ್ ಜೂಜು ಏರ್ಪಡುತ್ತದೆ.


ಕನಿಷ್ಠ ಐದು ಸಾವಿರದಿಂದ ಹಿಡಿದು 50 ಲಕ್ಷದ ತನಕ ಮೊದಲೇ ದುಡ್ಡು ಕಟ್ಟಿರಬೇಕು. ತೀರ ನಂಬಿಕೆಯಿದ್ದರೆ ಬುಕ್ಕಿ ಆ ನಂತರ ವಸೂಲಿ ಮಾಡಿಕೊಳ್ಳುತ್ತಾನೆ. ಯಾರಿಗೆ ಯಾರೂ ಮೋಸ ಮಾಡುವಂತಿಲ್ಲ. ಪ್ರತಿಯೊಂದು ಬೆಟ್ಟಿಗೂ ಇಂತಿಷ್ಟು ಪರ್ಸೆಂಟೇಜು ಅಂತಿರುತ್ತದೆ. ಉದಾಹರಣೆಗೆ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವೊಂದಕ್ಕೆ 75/85 ಅಂತಿದ್ದರೆ ಕಟ್ಟಿದ ನೂರು ರೂಪಾಯಿಗೆ ಆರ್‌ಸಿಬಿ ಗೆದ್ದಲ್ಲಿ 75 ರೂಪಾಯಿ ಸಿಗುತ್ತದೆ. ಸೋತರೆ ಕಟ್ಟಿದ ದುಡ್ಡು ಹೋದಂತೆಯೆ. ಹಾಗೆ ಮುಂಬೈ ಇಂಡಿಯನ್ಸ್ ಪರ ನೂರು ರೂ. ಕಟ್ಟಿದವನಿಗೆ ಅದು ಗೆದ್ದಲ್ಲಿ ಅಧಿಕವಾಗಿ 85 ರೂ. ಗಿಟ್ಟುತ್ತದೆ.

ಇದು ಒಟ್ಟಾರೆ ಮ್ಯಾಚಿನ ಫಲಿತಾಂಶದ ಬೆಟ್ಟಾ ದರೆ ಪ್ರತಿಯೊಂದು ಬಾಲಿಗೆ, ಪ್ರತಿ ಓವರ್‌ಗೆ, ಚಿಯರ್ ಬೆಡಗಿಯರ ಕಾಲಿನ ಚಲನೆಗೆ, ನಿರ್ದಿಷ್ಟ ಆಟಗಾರನೊಬ್ಬನ ವರ್ತನೆಗೆ; ಇತ್ಯಾದಿ ಪ್ರತಿ ಯೊಂದಕ್ಕೂ ಇಂತಿಷ್ಟೆಂದು ಮೊತ್ತದ ಅನುಪಾತವಿದೆ. ಈ ಅನುಪಾತ ಆಗಾಗ ಏರುಪೇರಾಗುತ್ತಿರುತ್ತದೆ. ಬೆಟ್ ಮಾಡುವ ವೇಳೆ ಯಾವ ದರ ನಿಗದಿಯಾಗಿರುತ್ತದೋ ಅದಕ್ಕೆ ತಕ್ಕಂತೆ ಜೂಜಿನ ಮೊತ್ತವನ್ನು ಕಂಪ್ಯೂಟರ್ ದಾಖಲಿಸಿಕೊಳ್ಳುತ್ತದೆ. ಇದಲ್ಲದೆ ಆನ್‌ಲೈನ್ ಬೆಟ್ಟಿಂಗ್, ಕಾಲ್‌ಸೆಂಟರ್ ಬೆಟ್ಟಿಂಗ್, ನೆಟ್ ಬೆಟ್ಟಿಂಗ್- ಹೀಗೆ ಥರಾವರಿಯ ಬೆಟ್ಟಿಂಗ್ ವೆರೈಟಿಗಳಿವೆ.



ಬೆಂಗಳೂರಿನಲ್ಲಿ...

ದೇಶಾದ್ಯಂತ ಸಿಂಗಲ್ ನಂಬರ್ ಲಾಟರಿ, ಮಟಕಾ, ರೇಸುಗಳನ್ನೂ ಮೀರಿ ಕ್ರಿಕೆಟ್ ಬೆಟ್ಟಿಂಗ್ ಯಾವ ಪರಿ ಆವರಿಸಿಕೊಂಡಿದೆಯೆಂದರೆ ಕ್ರಿಕೆಟ್ ಬುಕ್ಕಿಗಳ ಕಬಂಧ ಬಾಹುಗಳೀಗ ದೂರದ ದುಬೈನಿಂದ ಹಿಡಿದು ಅಮೆರಿಕದ ನ್ಯೂಯಾರ್ಕ್‌ತನಕ, ಪಾಕಿಸ್ತಾನದ ಕರಾಚಿಯಿಂದ ಹಿಡಿದು ಕರ್ನಾಟಕದ ಸಣ್ಣಪುಟ್ಟ ಊರುಗಳ ತನಕ ವ್ಯಾಪಿಸಿದೆ. ಕ್ರಿಕೆಟ್ ಬುಕ್ಕಿಗಳು ಪಂದ್ಯವೊಂದರ ಸೋಲುಗೆಲುವನ್ನು ತಮ್ಮ ಬೆಟ್ಟಿಂಗ್ ಲಾಭಕ್ಕನುಗುಣವಾಗಿ ಬದಲಿಸಬಲ್ಲರು. ಆಟಗಾರರನ್ನೇ ಖರೀದಿಸಬಲ್ಲರು. ಹೆಸರಾಂತ ಕ್ರಿಕೆಟ್ ಪಟುಗಳ ಆಟದಿಂದ ಹಿಡಿದು ಅವರ ಮೋಜು-ಮಸ್ತಿ ಮಾಡೆಲಿಂಗ್ ಹುಡುಗಿಯರು, ಅಂಡರ್‌ವರ್ಲ್ಡ್ ಡಾನ್‌ಗಳು, ಪೊಲೀಸ್ ಅಧಿಕಾರಿಗಳು, ಕ್ರಿಕೆಟ್ ಆಯೋಜಕರು, ರಾಜಕಾರಣಿಗಳು, ಬಿಲ್ಡರ್ಸ್; ಹೀಗೆ ಕುರುಡು ಕಾಂಚಾಣದ ಎಲ್ಲಾ ಕ್ರೌರ್ಯವನ್ನು ಬೆಟ್ಟಿಂಗ್ ಮಾಫಿಯಾ ಅಳವಡಿಸಿಕೊಂಡಿದೆ. ಈಗ ಸಿಕ್ಕಿಬಿದ್ದ ಶ್ರೀಕಾಂತ್, ಚಾಂಡಿಲ ಇತ್ಯಾದಿಗಳದ್ದು ಈ ಪಿಡುಗಿನ ಲೇಟೆಸ್ಟ್ ವರಸೆಯಷ್ಟೆ.



ಭೋಟಾ ಶಕೀಲ್

ಮುಂಬಯಿ, ದೆಹಲಿ, ಕೊಲ್ಕತ್ತಾ, ಚೆನ್ನೈಗಳ ಕ್ರಿಕೆಟ್ ಬುಕ್ಕಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿರಬಹುದು. ಹಾಗಂತ ಬೆಂಗಳೂರಿಗಿದು ಹೊರತೇನಲ್ಲ. ವರ್ಷ ಪೂರ್ತಿ ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚಿನ ಕುರಿತು ಜೂಜುಕೋರರು ಆನ್‌ಲೈನ್ ಬೆಟ್ಟಿಂಗ್ ಆಡುತ್ತಲೇ ಇರುವುದು ಒಂದೆಡೆಯಾದರೆ ಇದೆಲ್ಲವನ್ನೂ ಮೀರಿದ ಭರಾಟೆಯಿರುವುದು ಐಪಿಎಲ್‌ಗೆ. ಪ್ರತಿ ವರ್ಷದ ಐಪಿಎಲ್ ಅದೆಷ್ಟು ಮನೆಗಳನ್ನು ಮುಳುಗಿಸುತ್ತದೋ ಅಷ್ಟೇ ಸಂಖ್ಯೆಯಲ್ಲಿ ಬುಕ್ಕಿಗಳನ್ನೂ, ಪೊಲೀಸರನ್ನೂ, ಪಂಟರುಗಳನ್ನೂ ಉದ್ಧಾರಗೈಯುತ್ತದೆ.

ನಿನ್ನೆಮೊನ್ನೆಯ ತನಕ ಬಿಜೆಪಿ ಅಧಿಕಾರದಲ್ಲಿತ್ತಲ್ಲ, ಯಾರೂ ನಂಬಲಿಕ್ಕಿಲ್ಲ ಸಿಸಿಬಿಯ ಪೊಲೀಸರಿಂದ ಹಿಡಿದು ಡಿಸಿಪಿ ಮಟ್ಟದ ಅಧಿಕಾರಿಯೊಬ್ಬರ ತನಕ ಯಾವ ಹುದ್ದೆಗೆ ಯಾರು ಬರಬೇಕೆಂಬುದನ್ನು ನಿರ್ಧರಿಸುತ್ತಿದ್ದವನು ಗೃಹಮಂತ್ರಿ ಅಶೋಕ್‌ಗೆ ಪರಮಾಪ್ತನಾದ ಕ್ರಿಕೆಟ್ ಬುಕ್ಕಿ!



ಕಮೀಷನರ್ ಮಿರ್ಜಿ

ಇಲ್ಲಿಗೆ ವರ್ಷದ ಹಿಂದೆ ಬೆಂಗಳೂರಿನ ಪ್ಯಾಲೇಸ್ ಮೈದಾನದ ಆವರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮದುವೆಯಲ್ಲಿ ಮುಂಬಯಿ ಬಿಲ್ಡರ್ ಹರೀಶ್ ಎಂಬಾತನ ಜೊತೆ ಕುಖ್ಯಾತ 'ಆರ್ಯನ್' ಬಿಜಿನೆಸ್ ಸಮೂಹದ ಶಿಬು ಎಂಬ ಕ್ರಿಕೆಟ್ ಬುಕ್ಕಿಯೊಬ್ಬ ಪ್ರತ್ಯಕ್ಷನಾದಾಗಲೇ ಬೆಂಗಳೂರಿನ ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾದ ಕೈ ಅದೆಷ್ಟು ಉದ್ದವಾಗಿದೆ ಎಂಬುದರ ಅಂದಾಜು ಕೆಳಮಟ್ಟದ ಪೊಲೀಸರಿಗೆ ಸಿಕ್ಕಿತ್ತು. ಸದ್ಯ ಕರ್ನಾಟಕದ ಮಟ್ಟಿಗೆ ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾ ದೊರೆ ಅಂತಿದ್ದರೆ ಆತ ಆರ್ಯನ್ ಗ್ರೂಪ್ ಧಣಿ ಶಿಬು.

ಬೆಟ್ಟಿಂಗ್ ದೊರೆ!

ಮೂಲತಃ ಕೇರಳದ ಶಿಬುವಿನ ಬೆಟ್ಟಿಂಗ್ ಅಡ್ಡೆಯಿರುವುದು ವಿಧಾನಸೌಧಕ್ಕೆ ಕೂಗಳತೆಯ ದೂರದಲ್ಲಿರುವ ವಸಂತನಗರದಲ್ಲಿ. ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದಲ್ಲೇ ತನ್ನ ಐಷಾರಾಮಿ ಬೆಟ್ಟಿಂಗ್ ಅಡ್ಡೆಯನ್ನು ತೆರೆದು ಕೂತ ಶಿಬು ಆರ್ಯನ್ ಬಿಲ್ಡರ್ಸ್, ಆರ್ಯನ್ ಗ್ರೂಪ್ ಆಫ್ ಎಜುಕೇಷನ್ ಇನ್‌ಸ್ಟಿಟ್ಯೂಷನ್ಸ್, ಆರ್ಯನ್ ಇಂಟರ್ ನ್ಯಾಷನಲ್ ಸ್ಕೂಲ್, ಆರ್ಯನ್ ಹಾರ್ಡ್‌ವೇರ್ಸ್; ಹೀಗೆ ತರಾವರಿಯ ಕಂಪೆನಿಗಳನ್ನು ನಡೆಸುತ್ತಾನಾದರೂ ಈತನ ಮೂಲ ದಂಧೆ ಕ್ರಿಕೆಟ್ ಬೆಟ್ಟಿಂಗ್.

ಇಲ್ಲಿಗೆ ಎರಡು ವರ್ಷದ ಹಿಂದೆಯೇ ಸಿಸಿಬಿ ಪೊಲೀಸರು ಶಿಬುವನ್ನು ಬಂಧಿಸಿ ಆತನ ಬೆಟ್ಟಿಂಗ್ ಜಾಲವನ್ನು ಭೇದಿಸಿದ್ದರು. ಅದು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಒಟ್ಟಾಗಿ ಆಯೋಜಿಸಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟಿನ ಕಾಲ. ಆ ಹೊತ್ತಿಗಾಗಲೇ ಶಿಬು ಕ್ರಿಕೆಟ್ ಬೆಟ್ಟಿಂಗ್ ದಂಧೆಗಿಳಿದು ಮೂರು ವರ್ಷಗಳಾಗಿತ್ತು, ನೂರಾರು ಕೋಟಿಯಷ್ಟು ಖಮಾಯಿಸಿದ್ದೂ ಆಗಿತ್ತು. ಯಾವತ್ತು ಪೊಲೀಸರ ಕಣ್ಣು ಬಿತ್ತೋ ಜಾಮೀನು ಗಿಟ್ಟಿಸಿ ಹೊರಬಿದ್ದವನೇ ನೇರವಾಗಿ ಮುಂಬಯಿಗೆ ಪರಾರಿಯಾದ. ಅಲ್ಲಿಗೆ ಮಲೆಯಾಳಿ ಶಿಬುವಿನ ಬೆಟ್ಟಿಂಗ್ ಜಾಲ ಬೆಂಗಳೂರಿನ ಮಟ್ಟಿಗೆ ಮುಗಿಯಿತೆಂದೇ ಬಹುತೇಕ ಪಂಟರುಗಳು ಭಾವಿಸಿದರಾದರೂ ಆತನ ದಂಧೆ ಬೇರೆಯದೇ ರೂಪ ತಾಳಿತ್ತು. ಅದು ಬೇನಾಮೀ ಬೆಟ್ಟಿಂಗ್ ನೆಟ್‌ವರ್ಕ್. ಇದ್ದಕ್ಕಿದ್ದಂತೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಕಿಪೇಟೆ ಬಾಬು ಎಂಬ ಬೆಟ್ಟಿಂಗ್ ದೊರೆ ತಲೆಎತ್ತಿದ. ಪಕ್ಕದ ಚಿಕ್ಕಪೇಟೆಯ ಆರ್.ಟಿ. ಸ್ಟ್ರೀಟ್‌ನಲ್ಲಿ ಹರೀಶ್ ಎಂಬ ಇನ್ನೊಬ್ಬ ಬೆಟ್ಟಿಂಗ್ ಭೂಪನ ಅವತಾರವಾಯಿತು. ಮೂಲತಃ ರಾಜಾಜಿನಗರದ ಹರೀಶ್ ತಾನಿದ್ದ ಆರ್.ಟಿ. ಸ್ಟ್ರೀಟ್ ಹೆಸರನ್ನೂ ಸೇರಿಸಿ ತನ್ನ ಬೆಟ್ಟಿಂಗ್ ನೆಟ್‌ವರ್ಕಿಗೆ ಹೆಚ್‌ಆರ್‌ಟಿ ಎಂಬ ಸಂಕೇತಾಕ್ಷರವನ್ನು ಬಳಸುತ್ತಿದ್ದ.

ಇವರಿಬ್ಬರಿಗಿಂತಲೂ ದೊಡ್ಡ ಮಟ್ಟದ ಬೆಟ್ಟಿಂಗ್ ದಂಧೆ ಶುರು ಹಚ್ಚಿಕೊಂಡವನು ಅದೇ ಚಿಕ್ಕಪೇಟೆಯ ಮಾರ್ವಾಡಿ ಮುಖೇಶ್ ಚಿಕನಾ. ನಿನ್ನೆಮೊನ್ನೆಯ ತನಕ ಚಿಕ್ಕಪೇಟೆಯಲ್ಲಿ ಹವಾಲಾ ದಂಧೆಯಲ್ಲಿದ್ದ ಚಿಕನಾ ಬೆಂಗಳೂರಿನ ಅನೇಕ ದೋ ನಂಬರ್ ದಂಧೆಯ ಮಾರ್ವಾಡಿಗಳದ್ದೇ ಪ್ರತ್ಯೇಕ 'ರಿಂಗ್' ಒಂದನ್ನು ಸ್ಥಾಪಿಸಿಕೊಂಡಿದ್ದ. ನೇರವಾಗಿ ಮುಂಬಯಿ ಕ್ರಿಕೆಟ್ ಬುಕ್ಕಿ ರಮೇಶ್ ವ್ಯಾಸ್ ಎಂಬಾತನ ಜೊತೆ ಟೈ ಅಪ್ ಆಗಿದ್ದ ಮುಖೇಶ್ ಚಿಕನಾನದ್ದು ಚಿಲ್ಲರೆ ಬೆಟ್ಟಿಂಗಲ್ಲ. ಕನಿಷ್ಠ ಹತ್ತು ಲಕ್ಷದಿಂದ ಹಿಡಿದು ಒಂದು ಕೋಟಿಯ ತನಕ ಬೆಟ್ ಮಾಡುವಂತಿದ್ದರೆ ಮಾತ್ರವೇ ಆತನ ರಿಂಗ್‌ನೊಳಕ್ಕೆ ಎಂಟ್ರಿ.

ಮೊಂಗಿಲಾಲ್

ಕಳೆದ ವಿಶ್ವಕಪ್ ಟೂರ್ನಿಯ ಹೊತ್ತಿಗೆ ಮುಖೇಶ್ ಚಿಕನಾನನ್ನು ಸಿಸಿಬಿ ಪೊಲೀಸರು ಹಿಡಿದು ಕೇಸು ಹಾಕಿದ್ದೇ ಕೊನೆ. ಆ ನಂತರ ಚಿಕನಾ ಮತ್ತೆ ಕಾಣಿಸಿಕೊಂಡಿದ್ದು ಮುಂಬಯಿಯಲ್ಲೇ. ಸದ್ಯ ಕ್ರಿಕೆಟ್ ಬೆಟ್ಟಿಂಗ್‌ನ ಮಾಫಿಯಾ ದೊರೆಗಳ ಪೈಕಿ ಒಬ್ಬನೆಂದು ಕುಖ್ಯಾತಿ ಪಡೆದಿರುವ ರಮೇಶ್ ವ್ಯಾಸ್ ಎಂಬ ಮುಂಬಯಿ ಬುಕ್ಕಿಯ ಬೆಂಗಳೂರು ಏಜೆಂಟಾಗಿದ್ದವನು ಮುಖೇಶ್ ಚಿಕನಾ!

ಹಾಗೆ ಮುಖೇಶ್ ಬೆಂಗಳೂರಿನಿಂದ ನಾಪತ್ತೆಯಾಗುತ್ತಿದ್ದಂತೆ ಬೆಂಗಳೂರು ಬೆಟ್ಟಿಂಗ್ ಲೋಕದಲ್ಲಿ ಕೇಳಿಬಂದ ಹೊಸ ಹೆಸರು ಮೊಂಗಿಲಾಲ್. ಈತ ಕೂಡ ಚಿಕ್ಕಪೇಟೆಯಲ್ಲಿ ಹವಾಲಾ ಮಾಡಿಕೊಂಡಿದ್ದವನೆ. ಸದ್ಯ ಜೆಪಿ ನಗರದ ವಾಸಿ. ಈತ ನೇರವಾಗಿ ಬೆಟ್ಟಿಂಗ್ ಜಾಲದಲ್ಲಿಲ್ಲದಿದ್ದರೂ ತನ್ನ ಚೇಲಾಗಳನ್ನು ಬಿಟ್ಟು ಬೆಂಗಳೂರಿನ ಐಷಾರಾಮೀ ಹೋಟೇಲ್‌ಗಳಲ್ಲಿ ರೂಮು ಹಿಡಿದು ಬೆಟ್ಟಿಂಗ್ ಆಡಿಸುತ್ತಾನೆ. ಪೊಲೀಸರು ದಾಳಿಯಿಟ್ಟರೆ ಈತನ ಕೂಲಿಗಳು ಸಿಕ್ಕಿ ಬೀಳುತ್ತಾರೆಯೇ ಹೊರತು ಮೊಂಗಿಲಾಲ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಪೊಲೀಸ್ ವಲಯವಷ್ಟೇ ಅಲ್ಲ, ಬೆಂಗಳೂರು ಅಂಡರ್‌ವರ್ಲ್ಡ್ ಮೂಲಗಳೇ ಹೇಳುವಂತೆ ಮುಖೇಶ್ ಚಿಕನಾ ಮತ್ತು ಮೊಂಗಿಲಾಲ್ ಇಬ್ಬರೂ ಒಟ್ಟಾಗಿಯೇ ಬೆಟ್ಟಿಂಗ್ ರ್‍ಯಾಕೆಟ್ ನಡೆಸುತ್ತಾರೆ ಮತ್ತು ಇವರಿಬ್ಬರಿಗೂ ಮುಂಬಯಿ ಬುಕ್ಕಿ ರಮೇಶ್ ವ್ಯಾಸ್‌ನ ಜೊತೆ ಪಾಲುದಾರಿಕೆಯಿದೆ. ಮೊಂಗಿಲಾಲ್ ಮತ್ತು ಚಿಕನಾರ ಮೇಲೆ ಸಿಸಿಬಿ ಪೊಲೀಸರ ಕಣ್ಣು ಬಿದ್ದದ್ದೇ ತಡ ವಿಷ್ಣುಭಾಯ್, ನಾರಾಯಣ್, ಎನ್‌ಕೆ, ಎನ್‌ಬಿ ಇತ್ಯಾದಿ ಹೆಸರಿನ ಹೊಸ ಏಜೆಂಟರು ಹುಟ್ಟಿಕೊಂಡರು. ಈ ಪೈಕಿ ವಿಷ್ಣುಭಾಯಿ ಚಿಕ್ಕಪೇಟೆಯ ಕುಖ್ಯಾತ ನಕಲಿ ವಿದ್ಯುತ್ ಸ್ವಿಚ್ಚುಗಳ ದಂಧೆಕೋರ. ನಾರಾಯಣ್ ಮೈಸೂರಿನ ಖದೀಮ ಮಾರ್ವಾಡಿ. ಎನ್‌ಕೆ, ಎನ್‌ಬಿ ಇತ್ಯಾದಿ ಹೆಸರುಗಳ ಹಿಂದಿರುವ ಸಿಂಡಿಕೇಟುಗಳ ಬಗ್ಗೆ ಇನ್ನು ಪೊಲೀಸರಿಗೇ ಮಾಹಿತಿಯಿದ್ದಂತಿಲ್ಲ.

ಇವರ ಹೊರತಾಗ್ಯೂ ಸುರೇಶ್, ಸೋನಿ, ಸುನೀಲ್, ಮನೋಜ್, ಮಹಾಲಕ್ಷ್ಮೀ ಲೇಔಟಿನ ನೀಗ್ರೋ, ರಸೆಲ್ ಮಾರ್ಕೆಟ್‌ನ ದ್ರುಮಾ ಯೂಸುಫ್ ಮುಂತಾದ ಬುಕ್ಕಿಗಳದ್ದೇ ಪ್ರತ್ಯೇಕ ಜಾಲವಿದೆ. ಈ ಪೈಕಿ ಮನೋಜ್ ಹೆಚ್‌ಆರ್‌ಟಿ ಹರೀಶನ ತಮ್ಮ ಮತ್ತು ಬೆಟ್ಟಿಂಗ್ ದೈತ್ಯ ಶಿಬುವಿನ ಬೇನಾಮೀ ಸೋನಿ ಕೋರಮಂಗಲದ ನಿವಾಸಿಯಾದರೂ ಈತನ ಬೆಟ್ಟಿಂಗ್ ಅಡ್ಡೆಯಿರುವುದು ರೇಸ್‌ಕೋರ್ಸ್ ರಸ್ತೆಯ ಸ್ವಿಸ್ ಕಾಂಪ್ಲೆಕ್ಸ್‌ನಲ್ಲಿ. ಈತ ಕೂಡ ಶಿಬುವಿನ ಏಜೆಂಟ್.

ಮೈಸೂರಿನ ಚಂದನ್‌ಮಲ್, ಮುಷ್ತಾಕ್, ಹುಬ್ಬಳ್ಳಿಯ ವಿನೋದ್, ಮೋಹನ್, ಬೆಳಗಾವಿಯ ಪ್ರವೀಣ್ ಶಿಂಧೆ, ದಾವಣಗೆರೆಯ ಗೋಪಿ, ಶಿವಮೊಗ್ಗದ ಹಿತೇಶ್ ಗುಪ್ತಾ, ಮಂಗಳೂರಿನ ಪ್ರವೀಣ್ ಶೆಟ್ಟಿ, ಜಗನ್ನಾಥ್ ರೈ- ಹೀಗೆ ಮುಂಬಯಿ ಅಂಡರ್‌ವರ್ಲ್ಡ್ ಲಿಂಕಿನ ಕ್ರಿಕೆಟ್ ಬುಕ್ಕಿಗಳ ನಿಗೂಢ ಜಾಲವೊಂದು ಕರ್ನಾಟಕದುದ್ದಕ್ಕೂ ಹರಡಿಕೊಂಡಿದೆ. ಪೊಲೀಸರಿಗಿದು ಗೊತ್ತಿಲ್ಲವೆಂದಲ್ಲ. ಇದಕ್ಕೆಂದೇ ಸಿಸಿಬಿಯಲ್ಲಿ ಪ್ರತ್ಯೇಕ ಘಟಕವಿದೆ. ಆಯಾ ಪೊಲೀಸ್ ಠಾಣೆಗಳಲ್ಲಿ ಇದಕ್ಕೆಂದೇ ಪೊಲೀಸರನ್ನು ನೇಮಿಸಲಾಗಿದೆ.

ಇಸ್ಪೀಟ್ ಅಡ್ಡೆಯ ಮೇಲೆ ದಾಳಿಯಿಡಬಹುದು. ಕೋಳಿ ಪಡೆ ಕ್ಯಾಸಿನೋ, ಸ್ಕಿಲ್‌ಗೇಮ್, ವೀಡಿಯೋ ಗೇಮ್ಸ್ ಇತ್ಯಾದಿಗಳ ಮೇಲೆ ರೇಡು ಹಾಕಬಹುದು. ಆದರೆ ಕ್ರಿಕೆಟ್ ಬೆಟ್ಟಿಂಗ್ ಹಾಗಲ್ಲ. ಯಾವುದೋ ಮೊಬೈಲ್, ಇನ್ಯಾವುದೋ ಸಿಮ್ ಕಾರ್ಡ್, ಇನ್ನೆಂಥದೋ ಲ್ಯಾಪ್‌ಟಾಪ್ ಮೂಲಕ ಎಲ್ಲೋ ಕೂತ ಬುಕ್ಕಿ ಇನ್ನೆಲ್ಲೋ ಇರುವಾತನಿಂದ ಕೇವಲ ಮೊಬೈಲ್ ಮೂಲಕ ಬೆಟ್ ಕಟ್ಟಿಸಿಕೊಳ್ಳುತ್ತಾನೆ ಮತ್ತು ಇನ್ಯಾರದೋ ಮೂಲಕ ದುಡ್ಡು ತಲುಪಿಸುತ್ತಾನೆ. ಯಾರನ್ನೋ ಬುಕ್ಕಿಯೆಂದು ಪೊಲೀಸರು ಹಿಡಿದರೆ ಆತ ಇನ್ಯಾರನ್ನೋ ಬಿಟ್ಟು ದಂಧೆ ನಡೆಸುತ್ತಾನೆ.

ಇಂಥ ಅದೃಶ್ಯ ಜುಗಾರಿಯನ್ನು ಪೊಲೀಸರಿಂದ ತಡೆಗಟ್ಟುವ ಮಾತಿರಲಿ ಇದಕ್ಕೆ ಬಲಿಯಾಗುವ ಸುಶಿಕ್ಷಿತರ ದುರಂತಕ್ಕೆ ಹೊಣೆ ಮಾಡುವುದಾದರೂ ಯಾರನ್ನು?

● ದಾ. ಸೋಮನಾಥ್

ಮಾಮೂಲಿ ನಿಲ್ಲಿಸಿದ ಬುಕ್ಕಿಗಳಿಗೆ ಪೊಲೀಸ್ ಟಾರ್ಚರ್

ಪೊಲೀಸ್ ಮೂಲಗಳೇ ಹೇಳುವಂತೆ ಸಿಸಿಬಿಯು ಪೇದೆಗಳೇ ಬೆಂಗಳೂರಿನ ಪ್ರಮುಖ ಕ್ರಿಕೆಟ್ ಬುಕ್ಕಿಗಳಿಂದ ತಿಂಗಳೊಂದಕ್ಕೆ ಎತ್ತುವ ಮಾಮೂಲಿಯ ಮೊತ್ತ ಕನಿಷ್ಠ ಒಂದೂವರೆ ಲಕ್ಷ!

ಬೆಟ್ಟಿಂಗ್ ದೊರೆಗಳಾದ ಶಿಬು, ಚಿಕನಾ, ಮೊಂಗಿಲಾಲ್, ಅಕ್ಕಿಪೇಟೆ ಬಾಬು, ಹೆಚ್‌ಆರ್‌ಟಿ ಹರೀಶ್ ಮುಂತಾದವರೆಲ್ಲರೂ ಈ ಮಾಮೂಲಿದಾರ, ಸಿಸಿಬಿಯ ಅಧಿಕಾರಿಗಳು ಎಂಥಾ ದಕ್ಷರು ಮತ್ತು ಯಾವ ತಾಕತ್ತಿನವರೆಂದರೆ ಯಾವುದೋ ಕಾಲಕ್ಕೆ ಬೆಟ್ಟಿಂಗ್ ದಂಧೆಯಲ್ಲಿದ್ದು ಪೊಲೀಸ್ ಕಾಟ ತಾಳಲಾರದೇ ಬೆಟ್ಟಿಂಗ್ ಕಾಯಕವನ್ನೇ ಬಿಟ್ಟು ತಮ್ಮ ಪಾಡಿಗೆ ತಾವಿದ್ದ ಮಲ್ಲೇಶ್ವರದ ಮೀಟರ್ ರವಿ, ನರಹರಿ ಥರದವರನ್ನು ಬೆನ್ನು ಬಿದ್ದು ಎಳೆದೊಯ್ಯುತ್ತಾರೆ. ಸುಳ್ಳು ಸುಳ್ಳೇ ಕೇಸು ಹಾಕಿ ಜೈಲಿಗೆ ದಬ್ಬುತ್ತಾರೆ.

ಆದರೆ ಸದ್ಯ ಬೆಟ್ಟಿಂಗ್ ಸಂತೆ ಸೇರಿಸಿದ ಶಿಬು, ಮೊಂಗಿಲಾಲ್ ಚಿಕನಾ, ಅಕ್ಕಿಪೇಟೆ ಬಾಬು, ಹೆಚ್‌ಆರ್‌ಟಿಯಂಥವರನ್ನು ಮಾತ್ರ ಯಾವ ಪೊಲೀಸರೂ ಮುಟ್ಟುವುದಿಲ್ಲ ಮತ್ತು ಅವರ ಬೆಟ್ಟಿಂಗ್ ಭರಾಟೆಗೆ ಯಾವ ಅಡೆತಡೆಯೂ ಇಲ್ಲ.

ಇದರರ್ಥ ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟುವುದಕ್ಕಿಂತಲೂ ಬುಕ್ಕಿಗಳಿಂದ ಸಂದಾಯವಾಗುವ ಉತ್ಪತ್ತಿಯ ಮೇಲೇ ಸಿಸಿಬಿ ಪೊಲೀಸರಿಗೆ ಹೆಚ್ಚು ಪ್ರೀತಿ. ಬೆಟ್ಟಿಂಗ್ ನಡೆಸಿಕೊಂಡಿದ್ದು ಕೊಡಬೇಕಾದ ಮಾಮೂಲಿ ಕೊಡುತ್ತಿದ್ದರೆ ಯಾವುದೇ ತಕರಾರಿಲ್ಲ, ಆದರೆ ದಂಧೆ ನಿಲ್ಲಿಸಿ ಸಲ್ಲಿಸಬೇಕಿದ್ದ ಮಾಮೂಲು ತಪ್ಪಿಸಿದರೆಂದರೆ ಮಾಡದ ತಪ್ಪಿಗೇ ತಲೆಗೆ ಕಟ್ಟಿ ಹಿಂಸಿಸುತ್ತಾರೆ.

ಪೊಲೀಸ್ ವ್ಯವಸ್ಥೆಯೇ ಹೀಗಾದ ಮೇಲೆ ಬೆಟ್ಟಿಂಗ್ ತೊರೆದು ತಿರುಕುಳ, ಕಿರಿಕಿರಿ ಅನುಭವಿಸುವುದಕ್ಕಿಂತಲೂ ಬೆಟ್ಟಿಂಗ್ ನಡೆಸಿ ಪೊಲೀಸರಿಗೆ ಮಾಮೂಲು ಸಲ್ಲಿಸುವುದೇ ಹೆಚ್ಚು ಲಾಭಕರವೆಂಬ ನಿರ್ಧಾರಕ್ಕೆ ಬಹುತೇಕ ಬುಕ್ಕಿಗಳು ಬಂದಿದ್ದಾರೆ. ●

ಪಿರಿಯಾಪಟ್ಟಣ ಕಾಳಗ

ಚುನಾವಣೆ ಮುಗಿದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೂ ಆಗಿದೆ. ಹೀಗಾಗಿ ಉಳಿದಿರುವ ಈ ಒಂದು ಕ್ಷೇತ್ರದ ಫಲಿತಾಂಶದಿಂದ ಯಾವುದೇ ಮಹತ್ತರ ಮಾರ್ಪಾಡೂ ಆಗುವುದಿಲ್ಲ. ಆದರೆ ರಾಜಕೀಯ ಪ್ರತಿಷ್ಠೆಯ ಜಿದ್ದಾಜಿದ್ದಿ ಇದೆಯಲ್ಲಾ ಅದು ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಭಾರೀ ಘಟಾನುಘಟಿಗಳ ರಂಗಪ್ರವೇಶ, ಅಬ್ಬರದ ಪ್ರಚಾರಗಳನ್ನು ಗಮನಿಸಿದರೆ 2007ರ ಚಾಮುಂಡೇಶ್ವರಿ ಉಪ ಚುನಾವಣೆಯನ್ನು ನೆನಪಿಸುತ್ತಿದೆ.

ಅನಾದಿಕಾಲದಿಂದಲೂ ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆಯೇ ನೇರ ಫೈಟಿಂಗ್. ಬಿಜೆಪಿ ಏನಿದ್ದರೂ ಆಟಕ್ಕುಂಟು ಎಂಬಂತೆ. ಇನ್ನುಳಿದವರೂ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ.

ಈ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಕೆ.ವೆಂಕಟೇಶ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹೇಳಿಕೇಳಿ ಕಟ್ಟಾ ಸಿದ್ದು ಅನುಯಾಯಿ. ಸಿದ್ದು ಜೊತೆಗೇ ಕಾಂಗ್ರೆಸ್‌ಗೆ ಸೇರ್ಪಡೆಯಾದವರು. ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಒಮ್ಮೆ ಮಂತ್ರಿಯೂ ಆಗಿದ್ದರು. ಉತ್ತಮ ವ್ಯಕ್ತಿಯೆಂದು ಹೆಸರು ಗಳಿಸಿದ್ದರೂ ಈ 5 ವರ್ಷಗಳಲ್ಲಿ ಇವರ ಜನಪ್ರಿಯತೆ ದಿನೇದಿನೇ ಕುಸಿದಿದೆ. ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪವೂ ಅಲ್ಲಲ್ಲಿ ಕೇಳಿಬರುತ್ತಿದೆ.


ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್

ಕಾಂಗ್ರೆಸ್ ಈಗಾಗಲೇ ಗೆದ್ದು ಅಧಿಕಾರದಲ್ಲಿರುವುದು ವೆಂಕಟೇಶ್‌ಗೆ ಒಂದು ಪ್ಲಸ್ ಪಾಯಿಂಟ್. ಜಿಲ್ಲೆಯವರೇ ಆದ ಸಿದ್ದು ಸಿಎಂ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಹೀಗಾಗಿ ಸಹಜವಾಗಿಯೇ ಕ್ಷೇತ್ರ ಅಭಿವೃದ್ಧಿಯಾಗುತ್ತೆ ಎಂಬ ಒಂದು ಲೆಕ್ಕಾಚಾರವೂ ಮತದಾರರ ಮಧ್ಯದಲ್ಲಿ ಚರ್ಚೆಯಾಗುತ್ತಿದೆ. ಇದರ ಜೊತೆಗೆ ವೆಂಕಟೇಶ್ ಈ ಬಾರಿ ಗೆದ್ದರೆ ಸಿದ್ದು ಆಪ್ತನೂ ಆಗಿರುವುದರಿಂದ ಹಾಗೂ ಸತತವಾಗಿ ಗೆದ್ದು ಬರುತ್ತಿರುವುದರಿಂದ ಸಚಿವ ಸ್ಥಾನ ಗ್ಯಾರಂಟಿ ಎಂಬ ಊಹಾಪೋಹಗಳೂ ಯಥೇಚ್ಛವಾಗಿವೆ.

2008ರ ಚುನಾವಣೆಯಲ್ಲಿ ಕೇವಲ 879 ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್ ಅಭ್ಯರ್ಥಿ ಕೆ.ಮಹಾದೇವ್ ಈ ಬಾರಿಯೂ ಜೆಡಿಎಸ್‌ನಿಂದಲೇ ಸ್ಪರ್ಧಿಸಿದ್ದಾರೆ. ಸೋತರೂ ಮನೆ ಸೇರದೆ ಕ್ಷೇತ್ರದ ಉದ್ದಕ್ಕೂ ಓಡಾಡಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿಯೇ ಪಿರಿಯಾಪಟ್ಟಣದ 20 ತಾಲ್ಲೂಕು ಪಂಚಾಯತ್ ಸ್ಥಾನಗಳಲ್ಲಿ 13 ಸೀಟುಗಳನ್ನು ಹಾಗೂ 5 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ 3 ಸೀಟುಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲೂ ಕಾಂಗ್ರೆಸ್‌ಗಿಂತ ಜೆಡಿಎಸ್ ಒಂದು ಕೈ ಮುಂದೆಯೇ ಇದೆ. ಒಂದುವೇಳೆ ಮೇ 5 ರಂದೇ ಚುನಾವಣೆ ನಡೆದಿದ್ದರೆ ಜೆಡಿಎಸ್‌ನ ಮಹಾದೇವ್ ಗೆಲ್ಲುವ ಸಾಧ್ಯತೆಯೆ ಹೆಚ್ಚಾಗಿತ್ತು ಎಂಬುದು ಕ್ಷೇತ್ರದ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕೆಜೆಪಿ ಪಕ್ಷಕ್ಕೆ ಸಂಬಂಧಿಸಿದಂತೆ ತೀರಾ ಇತ್ತೀಚೆಗೆ ಒಂದು ಪ್ರಹಸನ ನಡೆಯಿತು. ಕೆಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಿಂದೊಮ್ಮೆ ಶಾಸಕರಾಗಿದ್ದ ಲಿಂಗಾಯತ ಜಾತಿಗೆ ಸೇರಿದ ಬಸವರಾಜು ಸ್ಪರ್ಧಿಸಿದ್ದರು. ಆದರೆ ದುರಂತ ನಾಯಕ ಯಡ್ಡಿಗೆ ಅದ್ಯಾವ ಹೊಸ ಹುಳು ತಲೆ ಹೊಕ್ಕಿತೋ ಗೊತ್ತಿಲ್ಲ, ತನ್ನ ಪಕ್ಷದ ಕ್ಯಾಂಡಿಡೇಟ್ ಬಸವರಾಜುಗೆ ತಟಸ್ಥನಾಗಿ ಉಳಿದು, ಪರೋಕ್ಷವಾಗಿ ಜೆಡಿಎಸ್‌ಗೆ ಸಹಕರಿಸುವಂತೆ ಕಿವಿಮಾತು ಹೇಳಿದರು. ಆ ಮೂಲಕ ಗೆಲುವಿನ ಉಮೇದಿನಲ್ಲಿರುವ ಕಾಂಗ್ರೆಸ್‌ಗೆ ಮುಖಭಂಗ ಮಾಡಬೇಕು ಎಂಬುದು ಯಡ್ಡಿಯ ಉದ್ಧರಿ ಉಪದೇಶವಂತೆ. ಆದರೆ ಬಸವರಾಜು ಮಾಡಿದ್ದೇನು ಗೊತ್ತೆ? ಪರೋಕ್ಷ ವ್ಯವಹಾರ ಯಾಕೆ ಬೇಕು, ಏನಿದ್ದರೂ ಪ್ರತ್ಯಕ್ಷವಾಗಿಯೇ ವ್ಯವಹರಿಸಬೇಕು ಎಂಬ ನಿರ್ಧಾರಕ್ಕೆ ಬಂದು ನೇರವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಯಡ್ಡಿಯ ತಂತ್ರಗಾರಿಕೆ ವಿರುದ್ಧ ಕಿಡಿಕಾರಿದ್ದಾರೆ. ಬಸವರಾಜು ಸೇರ್ಪಡೆಯಿಂದ ಕಾಂಗ್ರೆಸ್‌ನ ಬಲ ಮತ್ತಷ್ಟು ವೃದ್ಧಿಸಿರುವುದಂತೂ ನಿಜ. ಅಂದಹಾಗೆ ಈ ಬಸವರಾಜು ಮಾಜಿ ಸಚಿವೆ ರಾಣಿ ಸತೀಶ್ ಅವರ ಸೋದರ.

ಈಗಿನ ಬಿಜೆಪಿ ಕ್ಯಾಂಡಿಡೇಟು ಆರ್.ಟಿ.ಸತೀಶ್‌ಗೆ ಓಡಾಡುವ ಹುಮ್ಮಸ್ಸಿದೆ. ಆದರೆ ಅವರದು ನಾಲ್ಕನೇ ಸ್ಥಾನ ಎಂದು ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿಬಿಟ್ಟಿದ್ದಾರೆ. ಇಂಥಾ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಇದರ ಪರಿಣಾಮ ಏನಾಗಬಹುದು? ಏನಿಲ್ಲ; ಬಿಜೆಪಿ ಮುಖಂಡರಿಗೆ ಒಂದಷ್ಟು ವ್ಯಾಯಾಮವಾದಂತಾಗುತ್ತದೆ, ಅಷ್ಟೆ.

2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಗಣೇಶ್ ಕುರುಬ ಜನಾಂಗಕ್ಕೆ ಸೇರಿದವರು. ಕಳೆದ ಬಾರಿ ಬಿಜೆಪಿ ಅಲೆಯ ಜೊತೆಗೆ ತಮ್ಮ ಜಾತಿಯ ಓಟುಗಳೂ ಸೇರಿಕೊಂಡು 28,652 ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಈ ಬಾರಿ ನಡೆದ ನಾನಾ ಸ್ಥಿತ್ಯಂತರಗಳ ಕಾರಣದಿಂದ ಗಣೇಶ್ ಬಿಎಸ್‌ಆರ್ ಪಾರ್ಟಿಯ ಅಭ್ಯರ್ಥಿಯಾಗಿದ್ದಾರೆ. ಇವರು ಸದ್ಯಕ್ಕೆ ಕಣದಲ್ಲಿರುವ ಏಕೈಕ ಕುರುಬ ಜಾತಿಯ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕುರುಬ ಜಾತಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ; ಹೀಗಾಗಿ ಹೇಗೂ ಕಾಂಗ್ರೆಸ್ ಗೆದ್ದು, ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ, ಈಗ ನಮ್ಮವನೇ ಒಬ್ಬನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸೋಣ ಎಂಬ ವಾದವೂ ಕುರುಬರ ಮಧ್ಯದಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.

ಈ ಕ್ಷೇತ್ರದಲ್ಲಿ ಒಟ್ಟು 1,62,000 ಮತದಾರರಿದ್ದಾರೆ. ಅದರಲ್ಲಿ 39 ಸಾವಿರದಷ್ಟಿರುವ ಒಕ್ಕಲಿಗ ಹಾಗೂ ಸುಮಾರು 37 ಸಾವಿರದಷ್ಟಿರುವ ಕುರುಬ ಜಾತಿಯ ಮತಗಳು ಅತ್ಯಂತ ನಿರ್ಣಾಯಕ.

ಇಲ್ಲಿ ನೇರ ಹಣಾಹಣಿಯಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮಾತ್ರ. ಈ ಎರಡೂ ಪಕ್ಷದ ಅಭ್ಯರ್ಥಿಗಳೂ ಒಕ್ಕಲಿಗ ಜಾತಿಯವರೇ ಆಗಿರುವುದರಿಂದ ಕಾಂಗ್ರೆಸ್‌ಗೆ ಇದರ ಲಾಭ ಸಿಗಲಿದೆ. ಒಕ್ಕಲಿಗ ಎಂಎಲ್‌ಎ ಗೆದ್ದರೆ ಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಒಂದಷ್ಟು ಒಕ್ಕಲಿಗ ಮತಗಳು ವೆಂಕಟೇಶ್‌ಗೆ ಬಿದ್ದೇಬೀಳುತ್ತವೆ. ಅದರ ಜೊತೆಗೆ ಸಿಎಂ ಸಿದ್ದು ಕಾರಣಕ್ಕಾಗಿ ಬಹುಪಾಲು ಕುರುಬ ಮತದಾರರು ಹಸ್ತದ ಬಟನ್ ಒತ್ತಲಿದ್ದಾರೆ. ಜೊತೆಗೆ ಸುಮಾರು 8-10 ಸಾವಿರದಷ್ಟಿರುವ ಮುಸ್ಲಿಂ ಮತದಾರರೂ ಈ ಬಾರಿ ಕಾಂಗ್ರೆಸ್ ಕಡೆಗೆ ಒಲವು ತೋರಿದ್ದಾರೆ. ಕೆಜೆಪಿಯ ಬಸವರಾಜು ಆಗಮನದಿಂದ ಹಾಗೂ ಇದೇ ಜಿಲ್ಲೆಯ ಲಿಂಗಾಯತ ನಾಯಕ ಮಹದೇವಪ್ರಸಾದ್ ಮಂತ್ರಿಯಾಗಿರುವ ಕಾರಣಕ್ಕೆ ಹೆಚ್ಚಿನ ಲಿಂಗಾಯತ ಮತಗಳೂ ಕಾಂಗ್ರೆಸ್ ಪಾಲಾಗಬಹುದು. ಅದೂ ಅಲ್ಲದೆ ಲಿಂಗಾಯತರು ತಮ್ಮ ಸಾಂಪ್ರದಾಯಿಕ ಎದುರಾಳಿಯೆಂದು ಭಾವಿಸಿರುವ ಜೆಡಿಎಸ್‌ಗೆ ಓಟು ಹಾಕುವ ಸಾಧ್ಯತೆ ಕಡಿಮೆ.

ಇನ್ನು ತೀರಾ ಜಿದ್ದಾಜಿದ್ದಿಯಿರುವುದು ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ಜಾತಿಗಳ ಓಟುಗಳನ್ನು ಸೆಳೆಯಲಿಕ್ಕಾಗಿ. ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಈಗಾಗಲೇ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಜಿಲ್ಲೆಯಿಂದಲೇ ಸಂಪುಟ ಸೇರಿರುವ ದಲಿತ ಹಿನ್ನೆಲೆಯ ಮಂತ್ರಿಗಳೂ ಬಿರುಸಿನ ಪ್ರಚಾರದಲ್ಲಿದ್ದಾರೆ. ಆದರೆ ಇದೆಲ್ಲ ಮೇಲುಮಟ್ಟದ ರಾಜಕೀಯದ ಮಾತಾಯಿತು. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಚುನಾವಣಾ ಪಟ್ಟು ಬೇರೆಯದೇ ರೀತಿಯಿದೆ. ಈ ಅತೃಪ್ತ ಜಾತಿಗಳ ಕೆಳ ಹಂತದ ಕಾರ್ಯಕರ್ತರನ್ನು ನಾಯಕರನ್ನು ಸೆಳೆಯುವತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ಯಶಸ್ವಿಯಾಗಿರುವಂತೆ ಮೇಲುನೋಟಕ್ಕೆ ಕಂಡುಬರುತ್ತಿದೆ.

ದಲಿತ ಜನಾಂಗ ಹಾಗೂ ಹಿಂದುಳಿದ ಜಾತಿಯ ಓಟುಗಳನ್ನು ಎಷ್ಟರ ಮಟ್ಟಿಗೆ ಕಸಿಯಲು ಜೆಡಿಎಸ್ ಯಶಸ್ವಿಯಾಗುತ್ತದೋ ಅಷ್ಟೂ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅವಕಾಶ ಕ್ಷೀಣಿಸುತ್ತಾ ಹೋಗುತ್ತದೆ. ಯಾಕೆಂದರೆ ಪರಿಶಿಷ್ಟ ಜಾತಿಗಳ 25 ಸಾವಿರ ಮತದಾರರು, ಪರಿಶಿಷ್ಟ ಪಂಗಡದ ಸುಮಾರು 20 ಸಾವಿರ ಮತದಾರರಲ್ಲದೆ, ಹಿಂದುಳಿದ ಜಾತಿಗಳ ಮತದಾರರ ಸಂಖ್ಯೆಯೂ ಸುಮಾರು 20 ಸಾವಿರದಷ್ಟಿದೆ. ಹೀಗಾಗಿ ಈ ಮತದಾರರನ್ನು ಒಡೆಯುವ, ಕಸಿಯುವ ತಂತ್ರಗಳು ಇನ್ನಿಲ್ಲದಂತೆ ಸಾಗಿವೆ. ಬಾಯಿಮಾತಿನಿಂದ ಯಾವ ತಂತ್ರವನ್ನು ಜಾರಿಗೆ ತರುವುದು ಸಾಧ್ಯವಿಲ್ಲ ತಾನೇ? ಹಾಗೆಯೇ ಹಣದ ಹೊಳೆಯೂ ಹರಿಯುತ್ತಿದೆ.


ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತ ಸಿದ್ದು

ಕಾಂಗ್ರೆಸ್, ಜೆಡಿಎಸ್ ಹೊರತುಪಡಿಸಿದರೆ ಬಿಜೆಪಿ, ಬಿಎಸ್‌ಆರ್ ಮುಂತಾದ ಪಕ್ಷಗಳು ಇಲ್ಲಿ ಠೇವಣಿ ಪಡೆದುಕೊಂಡರೆ ಅದೇ ಪುಣ್ಯ. ಕಳೆದ ಬಾರಿ ಬಿಎಸ್‌ಪಿ ಈ ಕ್ಷೇತ್ರದಲ್ಲಿ ಠೇವಣಿಯನ್ನಾದರೂ ಉಳಿಸಿಕೊಂಡಿತ್ತು, ಈ ಬಾರಿ ಠೇವಣಿಗೂ ಸಂಚಕಾರ ಬರಲಿದೆ.

ತೀವ್ರ ಜಿದ್ದಾಜಿದ್ದಿಯಿರುವ ಈ ಕ್ಷೇತ್ರದ ಮತ ಚಲಾವಣೆಯ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಾಗಿಯೇ ಇರುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲೂ ಅತ್ಯಂತ ಗರಿಷ್ಠ ಪ್ರಮಾಣದ (79.8%) ಮತ ಚಲಾವಣೆಯಾಗಿತ್ತು. ಆಡಳಿತ ಪಕ್ಷ ಹಾಗೂ ಸಿದ್ದು ಸಿಎಂ ಆಗಿರುವ ಕಾರಣಕ್ಕೆ ಕಾಂಗ್ರೆಸ್‌ಗೆ ಅನುಕೂಲಕರ ಸ್ಥಿತಿಯಿದೆ ಎಂಬುದು ನಿಜವಾದರೂ ಈ ಬಾರಿ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಚಾಮುಂಡೇಶ್ವರಿ ಉಪ ಚುನಾವಣೆಯ ಸಂದರ್ಭದಲ್ಲಿ ಕಂಡುಬಂದ ಆ ಷಡ್ಯಂತ್ರಗಳು ಈ ಬಾರಿಯೂ ವ್ಯಾಪಕವಾಗಿ ಕಂಡುಬರುತ್ತಿವೆ.

• ದೊಡ್ಡಿಪಾಳ್ಯ ನರಸಿಂಹಮೂರ್ತಿ

ಮೇ 5ರ ಚುನಾವಣೆಯಲ್ಲಿ ಬಿಜೆಪಿಗೆ ಸೂಕ್ತ ಅಭ್ಯರ್ಥಿಯೇ ಸಿಕ್ಕಿರಲಿಲ್ಲ. ಹಿಂದಿನಿಂದಲೂ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಸಣ್ಣಮೊಗೇಗೌಡ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿ ಸುಧಾರಿಸಿಕೊಳ್ಳುತ್ತಿದ್ದರು. ಬಿಜೆಪಿ ನಾಯಕರು ಮೊಗೇಗೌಡ ಎಷ್ಟೇ ಬೇಡವೆಂದು ಅಂಗಲಾಚಿದರೂ ಬಿಡದೆ, ಕಾಡಿಬೇಡಿ ಕ್ಯಾಂಡಿಡೇಟು ಮಾಡಿಬಿಟ್ಟರು. ಕ್ಯಾಂಡಿಡೇಟು ಅಂತ ಮಾಡಿದ ಮೇಲೆ ಇವರ ಖರ್ಚುವೆಚ್ಚ ಕಷ್ಟ ಸುಖ ಯಾವುದೂ ವಿಚಾರಿಸದೇ ಕೈಕೊಟ್ಟುಬಿಟ್ಟರು.

ಎಂಎಲ್‌ಎ ಸ್ಥಾನಕ್ಕೆ ಸ್ಪರ್ಧಿಸುವುದೆಂದರೆ ಅದೇನು ಹುಡುಗಾಟವೇ? ದಿನ ಬೆಳಗಾದರೆ ಲಕ್ಷಾಂತರ ದುಡ್ಡು ಹರಿಸುತ್ತಿರಬೇಕು. ಸಣ್ಣಮೊಗೇಗೌಡರು ಅಂಥಾ ದೊಡ್ಡ ಕುಳವೇನಲ್ಲ, ಮಾನಮರ್ಯಾದೆ ಬಿಟ್ಟು ಗದ್ದಲ ಮಾಡಿ ಫಂಡು ತರಿಸಿಕೊಳ್ಳುವ ಆಸಾಮಿಯೂ ಅಲ್ಲ; ಹೇಳಿಕೇಳಿ ಸಜ್ಜನ. ಹೀಗಾಗಿ ಅನಿವಾರ್ಯವಾಗಿ ಮಗಳ ಮದುವೆಗೆ ಅಂತಾ ಕೂಡಿಸಿಟ್ಟಿದ್ದ ಹಣವನ್ನೂ

ಇಂದಿನ ಚುನಾವಣೆಗೆ ಬಿಜೆಪಿಯೇ ಹೊಣೆ

ಖರ್ಚು ಮಾಡಿ, ಅವರಿವರ ಬಳಿಯೂ ಸಾಲ ಮಾಡಿ ಹಂಚಿದರೂ ಸಾಕಾಗಲಿಲ್ಲ, ದುಡ್ಡು ಹೊಂದಿಸುವ ಒತ್ತಡ, ಸೋಲಿನ ಭೀತಿ, ವಿಶ್ರಾಂತಿಯಿಲ್ಲದ ಸುತ್ತಾಟ ಎಲ್ಲಾ ಒಟ್ಟುಗೂಡಿ ಈ ಅಭ್ಯರ್ಥಿಯ ಅಕಾಲಿಕ ಮರಣದಲ್ಲಿ ಪರ್ಯಾವಸಾನವಾಯ್ತು.

ಈ ಎಲ್ಲಕ್ಕೂ ಕಾರಣರಾದ ಬಿಜೆಪಿ ನಾಯಕರಿಗೆ ನತದೃಷ್ಟ ಅಭ್ಯರ್ಥಿಯ ಬಂಧುಗಳು ಹಿಡಿಶಾಪ ಹಾಕಿದ್ದಾರೆ. ಆ ಶಾಪದ ಫಲ ಬಿಜೆಪಿಗೆ ಈಗಾಗಲೇ ತಟ್ಟಿದೆ.



ಜಿದ್ದಾಜಿದ್ದಿಗೆ ಕಾರಣವೇನು?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಮ್ಮ ಪಕ್ಷಕ್ಕಾದ ಸೋಲಿನ ಅಪಮಾನವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅತಂತ್ರ ಸ್ಥಿತಿಯ ಲೆಕ್ಕಾಚಾರದಲ್ಲಿದ್ದ ದೇವೇಗೌಡ ಅಂಡ್ ಸನ್ಸ್ ಏನೆಲ್ಲಾ ತಂತ್ರಗಳನ್ನು ಹೆಣೆದು ಕುಮಾರಣ್ಣನನ್ನು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕೂರಿಸಬಹುದೆಂಬ ಲೆಕ್ಕಾಚಾರದಲ್ಲೇ ತೊಡಗಿದ್ದರು. ಆದರೆ ಫಲಿತಾಂಶ ಅಪ್ಪ ಮಕ್ಕಳಿಗೆ ದೊಡ್ಡ ಶಾಕ್ ನೀಡಿದೆ. ಆ ದುಃಖದಲ್ಲೇ ಕುಮಾರಣ್ಣ ಬಹಿರಂಗವಾಗಿ ಕಣ್ಣೀರು ಸುರಿಸಿದ್ದೂ ಆಗಿದೆ.

ಕಾಂಗ್ರೆಸ್ ಸರಳ ಬಹುಮತ ಪಡೆದು ತಮ್ಮ ಪಕ್ಷ ಸೋತಿದ್ದು ಒಂದು ನೋವಾದರೆ, ತಮ್ಮ ಸಾಂಪ್ರದಾಯಿಕ ಎದುರಾಳಿ ಸಿದ್ದು ಗದ್ದುಗೆಗೇರಿದ್ದು ಅದಕ್ಕಿಂತಲೂ ದೊಡ್ಡ ನೋವು. ಕುಮಾರಣ್ಣ ಆ ನೋವನ್ನು ನುಂಗಿಕೊಂಡು ಕಾಂಗ್ರೆಸ್‌ಗೆ ಮಣ್ಣುಮುಕ್ಕಿಸಲು ಸಕಲ ಸರಂಜಾಮುಗಳೊಂದಿಗೆ ಕಾಳಗಕ್ಕೆ ಅಣಿಯಾಗಿ, ಪಿರಿಯಾಪಟ್ಟಣದಲ್ಲೇ ಠಿಕಾಣಿ ಹೂಡಿದ್ದಾರೆ. ದೇವೇಗೌಡರು ಕೂಡ ಪ್ರಚಾರ ಮಾಡಿ ಹೋಗಿದ್ದಾರೆ. ಖುದ್ದು ಕುಮಾರಣ್ಣ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದರಿಂದಾಗಿ ಅವರ ಪಟಾಲಂಗೂ ಇದು ಅನಿವಾರ್ಯ. ಪಿರಿಯಾಪಟ್ಟಣದಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಸಿದ್ದುಗೆ ತವರು ಜಿಲ್ಲೆಯಲ್ಲೇ ಮುಖಭಂಗ ಮಾಡಲು ಇಡೀ ಜೆಡಿಎಸ್ ಪಕ್ಷವೇ ಸೆಡ್ಡು ಹೊಡೆದು ನಿಂತುಬಿಟ್ಟಿದೆ.

ಕುಮಾರಸ್ವಾಮಿಯ ಚುನಾವಣಾ ತಂತ್ರವನ್ನು ಸವಾಲೆಂಬಂತೆ ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಮ್ಮ ಟೈಮ್‌ಟೇಬಲ್‌ನಲ್ಲಿ ಪಿರಿಯಾಪಟ್ಟಣ ಕ್ಷೇತ್ರಕ್ಕೆ ಸಾಕಷ್ಟು ಸಮಯ ತೆಗೆದಿಟ್ಟಿದ್ದಾರೆ. ಜೊತೆಗೆ ನೂತನ ಸಚಿವರುಗಳಾದ ಮಹದೇವಪ್ರಸಾದ್, ಶ್ರೀನಿವಾಸ ಪ್ರಸಾದ್, ಮಹದೇವಪ್ಪ, ಅಂಬರೀಶ್ ಮುಂತಾದವರು ಕ್ಷೇತ್ರದುದ್ದಕ್ಕೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಇಲ್ಲಿ ಕಾಂಗ್ರೆಸ್ ಗೆದ್ದರೆ ಪಕ್ಷದ ಮೇಲಾಗಲಿ, ಅದರ ಹೈಕಮಾಂಡ್‌ನ ಮೇಲಾಗಲಿ ಅಂಥಾ ಪರಿಣಾಮ ಬೀರುವುದಿಲ್ಲ; ಒಂದು ವೇಳೆ ಇಲ್ಲಿ ಕಾಂಗ್ರೆಸ್ ಸೋತುಬಿಟ್ಟರೆ ಮಾತ್ರ ಅದರ ಕಳಂಕ ನೇರವಾಗಿ ಸಿದ್ದುಗೆ ಅಂಟಿಕೊಳ್ಳುವುದು ನಿಶ್ಚಿತ. ಆ ಕಾರಣಕ್ಕೆ ಸಿದ್ದು ಬಳಗ ಕಷ್ಟಪಟ್ಟು ಇಲ್ಲಿ ಗೆಲುವು ಸಾಧಿಸಬೇಕೆಂದು ಶ್ರಮವಹಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಕೊನೆಗೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಲ್ಕೈದು ಸಾವಿರ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ.

KPSC ಫಿಕ್ಸಿಂಗ್ ರಿಪೇರಿಗೀಗ ಸಕಾಲ

ಹೊಸ ಮುಖ್ಯಮಂತ್ರಿ, ಸಿದ್ದರಾಮಯ್ಯನವರು ಭ್ರಷ್ಟಾಚಾರರಹಿತ ಸ್ವಚ್ಛ ಸರ್ಕಾರ ನೀಡುವುದಾಗಿ ಹೇಳಿದ್ದಾರೆ. ಮೊದಲ ಹಂತದ ನಡೆಯಲ್ಲಿ ಆ ದಿಕ್ಕಿನತ್ತ ಅವರು ಸಾಗುತ್ತಿರುವ ಸೂಚನೆ ಕಾಣುತ್ತಿದೆ.



ಆದರೆ ಕೇವಲ ಉತ್ತಮ ಮಂತ್ರಿಗಳನ್ನು ಆರಿಸುವುದು ಹಾಗೂ ಅಧಿಕಾರಶಾಹಿಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರಿಂದ ಮಾತ್ರ ಈ ಉದ್ದೇಶ ಈಡೇರಲಾರದು.

ನಿತ್ಯ ಭ್ರಷ್ಟಾಚಾರದ ಕೂಪದಲ್ಲಿ ಮುಳುಗೇಳುತ್ತಿರುವ ಒಂದು ದೊಡ್ಡ ಸರ್ಕಾರಿ ಸಂಸ್ಥೆಯನ್ನು ರಿಪೇರಿ ಮಾಡದೆ ಹೋದರೆ ಸಿದ್ದರಾಮಯ್ಯನವರ ಉದ್ದೇಶ ಫೇಲ್ ಆಗುವುದು ಗ್ಯಾರಂಟಿ.

ಅದು ಕೆಪಿಎಸ್‌ಸಿ ಅರ್ಥಾತ್ ಕರ್ನಾಟಕ ಲೋಕಸೇವಾ ಆಯೋಗ!

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ-ಶಾಸಕರೆಲ್ಲ ಜೈಲಿಗೆ ಹೋಗಿಬಂದರು. ಹೀಗೆ ರಾಜಕಾರಣಿಗಳನ್ನು ಹೊರತುಪಡಿಸಿ ಜೈಲಿಗೂ ಹೋಗಿ ಬಂದ ಇನ್ನೊಬ್ಬ ಮಹಾನುಭಾವ ಯಾರೆಂದರೆ ಡಾ. ಎಚ್.ಎನ್. ಕೃಷ್ಣ!

ಈತ ಕೆಪಿಎಸ್‌ಸಿ ಚೇರ್‌ಮನ್ ಆಗಿದ್ದಾತ.

ಕೆಪಿಎಸ್‌ಸಿಯಂತಹ ಒಂದು ದೊಡ್ಡ ಸ್ವಾಯತ್ತ ಸಂಸ್ಥೆಯ ಮುಖ್ಯಸ್ಥನೇ ಜೈಲಿಗೆ ಹೋಗುತ್ತಾನೆಂದರೆ ಈ ಸಂಸ್ಥೆಯೊಳಗೆ ಲಂಚಗುಳಿತನ, ಸ್ವಜಾತಿ ಪಕ್ಷಪಾತ, ನಿಯಮಗಳ ಉಲ್ಲಂಘನೆ ಅದ್ಯಾವ ಪ್ರಮಾಣದಲ್ಲಿ ನಡೆಯುತ್ತಿರಬಹುದೆಂದು ಊಹಿಸಿಕೊಳ್ಳಿ. ಕೆಎಎಸ್ ನೇಮಕಾತಿಗೆ ಸಂಬಂಧಿಸಿದಂತೆ 1998, 1999 ಹಾಗೂ 2004 ರ ಬ್ಯಾಚ್‌ಗಳ ನೇಮಕಾತಿ ಪ್ರಕ್ರಿಯೆಗಳೆಲ್ಲಾ ಬಹುದೊಡ್ಡ ಹಗರಣಗಳಾಗಿವೆ. ಈ ಸಂಬಂಧ ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ತನಿಖೆಯೂ ಆಗಿದೆ. ಖಲೀಲ್ ಅಹಮದ್, ವೀರಣ್ಣ ಶಮೀರ್, ಗೊಯಂಕರ್, ದಾಕ್ಷಾಯಣಿ ದೇವಿ ಮತ್ತಿತರ 25 ಮಂದಿ ಕೆಎಎಸ್ ಅಭ್ಯರ್ಥಿಗಳು ನಡೆಸುತ್ತಿರುವ ರಾಜಿರಹಿತ ಹೋರಾಟದಿಂದಾಗಿ KPSC ಯ ವಂಚನೆಗಳು ಬಯಲಿಗೆ ಬಂದಿವೆ.

ಈ ಹಗರಣಗಳ ಗಬ್ಬುವಾಸನೆ ಇನ್ನೂ ನಿಂತಿಲ್ಲದಿರುವಾಗಲೇ 2011ರ ಕೆಎಎಸ್ ನೇಮಕಾತಿಯಲ್ಲೂ ಕೋಟ್ಯಂತರ ರೂಪಾಯಿಗಳ ಡೀಲ್‌ಗಳು ಹಾಡುಹಗಲು ನಡೆಯುತ್ತಿರುವುದೇ ಈಗಿನ ಲೇಟೆಸ್ಟ್ ನ್ಯೂಸ್.

ಎಸಿಗೆ 70 ಲಕ್ಷ, ಡಿವೈಎಸ್‌ಪಿಗೆ 60 ಲಕ್ಷ!

2011 ರಲ್ಲಿ ಒಟ್ಟು 362 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಯ ಆಯ್ಕೆಗಾಗಿ ಶುರುವಾದ ಪ್ರಕ್ರಿಯೆಯು ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಗಳನ್ನು ದಾಟಿ ಈಗ ಇಂಟರ್‌ವ್ಯೂ ಹಂತಕ್ಕೆ ಬಂದಿದೆ.

ಇದನ್ನು ಡೀಲ್ ಕುದುರಿಸುವ ಹಂತ ಎಂತಲೇ ಹೇಳಬಹುದು. ದುಡ್ಡು ಕೊಟ್ಟವರಿಗೆ ಜಾಸ್ತಿ ಮಾರ್ಕ್ಸ್, ಕೊಡದವರಿಗೆ ಕಡಿಮೆ ಮಾರ್ಕ್ಸ್ ನೀಡುತ್ತಾ ಬೇಕಾದವರನ್ನು ಮೇಲೆತ್ತಿ, ಬೇಕಾದವರನ್ನು ಕೆಳಕ್ಕೆ ತುಳಿಯುವ ಈ ಇಂಟರ್‌ವ್ಯೂ ಎಂಬ ಕಪಟ ನಾಟಕ ಈ ಬಾರಿಯೂ ನಡೆಯುತ್ತಿದೆ. ಕೆಪಿಎಸ್‌ಸಿಯಲ್ಲಿ ಈಗ ಮೆಂಬರ್‌ಗಳಾಗಿ ಡಾ. ಬಿ.ಎನ್. ಕೃಷ್ಣಪ್ರಸಾದ್, ಎಸ್.ಆರ್. ರಂಗಮೂರ್ತಿ, ಡಾ. ಎಂ. ಮಹಾದೇವ್, ಡಾ. ಮಂಗಳಾ ಶ್ರೀಧರ್, ಡಾ. ಎಚ್.ಡಿ. ಪಾಟೀಲ್ ಹಾಗೂ ನಿವೃತ್ತ ಐಎಎಸ್ ಆಫೀಸರ್‌ಗಳಾದ ಬಿ.ಪಿ. ಕನಿರಾಂ, ಡಾ. ಪಾರ್ಶ್ವನಾಥ, ಡಾ. ಎಸ್. ದಯಾಶಂಕರ್ ಇದ್ದಾರೆ. ಇನ್ನೊಬ್ಬ ನಿವೃತ್ತ ಐಎಎಸ್ ಅಧಿಕಾರಿ ಕೆಪಿಎಸ್‌ಸಿ ಚೇರ್‌ಮೆನ್ ಆಗಿದ್ದ ಡಾ. ಗೋನಾಳ್ ಭೀಮಪ್ಪ ಈಗ ತಾನೆ ನಿವೃತ್ತರಾಗಿದ್ದಾರೆ.

ಕೆಪಿಎಸ್‌ಸಿಯೊಳಗಿನ ಭ್ರಷ್ಟಾಚಾರವನ್ನೂ ಅತ್ಯುನ್ನತ ಹಂತಕ್ಕೆ ತಲುಪಿಸಿದ ಕುಖ್ಯಾತಿ ಈ ಗೋನಾಳ್ ಭೀಮಪ್ಪನವರದ್ದೆ. ಈ ಮಹತ್ಕಾರ್ಯದಲ್ಲಿ ಉಳಿದ ಮೆಂಬರ್‌ಗಳ ಕೊಡುಗೆಯೂ ಇದ್ದೇ ಇದೆ.

2013ರ ಮೇ 11 ರಂದು ನಿವೃತ್ತರಾಗಬೇಕಿದ್ದ ಗೋನಾಳ್ ಭೀಮಪ್ಪ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಅದನ್ನು ಕೇರ್ ಮಾಡದೆ 2011ರ ಬ್ಯಾಚ್‌ನ ಅಭ್ಯರ್ಥಿಗಳ ಇಂಟರ್‌ವ್ಯೂ ನಡೆಸಿ ಕೋರ್ಟ್ ಹಾಗೂ ಆಡಳಿತ ಸುಧಾರಣಾ ಇಲಾಖೆಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ತಾನು ನಿವೃತ್ತನಾಗುವ ದಿನಾಂಕದೊಳಗಾಗಿ ಸಂದರ್ಶನದ ನಾಟಕ ಮುಗಿಸಿ, ಸಾಧ್ಯವಾದಷ್ಟು ಡೀಲ್ ಕುದುರಿಸಿಕೊಂಡು ಹೋಗುವ ದುರುದ್ದೇಶ ಗೋನಾಳ್‌ಗಿತ್ತು. ಹಾಗಾಗಿ ಈ ಬಾರಿ ಕೆಎಎಸ್ ಹುದ್ದೆಗಳ ಹರಾಜಿನ ರೇಟು ಹಿಂದೆಂದೂ ಕಾಣದಷ್ಟು ಹೆಚ್ಚಾಗಿದೆ.

ಒಂದು ಅಸಿಸ್ಟೆಂಟ್ ಕಮಿಷನರ್ ಹುದ್ದೆ ಗಿಟ್ಟಿಸಲು 70 ಲಕ್ಷ, ಡಿವೈಎಸ್‌ಪಿಗೆ 60 ಲಕ್ಷ, ತಾಲ್ಲೂಕು ಪಂಚಾಯತಿ ಇಓ ಹುದ್ದೆಗೆ 40 ಲಕ್ಷ, ತಹಶೀಲ್ದಾರ್ ಕೆಲಸ ಬೇಕೆಂದರೆ 30 ಲಕ್ಷ... ಹೀಗೆ ಮನಬಂದ ಬೆಲೆಗೆ ಡೀಲ್ ಕುದುರಿಸಿಕೊಂಡು ಹಣ ಕೊಟ್ಟವರಿಗೆಲ್ಲಾ ಇಂಟರ್‌ವ್ಯೂನಲ್ಲಿ ಜಾಸ್ತಿ ಮಾರ್ಕ್ಸ್ ನೀಡಿದ್ದಾರೆ ಗೋನಾಳ್ & ಗ್ಯಾಂಗ್.



ಇದರಿಂದ ವಂಚನೆಯಾಗುತ್ತಿರುವುದು ಪ್ರತಿಭಾವಂತರಿಗೆ. ಲಿಖಿತ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ಪಡೆದಿದ್ದರೂ ಹಣ ನೀಡದ ಕಾರಣ ಇಂತವರಿಗೆಲ್ಲ ಇಂಟರ್‌ವ್ಯೂನಲ್ಲಿ ಕಡಿಮೆ ಅಂಕ ನೀಡಿ ಕಾಲೆಳೆದು ಬೀಳಿಸುವ ತಣ್ಣನೆಯ ಕ್ರೌರ್ಯ ಕೆಪಿಎಸ್‌ಸಿಯಲ್ಲಿ ನಡೆಯುತ್ತಿದೆ.

ಗೋನಾಳ್ ಚೇರ್‌ಮನ್‌ಶಿಪ್‌ನ ಕೊನೆಯ ದಿನಗಳಲ್ಲಿ ಅಂದರೆ ಏಪ್ರಿಲ್ 1 ರಿಂದ 9 ರವರೆಗೆ ನಡೆದಿರುವ ಇಂಟರ್‌ವ್ಯೂಗಳಲ್ಲಿ ಅನೇಕರಿಗೆ 200 ಕ್ಕೆ 150 ಮಾರ್ಕ್ಸ್ ನೀಡಿರುವುದು ಕಂಡುಬಂದಿದೆ.

ಸಂದರ್ಶನದ ಅಭ್ಯರ್ಥಿ ಸಂಖ್ಯೆ 1, 4, 7, 12, 18, 28, 30, 34, 36, 43, 62, 64, 71, 73, 78, 81, 90, 93, 98, 100, 105, 107, 110, 112, 118 ಕ್ರಮಸಂಖ್ಯೆಯ ಕ್ಯಾಂಡಿಡೇಟ್‌ಗಳಿಗೆ ಅನುಮಾನ ಬರುವ ರೀತಿಯಲ್ಲಿ 200ಕ್ಕೆ 150 ಅಂಕ ನೀಡಿದ್ದಾರೆ.

ಅಲ್ಲದೆ ಗೋನಾಳ್ ಭೀಮಪ್ಪನ ನಿವೃತ್ತಿಗೆ ಮುಂಚಿನ ನಾಲ್ಕು ದಿನಗಳ ಕಾಲ ನಡೆದ ಇಂಟರ್‌ವ್ಯೂನಲ್ಲಿ 71 ಮಂದಿಗೆ ಇದೇ ರೀತಿ 200ಕ್ಕೆ 150 ಅಂಕ ನೀಡಿ ಬೇರೆ ಅರ್ಹರಿಗಿಂತ ಮುಂದೆ ಹೋಗಲು ಅನುಕೂಲ ಮಾಡಿಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.

ಆಶ್ಚರ್ಯದ ಸಂಗತಿ ಏನೆಂದರೆ ಗೋನಾಳ್ ಮೇ 11ರಂದು ನಿವೃತ್ತಿಯಾದ ನಂತರ ನಡೆದ ಇಂಟರ್‌ವ್ಯೂಗಳಲ್ಲಿ 150 ಅಂಕ ಪಡೆದಿರುವ ಕ್ಯಾಂಡಿಡೇಟ್‌ಗಳ ಸಂಖ್ಯೆ ಕಡಿಮೆಯಾಗಿರುವುದು!

ಕೆಪಿಎಸ್‌ಸಿ ಮೆಂಬರ್‌ಗಳಾಗಿರುವವರು ತಲಾ ಮೂರರಿಂದ ಆರು ಕೋಟಿ ರೂಪಾಯಿ ಲಂಚ ನೀಡಿ ಬರುವವರು. ತಾವು ಹಾಕಿರುವ ಬಂಡವಾಳವನ್ನು ಲಾಭ ಸಹಿತ ವಸೂಲಿ ಮಾಡಿಕೊಳ್ಳಲು ಈ ಇಂಟರ್‌ವ್ಯೂ ಎಂಬ ನಾಟಕವೇ ಸುಸಮಯವಾಗಿದೆ.

ಸಿದ್ದರಾಮಯ್ಯನವರ ಹೊಸ ಸರ್ಕಾರವು ಒಳ್ಳೆಯ ದಕ್ಷ ಆಡಳಿತ ನೀಡಬೇಕೆಂದರೆ ಭ್ರಷ್ಟಾಚಾರದ ಬ್ರೀಡಿಂಗ್ ಸೆಂಟರ್‌ನಂತಿರುವ ಕೆಪಿಎಸ್‌ಸಿಯನ್ನೇ ಮೊದಲು ರಿಪೇರಿ ಮಾಡಬೇಕಿದೆ.

ಭ್ರಷ್ಟ ಗೋನಾಳ್ ಈಗ ನಿವೃತ್ತನಾಗಿದ್ದು ಆ ಸ್ಥಾನಕ್ಕೆ ಸಚ್ಚಾರಿತ್ರ್ಯ, ಬದ್ಧತೆ, ಪ್ರಾಮಾಣಿಕತೆ ಹಾಗೂ ದೂರದೃಷ್ಟಿಯಿರುವ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಚೇರ್‌ಮನ್ ಆಗಿ ನೇಮಿಸಿದರೆ ಆಡಳಿತ ಯಂತ್ರದ ಮೇಲಿನಿಂದ ಶುರುವಾಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಡಾ. ಮಾಲಕರೆಡ್ಡಿ ಮುಂತಾದ ಅನೇಕ ಅರ್ಹರು ಇದ್ದಾರೆ.

ಸಿದ್ದರಾಮಯ್ಯನವರು ಕೆಪಿಎಸ್‌ಸಿಗೆ ಹತ್ತಿರುವ ಲಂಚದ ಕ್ಯಾನ್ಸರ್ ಅನ್ನು ನಿವಾರಿಸಿದ್ದೇ ಆದಲ್ಲಿ ಈ ನಾಡಿನ ಲಕ್ಷಾಂತರ ಯುವಜನತೆ ಅವರನ್ನು ಆಜೀವಪರ್ಯಂತ ಸ್ಮರಿಸುತ್ತಾರೆ.

● ಪಾರ್ವತೀಶ

KAS 1998-1999-2004 ಬ್ಯಾಚ್ ಹಗರಣಗಳ ಸರಮಾಲೆ


ಕೆಎಎಸ್ ನೇಮಕಾತಿಗಾಗಿ ನಡೆದ 1998, 1999 ಹಾಗೂ 2004 ರ ಬ್ಯಾಚ್‌ಗಳ ಹಗರಣವು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿ, ಸಿಐಡಿ ತನಿಖೆಯೂ ಆಗಿ ಆಗಿನ KPSC ಅಧ್ಯಕ್ಷ ಡಾ. ಎಚ್.ಎನ್. ಕೃಷ್ಣ ಜೈಲಿಗೆ ಹೋಗಿ ಬಂದಿದ್ದೆಲ್ಲಾ ಆಗಿದೆ.

ಈ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅವಕಾಶವಂಚಿತರಾದ ಅಭ್ಯರ್ಥಿಗಳು ಕಲೆ ಹಾಕಿರುವ ದಾಖಲೆಗಳು ಹಾಗೂ ಸಿಐಡಿ ತನಿಖೆಯ ವಿವರಗಳನ್ನು ನೋಡಿದರೆ ದಿಗ್ಭ್ರಮೆಯಾಗುವಂತಿದೆ.

ಅಭ್ಯರ್ಥಿಗಳು ನೀಡಿದ ಮಾನ್ಯ ಮಾಡಲಾಗದ ಪ್ರಮಾಣಪತ್ರಗಳನ್ನೂ ಪರಿಗಣಿಸಿರುವುದು, ಕ್ಯಾಟಗರಿ ಬದಲಾವಣೆ, ಪರೀಕ್ಷಾ ಹಾಲ್‌ನಲ್ಲಿ ನಡೆದಿರುವ ವಂಚನೆ, ಪರೀಕ್ಷೆ ಬರೆಯದಿದ್ದವರೂ ಆಯ್ಕೆಯಾಗಿರುವುದು, ಲಿಖಿತ ಪರೀಕ್ಷೆಯ ಮಾರ್ಕ್ಸ್‌ನಲ್ಲಿ ಗೋಲ್‌ಮಾಲ್... ಕೊನೆಗೆ ಇಂಟರ್‌ವ್ಯೂನಲ್ಲೂ ವಂಚನೆ ನಡೆಸಿರುವುದಕ್ಕೆ ಸಿಐಡಿ ತನಿಖೆಯಲ್ಲೇ ಅನೇಕ ಸಾಕ್ಷಿಗಳು ಸಿಕ್ಕಿವೆ.

ಈ ಬಗ್ಗೆ ಆರಂಭಿಕ ತನಿಖೆ ಮಾಡಿದ್ದ ಕೆ.ಕೆ. ಮಿಶ್ರಾರವರೂ KPSCಯಲ್ಲಿ ಕಾನೂನುಬಾಹಿರ ಕೆಲಸಗಳು ಆಗಿವೆ ಎಂದೇ ದಾಖಲಿಸಿದ್ದರು. ಹಾಗಾಗಿ ಹೈಕೋರ್ಟ್ 16.12.2010 ರಂದು ಸಿಐಡಿ ತನಿಖೆಗೆ ಆದೇಶಿಸಿತ್ತು, ಆದರೂ ಒಲ್ಲದ ಮನಸ್ಸಿನಿಂದ ತನಿಖೆ ಶುರು ಮಾಡಿದ ಸಿಐಡಿ ಅನೇಕ ಬಾರಿ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ವಾರ್ನಿಂಗ್ ಪಡೆದ ನಂತರ 23.5.2011 ರಂದು ತನಿಖಾ ವರದಿ ಸಲ್ಲಿಸಿದೆ.

KPSC ಯು ಅಭ್ಯರ್ಥಿಗಳ ಉತ್ತರ ಪತ್ರಿಕೆಯ [illegible] ನಂತರ [illegible] ಅಂಕಗಳನ್ನು [illegible] ಸ್ಕೇಲಿಂಗ್ ಪದ್ಧತಿ ಅಳವಡಿ[illegible] [illegible] ದೋಷ ಬಗೆಯುತ್ತಿದ್ದಗೂ [illegible]



[illegible] ಸ್ಟಡೀಸ್‌ನಲ್ಲಿ ಮೌಲ್ಯಮಾಪಕರು 112 ಅಂಕ ನೀಡಿದ್ದರೆ KPSCಯ ಸ್ಕೇಲಿಂಗ್‌ನಲ್ಲಿ ಅದನ್ನು 150 ಕ್ಕೇರಿಸಲಾಗಿದೆ. ಸಂಗಾಪೂರ್ ಎಂಬುವರಿಗೆ 110 ರಿಂದ 188 ಅಂಕ, ಕೆ.ಎಂ. ಮಂಜುನಾಥ್‌ಗೆ 117 ರಿಂದ 188, ಬಿ. ಮಾದೇಶ್‌ಗೆ 200 ರಿಂದ 246, ಗೋಪಾಲಕೃಷ್ಣ ಎಂಬುವರಿಗೆ ಜನರಲ್ ಸ್ಟಡೀಸ್‌ನಲ್ಲಿ 115 ರಿಂದ 226 ಅಂಕಗಳಿಗೆ ಹೆಚ್ಚಿಸಿ ಎಲ್ಲರಿಗೂ ಅನುಮಾನ ಬರುವಂತೆ ಮಾಡಲಾಗಿದೆ.

ರೂಪಶ್ರೀ, ಉಮೇಶ್, ಎಂ.ಕೆ. ಶೈಲಜಾ, ಶಿವಾನಂದ್ ನಾವಿ, ಶಾಂತವ್ವ ಕಡೆ ಮುಂತಾದವರು ಲಿಖಿತ ಪರೀಕ್ಷೆಗೆ ಹಾಜರಾದ ಬಗ್ಗೆ ದೃಢೀಕರಣ ಇರದಿದ್ದಾಗಲೂ ಇವರನ್ನೆಲ್ಲಾ ಪಾಸ್ ಮಾಡಿ KPSC ತನ್ನ ಅದಕ್ಷತೆ ಪ್ರದರ್ಶಿಸಿದೆ. ಈ ವಿವಾದಗಳು ಇನ್ನೂ ಕೋರ್ಟ್‌ನಲ್ಲಿ ಇರುವಾಗಲೇ 1999 ರ ಅಭ್ಯರ್ಥಿಗಳ ಬ್ಯಾಚ್‌ನ ಉತ್ತರ ಪತ್ರಿಕೆಗಳನ್ನು ತಾನು ನಾಶ ಮಾಡಿರುವುದಾಗಿ KPSC CIDಗೆ ಹೇಳಿಕೆ ನೀಡಿದೆ. ಡಾ. ಕೃಷ್ಣ ಚೇರ್‌ಮನ್ ಆಗಿದ್ದಾಗ ಒಕ್ಕಲಿಗ ಅಭ್ಯರ್ಥಿಗಳಿಗೆ ನೆರವಾಗಲು ಅನೇಕ ಕಾನೂನುಬಾಹಿರ ಕೆಲಸ ಮಾಡಿರುವುದೂ ಸಾಕ್ಷಿ ಪುರಾವೆ ಸಹಿತ ದೃಢಪಟ್ಟಿದೆ. 1998 ರ ಬ್ಯಾಚ್‌ನ ಒಟ್ಟು 187 ಲಭ್ಯ ಜನರಲ್ ಮೆರಿಟ್ ಹುದ್ದೆಗಳ ಪೈಕಿ 74 ಮಂದಿ ಒಕ್ಕಲಿಗರಿಗೆ ಡಾ. ಕೃಷ್ಣ ಅವಕಾಶ ಕಲ್ಪಿಸಿದ್ದರು. ಇನ್ನು 1999 ರ ಬ್ಯಾಚ್‌ನ ಒಟ್ಟು ಲಭ್ಯ ಹುದ್ದೆಗಳ ಪೈಕಿ ಜನರಲ್ ಮೆರಿಟ್‌ನ 91 ಹುದ್ದೆಗಳಲ್ಲಿ 42 ಒಕ್ಕಲಿಗ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಇದೇ ರೀತಿ 2004 ರ ಬ್ಯಾಚ್‌ನ ಜನರಲ್ ಮೆರಿಟ್‌ನ 75 ಕೆಎಎಸ್ ಹುದ್ದೆಗಳಲ್ಲಿ ಒಕ್ಕಲಿಗರೇ 55 ಮಂದಿ ಆಯ್ಕೆಯಾಗಿದ್ದಾರೆ.

ಡಾ. ಕೃಷ್ಣ ತಾನು ಯಾರೊಂದಿಗೆ ಡೀಲ್ ಕುದುರಿಸಿಕೊಂಡಿದ್ದನೋ ಅಂತ ಅಭ್ಯರ್ಥಿಗಳಿಗೆ ನೆರವಾಗಲು ಮಾರ್ಕ್ಸ್ ತಿದ್ದುವ, ಹೆಚ್ಚಿಸುವ, ಕಡಿತ ಮಾಡುವ ಹೀನ [illegible]

KPSC ಬ್ರೋಕರ್‌ಗಳು

KPSC ಯ ನೇಮಕಾತಿಯಲ್ಲಿ ಡೀಲ್ ಕುದುರಿಸಿಕೊಡುವ ಬ್ರೋಕರ್‌ಗಳ ದೊಡ್ಡ ಗುಂಪೇ ಇದೆ. ಜಾತ್ಯತೀತ ಜನತಾದಳದ ಲೀಡರ್ ಎಂದು ಹೇಳಿಕೊಳ್ಳುವ ಅಮರನಾಥ, ಮಂಡ್ಯದ ಕೌಡ್ಲೆ ರವೀಂದ್ರನಾಥ್, ಯಡಿಯೂರಪ್ಪನ ಶಿಷ್ಯ ಸುಧೀರ್ ಮುಂತಾದವರು KPSC ಮೆಂಬರ್ ಗಳೊಂದಿಗೆ, ಸಿಬ್ಬಂದಿಯೊಂದಿಗೆ ಒಳ್ಳೆ ವ್ಯವಹಾರಿಕ ಸಂಬಂಧ ಇರಿಸಿಕೊಂಡಿದ್ದಾರೆ. KPSC ಪಕ್ಕದಲ್ಲಿರುವ ಏಟ್ರಿಯಾ ಹೋಟೆಲ್ಲೇ ಇವರ ನಿತ್ಯದ ಅಡ್ಡೆಯಾಗಿದೆ.



ಇವರಲ್ಲದೆ KPSC ಒಳಗೆಯೇ ಇನ್ನೊಬ್ಬ ಕೀಚಕನಿದ್ದಾನೆ. ಉಪಕಾರ್ಯದರ್ಶಿಯಾಗಿರುವ ಲಕ್ಷ್ಮಣ ಎಸ್. ಕುಕೇನ್ ಎಂಬ ಭ್ರಷ್ಟ ಅಭ್ಯರ್ಥಿಗಳ ಪರವಾಗಿ ಹಣ ತಿಂದು ಲಾಬಿ ನಡೆಸುತ್ತಿರುತ್ತಾನೆ. ಒಂದು ವೇಳೆ ಮಹಿಳೆಯರೇನಾದರೂ ಕಾಣಿಸಿಕೊಂಡರೆ 'ಒಂದೋ ದುಡ್ಡು ಕೊಡಿ, ಇಲ್ಲಾ ನೀವೇ ಬನ್ನಿ' ಎಂತಲೂ ಡಿಮ್ಯಾಂಡ್ ಮಾಡುವ ಪರಮ ನೀಚನಿವನು.

KPSC ಹಗರಣಗಳ ತನಿಖೆ ಮಾಡಿದ CID ಪೊಲೀಸರು ಈ ಬ್ರೋಕರ್‌ಗಳ ಜಾಡು ಯಾಕೆ ಪತ್ತೆಹಚ್ಚಲಿಲ್ಲ ಎಂಬುದು ಪ್ರಶ್ನಾರ್ಹವಾಗಿದೆ.


[illegible] ಕೆಲಸ ಮಾಡಿದ್ದು ಅದರ ಬಗ್ಗೆ KPSCಯ ಇತರ ಮೆಂಬರ್‌ಗಳೇ ಸಿಐಡಿ ತನಿಖೆಯ ವೇಳೆ ಹೇಳಿಕೆ ನೀಡಿದ್ದಾರೆ.

ಈ ನೀಚ ಮಾಡಿರುವ ಅವ್ಯವಹಾರಗಳು ಯಾವ ಲೆವೆಲ್‌ಗೇರಿತ್ತೆಂದರೆ ಪೂರ್ವಭಾವಿ ಪರೀಕ್ಷೆ ಬರೆದು ಪಾಸಾಗಿದ್ದವರ ಪೈಕಿ 404 ಮಂದಿಗೆ ಮುಖ್ಯ ಪರೀಕ್ಷೆಯಲ್ಲಿ ಸೊನ್ನೆ ಮಾರ್ಕ್ಸ್ ನೀಡಿ ತುಳಿದು ಹಾಕಲಾಗಿದೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದಕ್ಕೆ ಕೊನೆ ಮೊದಲಿರುವುದಿಲ್ಲ. ಸರ್ಕಾರ ಕೋರ್ಟ್ ಆದೇಶಕ್ಕೆ ಕಾಯದೆ ಸಿಐಡಿ ವರದಿಯಲ್ಲಿ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕಿದೆ.

ಡಾ. ಕೃಷ್ಣ ಹಾಗೂ ಗೋನಾಳ್ ಭೀಮಪ್ಪ [illegible] ಕಾಣದಷ್ಟು ಅವ್ಯವಹಾರಗಳಾಗಿವೆ. ಈ ಭ್ರಷ್ಟರಿಂದ ಅನ್ಯಾಯ[illegible] ಯಾವಾಗಲಾದರೂ [illegible] ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡ[illegible] [illegible]

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ–1



ಗುಮಾಸ್ತನ ಬ್ಲಾಗ್ — ● ಕೆ.ಫಣಿರಾಜ್

1960-70ರ ದಶಕದ ಅನೇಕ ಸಿನಿಮಾಗಳಲ್ಲಿ ಒಂದು ಸೂತ್ರಬದ್ಧ ಕಥಾ ಪ್ರಸಂಗ ಇರುತ್ತಿತ್ತು. ನಾಯಕ ಬಲು ಲೋಕ ಚಾಲಾಕಿ. ಆದರೆ ಕಡು ಬಡವ. ಅವನ ತಾಯಿಗೋ–ತಂಗಿಗೋ ಭಯಂಕರ ಕಾಯಿಲೆ. ತುರ್ತಾಗಿ ಒಂದು ಆಪರೇಷನ್ ಆಗಬೇಕು. ಅದಕ್ಕೆ ಸಾವಿರಾರು ರೂಪಾಯಿ ಖರ್ಚು. ನಾಯಕ ನಿಸ್ಸಹಾಯಕ. ಖಳನಾಯಕ, ಹೊಟ್ಟೆಬಟ್ಟೆಗೆ ತನ್ನ ಶ್ರೀಮಂತ ಸಂಬಂಧಿಯನ್ನು ಆಶ್ರಯಿಸಿರುವಂಥವನು. ಮೃಗೀಯನಾದ ಅವನು ಸಂಬಂಧಿಯ ಆಸ್ತಿ ಅಪಹರಿಸಲು ಸ್ಕೀಮ್ ಹಾಕಿರುತ್ತಾನೆ. ಅದನ್ನು ಸಫಲ ಮಾಡಲು ಒಬ್ಬ ಲೋಕ ಚಾಲಕಿಯನ್ನು ಹುಡುಕುತ್ತಿರುತ್ತಾನೆ. ನಾಯಕ ಮತ್ತವನ ಅಸಹಾಯಕತೆಯನ್ನು ಅರಿತ ಖಳ ನಾಯಕನನ್ನು ತನ್ನ ಕುಟಿಲ ಕಾರ್ಯಾಚರಣೆಯನ್ನು ಸಫಲ ಮಾಡಿಕೊಟ್ಟರೆ ಅವನಿಗೆ ತುರ್ತಾಗಿ ಬೇಕಾದ ಕಾಸನ್ನು ನೀಡುವುದಾಗಿ ಬಲೆಗೆ ಹಾಕಿಕೊಳ್ಳುತ್ತಾನೆ. ಈಗ ನಾಯಕ, ಯಾವುದೋ ಸೀಮೆಯ ರಾಜಕುಮಾರನೆಂದು ಹೇಳಿಕೊಂಡು ಖಳನ ಶ್ರೀಮಂತ ಬಂಧುವಿನ ಮನೆ ಹೊಕ್ಕುತ್ತಾನೆ (ಅದು ಇಂದಿರಾ ಗಾಂಧಿ ರಾಜಧನವನ್ನು ರದ್ದುಪಡಿಸಿದ್ದಕ್ಕಿಂತ ಮುಂಚಿನ ಕಾಲ); ಮನೆಯವರ ವಿಶ್ವಾಸ ಗಳಿಸಿಕೊಂಡು, ಖಳನಾಯಕನ ನಿರ್ದೇಶನದಂತೆ ಆಸ್ತಿ ಲಪಟಾಯಿಸುವ ಕಾರ್ಯಾಚರಣೆ ಶುರುಮಾಡುತ್ತಾನೆ. ಕಾಸು ಲಪಟಾಯಿಸುವ ಖದೀಮತನ–ಮನುಷ್ಯ ವಿಶ್ವಾಸಗಳ ಆಟದ ಹೆಣಿಗೆಯಲ್ಲಿ ಸಿನಿಮಾ ರೋಚಕವಾಗುತ್ತಾ ಹೋಗುತ್ತದೆ. ಶ್ರೀಮಂತ ಸಂಬಂಧಿಯ ಮಗಳಾದ ನಾಯಕಿಯ ಪ್ರೇಮವೋ, ನಾಯಕಿಯ ತಾಯಿಯ ಕರುಣೆಯಲ್ಲಿ ತನ್ನ ತಾಯಿಯ ವಾತ್ಸಲ್ಯವೋ–ಇಂಥದ್ದೇನೋ ಕರುಳು ಚುರುಕ್ ಅನ್ನುವ ಸಂಬಂಧ ನಾಯಕನ ಕರುಳಿಗೆ ಚುಚ್ಚಿ, ಆತ ಆಟವನ್ನು ಖಳನಾಯಕನ ವಿರುದ್ಧ ತಿರುಗಿಸಿ, ಕುಟಿಲತೆಯನ್ನು ಸೋಲಿಸುತ್ತಾನೆ, ಮನುಷ್ಯ ವಿಶ್ವಾಸವನ್ನು ಕಾಪಾಡುತ್ತಾನೆ. ನಾಯಕನ ಅಂತಃಕರಣ–ಜಾಣ್ಮೆಗಳ ತಾಳ–ಮೇಳಕ್ಕೆ ಮನಸೋತು ಖಳನಾಯಕನ ಶ್ರೀಮಂತ ಸಂಬಂಧಿ, ಅವನ ಬಡತನವನ್ನು ನಿವಾರಿಸುತ್ತಾನೆ. ಖಳನಾಯಕ ಜೈಲಿಗೆ ಹೋಗುತ್ತಾನೆ. ಶುಭಂ.

ಅದು ದೇಶ ಸ್ವಾತಂತ್ರ್ಯದ ಹರೆಯದ ಕಾಲ. ನೆಹರುವಿನ ಸರಕಾರಿ–ಖಾಸಗಿ ಬಂಡವಾಳಗಳ ಸಖ್ಯದ ಅರ್ಥ ಸಂಸಾರದಲ್ಲಿ, ಬಂಡವಾಳಶಾಹಿಯ ಕಾಸಿನ ದಗಲ್ಬಾಜಿತನ ಜಾಹೀರಾಗಲು ತೊಡಗಿದ ಕಾಲವದು. ಸಮಾಜದಲ್ಲಿನ ಇಂಥ ವ್ಯವಹಾರಗಳನ್ನು ಈ ಬಗೆಯಲ್ಲಿ ಸ್ವಲ್ಪ ಬಿಚ್ಚಿ ಸ್ವಲ್ಪ ಮುಚ್ಚಿ ತೋರುವುದು ಜನಪ್ರಿಯ ಸಿನಿಮಾಗಳ ವರಸೆ. ಹಾವೂ ಸಾಯ್ಬೇಕು, ಕೋಲೂ ಮುರಿಬಾರ್ದು ಅನ್ನೋದು ಅವುಗಳ ತಾತ್ವಿಕತೆ. ಇರಲಿ. 1980ರಲ್ಲಿ ತುರ್ತುಪರಿಸ್ಥಿತಿಯ ಉಪ್ಪು ತಿಂದು, ನೀರೂ ಕುಡಿದು ಇಂದಿರಾಗಾಂಧಿ ಮತ್ತೆ ಅಧಿಕಾರಕ್ಕೆ ಬಂದಮೇಲೆ ಮಾಡಿದ ಮೊದಲ ಕೆಲಸ–ದೇಶದ ಅರ್ಥನೀತಿಗೆ ವಿಶ್ವಬ್ಯಾಂಕ್, ಜಾಗತಿಕ ಹಣಕಾಸು ನಿಧಿಯಂಥ ದೊಡ್ಡ ಬಂಡವಾಳಿಗರ ಹಿತ ಕಾಪಾಡುವ ಸಂಸ್ಥೆಗಳ ತಾಳಕ್ಕೆ ತಕ್ಕಂತೆ ಕುಣಿಯಲು ಕಲಿಸತೊಡಗಿದ್ದು. ಇಂದಿರಮ್ಮನ ಕುಮಾರ ರಾಜೀವ, ಬಂಡವಾಳಿಗರ ದಗಲ್ಬಾಜಿಗೆ ಅನುಕೂಲಕರವಾಗುವ ಹಾಗೆ, ದೇಶದ ಅರ್ಥವ್ಯವಸ್ಥೆಯ ದಿಡ್ಡಿಬಾಗಿಲನ್ನು ತೆರೆದಿಟ್ಟ ಐದೇ ವರ್ಷಗಳಲ್ಲಿ ಹರ್ಷದ್ ಮೆಹ್ತಾನ ಷೇರು ಹಗರಣದ ರೋಚಕ ಸಿನಿಮಾಸ್ಕೋಪ್ ಈಸ್ಟ್‌ಮನ್ ಕಲರ್ ಚಿತ್ರ ತೆರೆಕಂಡಿತು. ರಾಜೀವನ ಉದಾರೀಕರಣ ನೀತಿ ಉಂಟುಮಾಡಿದ ಒಂದು ಪುಟ್ಟ ಬಿರುಕನ್ನೇ ಹಿಡಿದು ಹರ್ಷದ್ ಮೆಹ್ತ ಕೊರೆದ ಕನ್ನದ ಕಥೆ ಮಜವಾಗಿದೆ. ಅವನು ಮಾಡಿದ ಉತಾವಳಿಯನ್ನು ಒಂದು ಸರಳ ಉದಾಹರಣೆ ಮೂಲಕ ವಿವರಿಸಬಹುದು. ಕಚೇರಿಗಳಲ್ಲಿ ಕೆಲಸ ಮಾಡುವ ಗಂಡಸರು, ತಮ್ಮ ತಿಂಗಳ ಸಂಬಳವನ್ನು ಕುಡಿತ–ಜೂಜಿಗೆ ಪೋಲು ಮಾಡಿ, ಹೆಂಡತಿಮಕ್ಕಳ ಹೊಟ್ಟೆ ಮೇಲೆ ಹೊಡಿಬಾರದು ಅಂತ ಸರಕಾರ ಒಂದು ನಿಯಮ ಮಾಡುತ್ತೆ. ಗಂಡಸರು ದಿನಕ್ಕೆ 100 ರೂಪಾಯಿ ದುಡಿದರೆ 10 ರೂಪಾಯಿಯನ್ನು ತಮ್ಮ ಸಂಸಾರ ಕಲ್ಯಾಣಕ್ಕೆ ಮೀಸಲಾದ ಉಳಿತಾಯ ಹುಂಡಿಯಲ್ಲಿ ಹಾಕಬೇಕು; ಕಚೇರಿ ಮುಖ್ಯಸ್ಥ ದಿನವೂ ಹತ್ತು ರೂಪಾಯಿ ಹಾಕಲಾಗಿದೆಯಾ ಅಂತ ತಪಾಸಣೆ ಮಾಡಬೇಕು; ಇಲ್ಲದೇ ಹೋದರೆ ಹಾಕದ ನೌಕರನ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ನಿಯಮ. ಗಂಡಸ್ರೆಲ್ಲ 'ಥತ್ ಇವ್ನಜ್ಜಿ.' ಅಂತ ಬೈಕೊಂಡು ಕಾಸು ಹಾಕೋವ್ರು. ವಾರದ ಕೊನೆಗೆ 60 ರೂಪಾಯಿ ತೆಗೆದು ನೌಕರನ ಹೆಂಡತಿಗೆ ಕೊಡಬೇಕು. ಆ ಹೊತ್ತಿಗೆ ಸರಕಾರ ನಿಯಮದಲ್ಲಿ ಒಂದು ಪುಟ್ಟ ಬದಲಾವಣೆ ಮಾಡುತ್ತದೆ. ಏನಪ್ಪ ಅಂದ್ರೆ, ದಿನವೂ ಹತ್ತು ರೂಪಾಯಿ ಶೇಖರ ಆಗ್ಬೇಕಿಲ್ಲ; ವಾರದ ಕೊನೆಗೆ 60 ರೂಪಾಯಿ ಹುಂಡಿಯಲ್ಲಿ ಬಿದ್ರೆ ಸಾಕು ಅಂತ. ಆಗ ನಮ್ಮಂಥ ಫಿಜೂಲ್ ಗಂಡಸ್ರು ವಾರದ ಕೊನೆಗೆ ನೋಡ್ಕಳಣ ಅನ್ಕಂಡು ದಿನದ ಹತ್ತು ರೂಪಾಯಿನ ಗುಂಡು, ಜೂಜಿಗೆ ಸುರಿದು, ವಾರದ ಕೊನೆಗೆ 'ಅಯ್ಯ ನಿಮ್ಮತ್ರ 20-30 ಇದ್ರೆ ಕೊಡಿ ಅಣ್ಣ.' ಅಂತ ದಮ್ಮಯ್ಯ ಹೊಡಿಯೋಕೆ ಶುರುವಚ್ಕಳಂಗಾಯ್ತು. ಆಗ ಹರ್ಷದ್ ಮೆಹ್ತ ಅನ್ನೋವ್ನು ಎಂಟ್ರಿ ಕೊಟ್ಟುಬಿಟ್ಟು, ತಿನ್ನದ, ಕುಡಿಯದ ನಿಷ್ಪಾಪಿ ಬ್ರಹ್ಮಚಾರಿಗಳಾದ ನೌಕರರ ಹತ್ರ ಹೋಗಿ 'ಅಣ್ಣ ನಿಮ್ಮ ಹುಂಡಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಸೇ ಸೇರಿದೆ... ಒಂದಿಷ್ಟು ಈ ನನ್ನಕ್ಕ ಹುಂಡಿಗೆ ತೆಗೆದಾಕಿ, ಮುಂದಿನ ವಾರ ವಾಪಸ್ಸು ಕೊಡ್ತೀನಿ.' ಅಂತ ದಲ್ಲಾಳಿಗಿರಿ ಮಾಡಿ, ಹುಂಡಿಯಿಂದ ಹುಂಡಿಗೆ ಕಾಸು ಎತ್ತಾಕ್ಕಿ, ಕಮಿಷನ್ ಬಾಚೋ ವ್ಯವಹಾರ ಸುರುವಚ್ಕಂಡ. ಮೊದ್ಲು ಮೊದ್ಲು ಹೆಚ್ಚಿದ್ದೋರು, ಕಡಿಮೆ ಇದ್ದೋರ ಹುಂಡಿಗೆ ತಾವೇ ನೇರ ಹಾಕೋರು. ಬರ್ತ ಬರ್ತ ಮೆಹ್ತ ಎಲ್ರಿಗೂ ನಂಬಿಗಸ್ಥ ಅಂತಾದ್ಮೇಲೆ 'ಅಯ್ಯೋ, ನೀವ್ಯಾಕಣ್ಣ ಆ ನನ್ನ ತಕ್ಕೆ ಹುಂಡಿ ಹುಡ್ಕೊಂಡು ಹೋಗಿ ಹಾಕ್ಬೇಕು, ನಂಗೆ ಕೊಡಿ, ನಾನೇ ಹಾಕ್ತೀನಿ. ನಂಗೆ 10 ರುಪಾಯಿ ಎತ್ತಾಕ್ಸಿದ್ರೆ ಒಂದು ರೂಪಾಯಿ ಕಮಿಷನ್ ಸಿಕ್ತದೆ. ಅದ್ರಲ್ಲಿ 15 ಪೈಸ ನಿಮ್ಗೆ ಕೊಡ್ತೀನಿ...' ಅಂತ ಬಾಣಬಿಟ್ಟ ನೋಡ್ರಿ! ಕೊಟ್ಟ ಪ್ರತಿ 10 ರೂಪಾಯಿಗೆ ಪುಗಸಟ್ಟೆ 15 ಪೈಸ ಸಿಗ್ತದೆ ಅಂತ ಹೆಚ್ಚು ಹಣ ಇದ್ದೋರು ನೇರ ತಮ್ಮತ್ರ ಇದ್ದ ಹೆಚ್ಚು ಕಾಸನ್ನೆಲ್ಲ ಮೆಹ್ತಾನ ಕೈಗೆ ಕೊಡೋಕೆ ಶುರುಮಾಡಿದ್ರು. ಮೆಹ್ತಾ ಮೊದ್ಲಿಂದ್ಲು ಶೇರುಪೇಟೆಯಲ್ಲಿ ದಲ್ಲಾಳಿಗಿರಿ ಮಾಡ್ಕೊಂಡು ಇರೋನು; ಈಗ ಒಂದು ಹೊಸ ಚಾಲಕಿನ ಪಟ್ಟು ಹಾಕಿದ. ಬುಧವಾರ, ಹುಂಡಿಯಲ್ಲಿ ಹೆಚ್ಚು ಹಣ ಇದ್ದ ರಮೇಶನ ಹತ್ರ ಹೋಗಿ 'ಎಷ್ಟಿದೆ ಅಣ್ಣ?' ಅಂತ ಕೇಳ್ತಾನೆ. ರಮೇಶ '140 ರೂಪಾಯಿ' ಅಂತಾನೆ. 'ಶನಿವಾರಕ್ಕೆ ನಿನ್ನ ಹುಂಡಿಯಲ್ಲಿ 60 ಸಾಕಲ್ವ! 80 ಈಚೆ ಕೊಡು' ಅಂತ ಎತ್ಕೊಂತಾನೆ. ಆ 80ನ್ನು ಗುರುವಾರ, ಶುಕ್ರವಾರ ಷೇರು ಪೇಟೆಯಲ್ಲಿ ಹಾಕ್ತಾನೆ. ಶನಿವಾರ ತೆಗೆದು ಹುಂಡಿಯಲ್ಲಿ ಕಡಿಮೆ ಹಣ ಇರೋ ಸುರೇಶನಿಗೆ 20, ಸತೀಶನಿಗೆ 30 ಕೊಟ್ಟು ಕಮಿಷನ್ ಎಳಿತಾನೆ. ಇನ್ನೂ 30 ಉಳಿತದೆ. ಅದನ್ನ ಶನಿವಾರವೇ ಷೇರು ಮಾರುಕಟ್ಟೆ ಮುಚ್ಚೋ ಹೊತ್ಗೆ ಹೋಗಿ ಷೇರಿಗೆ ಹಾಕ್ತಾನೆ. ಸೋಮವಾರ, ಸುರೇಶ–ಸತೀಶ ಹಣ ವಾಪಸು ಕೊಡ್ತಾರೆ. ಆ ಹಣ ಸೋಮವಾರ ಷೇರಿಗೆ ಹಾಕ್ತಾನೆ. ಮಂಗಳವಾರ ಆ ಷೇರುಗಳನ್ನ ಮಾರಿ, ಬಂದ ಹಣದಲ್ಲಿ 60 ರುಪಾಯಿನ ರಮೇಶನಿಗೆ, ಪ್ರತಿ 10 ರುಪಾಯಿಗೆ 15 ಪೈಸೆ ಹಾಗೆ ಕಮಿಷನ್ ಸಹಿತ ವಾಪಾಸು ಕೊಡ್ತಾನೆ. ಮತ್ತೆ ಬುಧವಾರ–ಅದೇ ವ್ಯವಹಾರ. ಹೀಗೇ ಹರ್ಷದ್ ಮೆಹ್ತ ಸಾವಿರಾರು ರಮೇಶ, ಸುರೇಶ, ಸತೀಶರ ಕಾಸಲ್ಲಿ ಷೇರು ಮಾರುಕಟ್ಟೆಯಲ್ಲಿ ಷೇರು ಖರೀದಿ–ಮಾರಾಟದ ಜೂಜು ಶುರುಮಾಡ್ತಾನೆ. ಬಿದ್ದ ಕಂಪನಿಗಳ ಷೇರುಗಳನ್ನು ವಿಪರೀತ ಸಂಖ್ಯೆಯಲ್ಲಿ ಕೊಂಡು, ಅದರ ಬೆಲೆಯನ್ನು ಎಬ್ಬಿಸ್ತಾನೆ. ಒಂದೆರಡು ದಿನ ಎದ್ದು ನಿಲ್ಲೋ ಹಾಗೇ ಇಟ್ಟು, ನಂತರ ಹತ್ತುಪಟ್ಟು ಲಾಭಕ್ಕೆ ಎಲ್ಲವನ್ನೂ ಮಾರಿಬಿಡ್ತಾನೆ. ಅವನ ಜೂಜಿನ ಭರಾಟೆಯಲ್ಲಿ, ಮೊದಲೇ ಕೋತಿಯಾದ ಷೇರು ಮಾರುಕಟ್ಟೆ ಹೆಂಡಕುಡಿದು, ಚೇಳು ಕಚ್ಚಿಸಿಕೊಂಡು ಹಾರಾಡತೊಡಗುತ್ತದೆ. ತಳಮುಟ್ಟಿದ ಷೇರುಗಳನ್ನು, ಆಕಾಶಕ್ಕೆ ಜಿಗಿಸೋದು, ಆಕಾಶದಲ್ಲಿದ್ದ ಷೇರುಗಳನ್ನು ಪಾತಾಳಕ್ಕೆ ತಳ್ಳೋವಂತೆ ಮಾಡೋ ಮೆಹ್ತಾನ ಲೀಲಾಜಾಲಕ್ಕೆ ಷೇರುಪೇಟೆ ತಲ್ಲಣಗೊಳ್ಳತೊಡಗುತ್ತದೆ. ಹೀಗೆ ಊಹಿಸದ ಹಾಗೇ ಲಯತಪ್ಪುತ್ತಿರುವ ಷೇರುಮಾರುಕಟ್ಟೆಯಲ್ಲಿ ಹಣತೊಡಗಿಸಿದ ಜನ ಪಾಪರ್ ಆಗಿಹೋಗ್ತಾರೆ. ಮೆಹ್ತಾನ ವ್ಯವಹಾರ ಮಾತ್ರ ಕೋಟಿ ಕೋಟಿ ಲಾಭ ಬಾಚತೊಡಗುತ್ತದೆ.



ಈ ಹರ್ಷದ್ ಮೆಹ್ತಾನಲ್ಲಿ 60-70ರ ದಶಕದ ಸಿನಿಮಾಗಳ ನಾಯಕ–ಖಳನಾಯಕರಿಬ್ಬರೂ ಮೇಳೈಸಿಕೊಂಡುಬಿಟ್ರು ಕಣ್ರಿ! ಹೇಳಿಕ್ಕೆ ಸಾಧ್ಯವಾ, ಇಂಥ ಸನ್ನಿವೇಶದಲ್ಲಿ ಯಾರು ನಾಯಕ? ಯಾರು ಖಳನಾಯಕ! ಇದಾಗಿ 20 ವರ್ಷವಾಗಿದೆ. ಈಗ ಭಾರತದ ದೊಡ್ಡ ದೊಡ್ಡ ಬ್ಯಾಂಕುಗಳ ಅಧಿಕಾರ ವರ್ಗದಲ್ಲಿ ನೂರಾರು ಹರ್ಷದ್ ಮೆಹ್ತಾಗಳು ಬೇರುಬಿಟ್ಟಿದ್ದಾರೆ ಎಂದು 'ಕೋಬ್ರ ಪೋಸ್ಟ್' ಎಂಬ ಅಂತರ್ಜಾಲ ತಾಣ ನಡೆಸಿದ 'ಆಪರೇಷನ್ ರೆಡ್ ಸ್ಪೈಡರ್' ಗುಪ್ತ ಕಾರ್ಯಾಚರಣೆ ಜಾಹೀರು ಮಾಡಿದೆ. ಇವರ ಕಾಸಿನ ವ್ಯವಹಾರದ ದಗಲ್ಬಾಜಿ, ಹ್ಯಾಗೆ ದೇಶದ ಕಾನೂನಿಗೆ. ಹಾಡಹಗಲೇ ಚಳ್ಳೆಹಣ್ಣು ತಿನಿಸುತ್ತಿದೆ ಎಂದು 'ಕೋಬ್ರ ಪೋಸ್ಟ್'ನ ಮುಖ್ಯಸ್ಥ ಅನಿರುದ್ಧ ಬಹಾಲ್, ಇಂಗ್ಲಿಷ್ ಪತ್ರಿಕೆ 'ಔಟ್‌ಲುಕ್'ಗೆ ಕೊಟ್ಟಿರುವ ಸಂದರ್ಶನದಲ್ಲಿ ಹೇಳಿದ್ದಾನೆ. ಮುಂದಿನ ಸಾರಿ ಖದೀಮ ಕಾಸಿದ್ದೋರ ಕೈಲಾಸದ ಆ ಕತೆ ಹೇಳ್ತೀನಿ ಕಣ್ರಿ, ಈಗ ಖುದಾಫಿಸ್. ●

ಸೆರೆಮನೆಯ ಕವಿ

ಸಾಕ್ರಟೀಸನ ಹೊಸತಲೆಮಾರು
ಅರಾಜಕತೆಯ ತವರೂರು
ಪ್ರಶ್ನೆಗಳ ತಕರಾರು
ನೆಲಮುಟ್ಟುವ ಮುಂಗಾರು



ನೆಪೋಲಿಯನ್ನನ ಸ್ಫೂರ್ತಿ
ಫ್ರೆಂಚ್ ಕ್ರಾಂತಿಯ ಕೀರ್ತಿ
ಜಾರ್ ದೊರೆಗಳ ತಲೆದಂಡಕ್ಕೆ
ಮಹಾಪಯಣ ಹೊರಟ
ಮಾವೋ ಜೊತೆ ಕಾಮ್ರೇಡ್.

ಅಲ್ಲೆ ಕುಳಿತವರ ಕಣ್ಣಾಗಾಯ ಮಾಯಿಸೆ
ಬರಿಹೊಟ್ಟೆ ಬರಿಗಾಲು ಬಟ್ಟೆಯಿಲ್ಲದೆ ಮೈಗೆ
ನಕ್ಸಲ್ಬರಿಯಿಂದ ಹೊರಟು ಕಾಡು ಬಿದ್ದವನು
ಬಡವರ ಬಂಧು ದುಃಖಾರ್ತರ ನರನಾಡಿ
ಎನ್‌ಕೌಂಟರಿನಲಿ ಮಡಿವ ಈ ನಾಡಾಡಿ
ನೋಡಿ
ನಮ್ಮ ಕಂಫರ್ಟ್ ಜೋನಿನ ಕಾರಣಿಕರು
ಕಣಿ ಹೇಳುತ್ತಾರೆ:
ಸಶಸ್ತ್ರ ಹೋರಾಟ ಸಲ್ಲದೆಂದು
ಆದರವನದೊಂದು ಪ್ರಶ್ನೆ ಇದೆ:

ಬಂದೂಕಿನ ನಳಿಕೆಯಲಿ ಹಕ್ಕಿಗೂಡು
ಕಟ್ಟುವುದೆಂದು?
ಮೊಟ್ಟೆ ಮರಿಯಾಗಿ ರೆಕ್ಕೆ ಪುಕ್ಕ ಗರಿ ಮೂಡಿ
ಹಾರುವುದೆಂದು?
ಕಟಕಟೆಯಲಿ ನಿಂತ ಚರಬಂಡರಾಜರು
ಕಾಯುತ್ತಿದ್ದಾರೆ ಐತೀರ್ಪಿಗೆ:
ಎಷ್ಟು ಜನ ಸೂರ್ಯರು ಸೆರೆಮನೆಯಿಂದ
ಗರೀಬಿ ನಾಡಿಗೆ ಹೊರಟು ಬರುವರೆಂದು!


● ಪ್ರೊ. ಶಿವರಾಮಯ್ಯ

ಫಿಜೂಲ್ ಕಾರ್ನರ್


▶▶ ಬೈ ತರ್ಲೇಕರ್

ಆಪರೇಷನ್ ಮೂರ್ನಾಮ

ಕಾಂಗ್ರೆಸ್ ಪಕ್ಷದೊಳ್ಗೆ ನಿಯತ್ತಿರೋರ್ಗೆ ಕಿಮ್ಮತ್ತೇ ಇಲ್ಲ ಕಣ್ರಿ! ಭೋ ಬೇಜಾರಾಯ್ತದೆ. ನಮ್ ಮುನಿಯಪ್ನೋರ್ನೆ ನೋಡಿ. ಓದ ಸಲದ ಲೋಕಸಭಾ ಚುನಾವಣೆನಾಗೆ ಬಿಜೆಪಿನೋರು ಸಿಕ್ಕಾಪಟ್ಟೆ ಸೀಟು ಬಾಚ್ಕೋಳೋವಾಗ ಮುನಿಯಪ್ನೋರು ವೀರಾಗ್ರಣಿಯ ಹಾಗೆ ಸೆಣಸ್ಬುಟ್ಟು ಕೋಲಾರ್ದ ಸೀಟ್ನಾ ಕಾಂಗ್ರೆಸ್ಗೆ ಗೆದ್ದು ಕೊಟ್ಟುಸುವೇ ಏನಾಯ್ತು! ಪಾಪ ಕ್ಯಾಬಿನೆಟ್ ಮಂತ್ರಿ ಮಾಡ್ಲಿಲ್ಲ; ಓಗ್ಲಿ ರಾಜ್ಯಮಂತ್ರಿ ಮಾಡಿದ್ರು ಅಂತಾ ಸಮಾಧಾನ ಪಟ್ಕಳಣ ಅಂದ್ರೆ ಕೊಟ್ಟಿರೋ ಖಾತೆ ನೋಡಿ ಬುದ್ಧಿ–ಚಿಲ್ರೆ ಪುಟ್ಟು ಉದ್ದಿಮೆ! ಥತ್ತೇರಿ, ಓಗ್ಲಿ ನಿಯತ್ತಿಂದ ಕೇಮು ಮಾಡ್ಕಂಡಿದ್ದು ಈ ಸಾರಿ ಆಸೆಂಬ್ಲಿ ಎಲೆಕ್ಸನಾಗೆ ಮಗ್ಳು ರೂಪಕಲಮ್ಮಂಗೆ ಕೋಲಾರ ಸೀಟು ಕೊಡಿ ಅಂತ ಅತ್ತು ಕರದ್ರುನೂವೇ ಸೀಟು ಕೊಡ್ಲಿಲ್ಲ. ಬೇಜಾರಾಗ್ಬುಟ್ಟ, ತಣ್ಗೆ ಮನೇಲಿ ಕುಂತ್ಕಾತೀನಿ ಅಂದ್ರೆ, ಆ ಸೀಟು ಸಿಕ್ಕ ಸಂಕ್ರು ದಿಲ್ಲಿಗೆ ಕಂಪ್ಲೇಟ್ ಕೊಟ್ಬುಟ್ಟ, ಬಿಸ್ಲಾಗೆ ಪ್ರಚಾರಕ್ಕೆ ಒಗಂಗಾಯ್ತು. ಇದೇನಪ್ಪ ಎಲ್ಲಾ ಈಂಗಾಯ್ತದೆ ಅಂತ ಮುನಿಯಪ್ನೋರು ಮುಖ ಸಪ್ಗೆ ಮಾಡ್ಕಂಡಿ ಕುಂತಿರ್ಬೇಕಾದ್ರೆ, ಶಿಸ್ಯಾ ಒಬ್ಬ ಬಂದುಬುಟ್ಟ 'ಸಾ! ಆ ಬುಕ್ಕ ಕ್ರಿಸ್ಣಯ್ಯ ಸೆಟ್ಟಿನ ನೋಡಿ ಸಾ! ತಂ ಪಕ್ಸ ಕೈಕೊಟ್ರೆ ಹೆಂಗ್ ಗಿಚ್ಚ ಇಕ್ಕ್ತನೆ! ನಾವು ಸ್ಕೆಚ್ ಆಕಮಾ!' ಅಂತ ಒಂದು ಭಯಂಕರ ಹುಳ ಮುನಿಯಪ್ನೋರ ತಲ್ಯಾಗೆ ಬಿಡೋದೆ! ಮುನಿಯಪ್ನೋರು 'ಎಲೆಕ್ಸನ್ ಮುಗಿಲಿ ಕಣ್ಲ! ಅಮ್ಯಾಕೆ ಎಲ್ರೂ ಮೂಗ್ ಮ್ಯಾಕೆ ಬಟ್ ಇಟ್ಕಬೇಕ್ ಅಂಥ ದಾಳ ಆಕಿ, ನನ್ನ ಪವರ್ ಸೋನಿಯಾಜಿಗೆ ತೋರ್ಸಿಲಿಲ್ಲ ಅಂದ್ರೆ ಚಿನ್ನದೂರಿನ ಮಗನೇ ಅಲ್ಲಾ ಕಣ್ಲಾ.' ಅಂತ ಅಣ್ಣಾವ್ರು ಬಬ್ರುವಾಹನದಾಗೆ ಹೊಡ್ದಂಗೆ ಡೈಲಾಗ್ ಒಗ್ದುಬುಟ್ರು. ಎಲೆಕ್ಸನ್ ಆಯ್ತು, ಸಿದ್ರಾಮಣ್ಣ ಚೀಫ್ ಮಿನಿಸ್ಟ್ರು ಅಂತಾ ಗೋಸ್ನೇನೂ ಆಯ್ತು. ಆದ್ರೂ ಮುನಿಯಪ್ನೋರ ಮಾಸ್ಟರ್ ಪ್ಲಾನ್ ಕಾಣಕ್ಕಿಲ್ಲ, ಸಿದ್ರಾಮಣ್ಣ ಪ್ರಮಾಣವಚನ ಸ್ವೀಕರಿಸೋ ದಿನಕ್ಕೆ ಸರಿಯಾಗಿ ಮುನಿಯಪ್ನೋರು ಮಾಲೂರಿಗೆ ಓಗ್ಬುಟ್ಟ, ಕ್ರಿಸ್ಣಯ್ಯ ಸೆಟ್ಟಿ ಕಿವಿಯಾಗೇ ಪಿಸಪಿಸ ಅಂತ ಅರ್ಧ ಗಂಟೆ ಮಾತಾಡ್ಬುಟ್ಟ, ಹೊರಗ್ ಬಂದುಬಿಟ್ಟ, 'ಆಪರೇಷನ್ ಮೂರ್ನಾಮ ಸಕ್ಸಸ್, ಸೆಟ್ರು ಕಾಂಗ್ರೆಸ್ ಪಕ್ಸ ಸೇರವ್ರೇ!' ಅಂತ ಬೆರಳಲ್ಲಿ ಮೂಡ್ಸಿದರೇ! ಹೊರಕ್ ನಿಂತ ಪಕ್ಷದ ಕಾರ್ಯಕರ್ತರೆಲ್ಲರೂವೇ ಒಕ್ಕೊರಲಿಂದ 'ಶ್ರೀಮದ್ ರಾಮುದ್ರರಮಣ ಗೋವಿಂದಾ! ಗೋವಿಂದಾ!' ಅಂತ ಕೂಗಿದ್ ಹೊತ್ತಿಕ್ಕೆ ಪ್ರಮಾಣವಚನ ಸ್ವೀಕರಿಸೋಕೆ ಕೂತಿದ್ದ ಸಿದ್ರಾಮಣ್ಣೋರ [illegible] ಅಂತ ನಡಗೋಯ್ತ್!



● ದೊಡ್ಡಿ[illegible] ●



ಪಾರಮಾರ್ಥಿಕ ರಾಜಕಾರಣದ ಪತನ

ಕಳೆದ 5-6 ವರ್ಷಗಳಿಂದ ಕರ್ನಾಟಕದ ಜನರನ್ನು ಕಾಡುತ್ತಿದ್ದ ಪಾರಮಾರ್ಥಿಕ ರಾಜಕಾರಣವು ಕೊನೆಗೂ ಮುಗಿದುಹೋಗಿದೆ. ಈ ರಾಜಕಾರಣ ನಡೆಸುತ್ತಿದ್ದ ಸರ್ಕಾರವನ್ನು ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಮನೆಗೆ ಕಳುಹಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕೆ ಮನ್ನಣೆ ದೊರೆಯಬೇಕು. ಆದರೆ ಕಳೆದ 5-6 ವರ್ಷಗಳಲ್ಲಿ ನಮ್ಮಲ್ಲಿ ನಡೆದದ್ದೇನು? ಜನಾದೇಶವನ್ನು ಮೂಲೆಗೆ ತಳ್ಳಿ ಪರಿವಾರದಾದೇಶವನ್ನು ಸರ್ಕಾರ ಅನುಸರಿಸಿದ್ದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಯಿತು. ಮಠಗಳ-ಮಠಾಧೀಶರ ನಿರ್ದೇಶನದಲ್ಲಿ ಆಡಳಿತ ನಡೆದರೆ ಅಲ್ಲಿ ಜನಾದೇಶಕ್ಕೆ ಏನು ಗೌರವ ದೊರೆಯುತ್ತದೆ? ಭೀಕರವಾದ ಬರಗಾಲದಿಂದ ತತ್ತರಿಸಿದ ಜನತೆಯು ನೀರಿಗಾಗಿ ಹಾಹಾಕಾರ ಪಡುತ್ತಿದ್ದರೆ ಹಿಂದಿನ ಸರ್ಕಾರವು ಉತ್ತರ ಭಾರತದಿಂದ ಗಂಗಾಜಲವನ್ನು ತಂದು ವಿತರಿಸುವ ಕೆಲಸ ಮಾಡಿತು. ಅದಕ್ಕೆ ಅಭಿಷೇಕ ಮುಖ್ಯವಾಯಿತೇ ಹೊರತು ಜನರ ದೈನಂದಿನ ಅಗತ್ಯಗಳು ಮುಖ್ಯವಾಗಲಿಲ್ಲ.

'ಜಲವೊಂದೆ ಶೌಚಾಚಮನಕ್ಕೆ' ಎಂದು ಬಸವಣ್ಣ ಹಾಡಿದ್ದರೂ ಇವರು 'ಇಲ್ಲ, ಇಲ್ಲ, ಶೌಚಕ್ಕೆ ನೀರು ಬೇರೆ, ಆಚಮನಕ್ಕೆ ನೀರು ಬೇರೆ' ಎಂದು ಆಚಮನಕ್ಕೆ ಮಣೆ ಹಾಕಿದರೇ ಹೊರತು ಜನರ ದೈನಂದಿನ ದಂದುಗಗಳ ಬಗ್ಗೆ ಅಲ್ಲ. ಬಹುಸಂಸ್ಕೃತಿಯ-ಬಹುಸಮುದಾಯಗಳ ನಾಡಿನಲ್ಲಿ ಒಂದೆರಡು ಸಮುದಾಯಗಳಿಗೆ ಪ್ರಿಯವಾಗುವ 'ವೈಕುಂಠ ಏಕಾದಶಿ'ಯಲ್ಲಿ ಲಡ್ಡು ಹಂಚುವ ಕೆಲಸವನ್ನು ಸರ್ಕಾರ ಮಾಡಿತು. ಇವರೇನು ಸರ್ಕಾರವನ್ನು ನಡೆಸುತ್ತಿದ್ದಾರೋ ಅಥವಾ ಶ್ರೀ-ಪರಿಷೆಯನ್ನು ನಡೆಸುತ್ತಿದ್ದಾರೋ ಎಂಬ ಅನುಮಾನ ಸಾಮಾನ್ಯ ಜನರಿಗೂ ಉಂಟಾಗಿತ್ತು. ವಾಸ್ತು-ಜೋತಿಷ್ಯಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಳೆಯ ಗೋಡೆಗಳನ್ನು ಕೆಡವಿ ಹಾಕಲಾಯಿತು ಮತ್ತು ಹೊಸದಾಗಿ ಗೋಡೆಗಳನ್ನು ಕಟ್ಟಲಾಯಿತು. ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಸದಸ್ಯರು ಯಾವ ಸಂಕೋಚವಿಲ್ಲದೆ ತಮ್ಮ ತಮ್ಮ ಕಚೇರಿಗಳಲ್ಲಿ ಯಜ್ಞ-ಯಾಗಗಳನ್ನು ನಡೆಸಿದರು. ಮಳೆಗಾಗಿ ರಾಜ್ಯದ 35,000 ದೇವಸ್ಥಾನಗಳಲ್ಲಿ ರೂ. 17 ಕೋಟಿ ಬೊಕ್ಕಸದ ಹಣದಿಂದ ಪೂಜೆ ಮಾಡಿಸಲಾಯಿತು. ಮುಖ್ಯಮಂತ್ರಿಯೊಬ್ಬರು ಕುಂಕುಮಧಾರಿಗಳಾಗಿ, ರೇಷ್ಮೆ ಶಾಲು ಹೊದ್ದುಕೊಂಡು ದೇಶಾದ್ಯಂತ ದೇವಸ್ಥಾನಗಳನ್ನು ಪ್ರದಕ್ಷಣೆ ಹಾಕಿದರು. ಗುಡಿಗಳನ್ನು ಸುತ್ತಿದವರು, ಲಡ್ಡು ಹಂಚಿದವರು, ರೂ. 45 ಕೋಟಿಯ ವಜ್ರದ ಕಿರೀಟವನ್ನು ತಿಮ್ಮಪ್ಪನಿಗೆ ದಾನ ನೀಡಿದವರು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ, ದೇವರು ಅವರನ್ನು ರಕ್ಷಣೆ ಮಾಡಲಿಲ್ಲ. 'ಕಾನೂನಿನ ಕೈಗಳು ದೇವರ ಕೈಗಳಿಗಿಂತ ಉದ್ದ' ಎಂಬುದು ಇಲ್ಲಿ ಸ್ಪಷ್ಟವಾಗಿ ಬಿಟ್ಟಿತು.

'ಮಂತ್ರಕ್ಕೆ ಮಾವಿನ ಕಾಯಿ ಬೀಳುವುದಿಲ್ಲ' ಎಂಬ ಸಾಮಾನ್ಯ ನಾಣ್ನುಡಿಯನ್ನು ಅರ್ಥಮಾಡಿಕೊಳ್ಳಲಾಗದ ಯಾವ ಪಕ್ಷದ ಜನರು ವಿಧಾನಸೌಧದಲ್ಲಿ 'ಮಳೆಗಾಗಿ ಗುಡಿಗಳಲ್ಲಿ ಪೂಜೆ ಮಾಡಿಸುತ್ತೇವೆ' ಎಂದು ಘೋಷಿಸಿದರು. ಅದರಿಂದ ಉದ್ಯೋಗವಿಲ್ಲದೆ ಕುಳಿತಿದ್ದ ಪುರೋಹಿತರಿಗೆ ದುಡಿಮೆಗೆ ಅವಕಾಶ ದೊರೆಯಿತೇ ವಿನಾ ಅದರಿಂದ ಮತ್ತೇನು ನಡೆಯಲಿಲ್ಲ. ಪ್ರಜಾಪ್ರಭುತ್ವವನ್ನು 'ಜನರಿಂದ ಮತ್ತು ಜನರಿಗಾಗಿ ಸರ್ಕಾರ' ಎಂದು ನಿರ್ವಚಿಸಲಾಗುತ್ತದೆ. ಕಳೆದ 5-6 ವರ್ಷಗಳ ಅವಧಿಯಲ್ಲಿ ನಮ್ಮಲ್ಲಿದ್ದುದು 'ಜನರಿಂದ ಸರ್ಕಾರ'ವೇ ವಿನಾ 'ಜನರಿಗಾಗಿ ಸರ್ಕಾರ'ವಲ್ಲ. ಜನರಿಗಾಗಿ ಸರ್ಕಾರವಿದ್ದಿದ್ದರೆ ಅಲ್ಲಿ ಜನಾದೇಶಕ್ಕೆ ಮನ್ನಣೆ ದೊರೆಯುತ್ತಿತ್ತು ಮತ್ತು ಪಾರಮಾರ್ಥಿಕ ರಾಜಕಾರಣಕ್ಕೆ ಪ್ರತಿಯಾಗಿ ಪದಾರ್ಥವಾದಿ ರಾಜಕಾರಣ ಮುಂಚೂಣಿಗೆ ಬರುತ್ತಿತ್ತು.

ಒಂದು ಪತ್ರ

ಅಲ್ಲಿ ಸರ್ಕಾರ ಮಠಗಳಿಗಾಗಿ, ಮಠಾಧೀಶರುಗಳಿಗಾಗಿ, ದೇವರುಗಳಿಗಾಗಿ, ದೇವಾಲಯಗಳಿಗಾಗಿ, ಬ್ರಹ್ಮರ್ಷಿ-ರಾಜರ್ಷಿಗಳಿಗಾಗಿ ಇತ್ತು ಎಂಬುದು ಇಂದು ರಹಸ್ಯವಾಗೇನು ಉಳಿದಿಲ್ಲ. ಈ ಬಗೆಯ ರಾಜಕಾರಣದಿಂದ ಉತ್ತೇಜಿತರಾದ ಖಾಸಗಿ ಅನುದಾನರಹಿತ ಶಾಲೆಗಳ ಸಂಘಟನೆಯ ಅಧ್ಯಕ್ಷರೊಬ್ಬರು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದ ಸಂದರ್ಭದಲ್ಲಿ ಬಡವರ, ಹಿಂದುಳಿದವರ, ಪರಿಶಿಷ್ಟರ ಮಕ್ಕಳನ್ನು 'ಕೊಳಚೆ ನೀರು' ಎಂದೂ, ಶ್ರೀಮಂತರ, ಉಳ್ಳವರ, ದೇವಪುತ್ರರ ಮಕ್ಕಳನ್ನು 'ಸಮುದ್ರದ ನೀರು' ಎಂದೂ ಹೇಳುವ ದಾರ್ಷ್ಟ್ಯವನ್ನು ಮೆರೆದರು (ಪ್ರಜಾವಾಣಿ: ಜುಲೈ 17, 2012). ಪಾರಮಾರ್ಥಿಕ ರಾಜಕಾರಣದಿಂದ ಪೋಷಣೆ ಪಡೆಯುತ್ತಿರುವ ಬುದ್ಧಿಜೀವಿ ವರ್ಗವೊಂದು ಸಂಶೋಧನೆಯ ಹೆಸರಿನಲ್ಲಿ ಮೀಸಲಾತಿ ಸಿದ್ಧಾಂತದ ಬಗ್ಗೆ ಇಲ್ಲದ-ಸಲ್ಲದ ಪ್ರಶ್ನೆಗಳನ್ನು ಎತ್ತುತ್ತಿದೆ, ಅಸ್ಪೃಶ್ಯತೆ ಆಚರಣೆಗೆ ಕಾರಣವನ್ನು ಅದನ್ನು ಅನುಭವಿಸುತ್ತಿರುವವರ ಮೇಲೆ ಹೊರಿಸುವ ಹುನ್ನಾರ ನಡೆಸಿದೆ ಮತ್ತು ವಚನ ಸಂಸ್ಕೃತಿಯಲ್ಲಿ ಜಾತಿ ವ್ಯವಸ್ಥೆಯ ವಿರೋಧದ ಪ್ರಣಾಳಿಕೆಯೇ ಇಲ್ಲ ಎಂಬ ವಿಚಿತ್ರ ವಾದವನ್ನು ಮಂಡಿಸುತ್ತಿದೆ. ಇವೆಲ್ಲ ಪಾರಮಾರ್ಥಿಕ ರಾಜಕಾರಣದ ವಿವಿಧ ಅಂಗಗಳು ಎಂಬುದನ್ನು ನಾವು ಮರೆಯಬಾರದು.

ಕಳೆದ 5-6 ವರ್ಷಗಳ ಕಾಲ ಆಡಳಿತ ನಡೆಸಿದ ರಾಜಕೀಯ ಪಕ್ಷವು ನಾಡಿನ ಗೌರವಾನ್ವಿತ ಸಾಹಿತಿಗಳ, ಚಿಂತಕರ, ಚಳವಳಿಗಾರರ, ಪ್ರಗತಿಪರರ, ಸಮಾಜವಿಜ್ಞಾನಿಗಳ ಜೊತೆ ಯಾವುದೇ ಸಮಾಲೋಚನೆ ನಡೆಸಲಿಲ್ಲ. ಅದು ಮಠಾಧೀಶರು, ಬ್ರಹ್ಮರ್ಷಿಗಳು, ಪರಿವಾರದವರು, ಆವರಣದವರು ಮುಂತಾದವರ ಜೊತೆಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನಿಸಿತು. ಪದಾರ್ಥವಾದಿ ರಾಜಕಾರಣದ ಜನರನ್ನು ಅದು ದೂರವಿಟ್ಟು ಪಾರಮಾರ್ಥಿಕತೆಯನ್ನು ಮೆರೆದವರನ್ನು ಪೋಷಿಸಿತು. ಪದಾರ್ಥವಾದಿ ಪ್ರಣಾಳಿಕೆಯು ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುತ್ತದೆ. ಪಾರಮಾರ್ಥಿಕ ರಾಜಕಾರಣವು ಮಠಗಳ, ಮಠಾಧೀಶರ, ತಮ್ಮ ಹೆಸರಿನ ಮುಂದೆ 'ಜೀ' ಎಂಬ ಶಬ್ದವನ್ನು ಜೋಡಿಸಿಕೊಳ್ಳುವವರ, ಪರಿವಾರದವರ ಆದೇಶದಂತೆ ನಡೆಯುತ್ತದೆ. ಇಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿರುವುದಿಲ್ಲ.

ಈಗ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಪಾರಮಾರ್ಥಿಕ ರಾಜಕಾರಣಕ್ಕೆ ಕೊನೆ ಹಾಡಬೇಕು. ಜನಾದೇಶಕ್ಕೆ ಮನ್ನಣೆ ನೀಡಬೇಕು. ಪಾರಮಾರ್ಥಿಕತೆ ಏನಿದ್ದರೂ ನಮ್ಮ ನಮ್ಮ ಮನೆಗಳಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿರಬೇಕು. 'ಜನರಿಗಾಗಿ ಸರ್ಕಾರವಿರಬೇಕೇ' ವಿನಃ ಮಠಾಧೀಶರುಗಳಿಗಾಗಿ, ಪರಿವಾರದವರಿಗಾಗಿ, ಬ್ರಹ್ಮರ್ಷಿಗಳಿಗಾಗಿ, ಆವರಣದವರಿಗಾಗಿ ಅಲ್ಲ. ಸಂವಿಧಾನೇತರ ಶಕ್ತಿಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿರಬಾರದು.

ಪಾರಮಾರ್ಥಿಕ ರಾಜಕಾರಣವು ಮೂಲತಃ ಪುರುಷಶಾಹಿಯಾಗಿರುತ್ತದೆ. ಕಳೆದ 5-6 ವರ್ಷಗಳ ಅವಧಿಯಲ್ಲಿ 'ನೈತಿಕ ಪೊಲೀಸ್‌ಗಿರಿ' ಮೂಲಕ ನಮ್ಮ ಹೆಣ್ಣು ಮಕ್ಕಳ ಮೇಲೆ ಯಾವ ಬಗೆಯ ದೌರ್ಜನ್ಯ ಎಸಗಲಾಯಿತು ಎಂಬುದು ನಮ್ಮ ಮುಂದೆ ಇನ್ನೂ ಹಸಿರಾಗಿದೆ. ಈ ರಾಜಕಾರಣದಲ್ಲಿ ಮಹಿಳೆಯರು 'ವರಮಹಾಲಕ್ಷ್ಮಿ ಪೂಜೆ'ಗೆ ಮಾತ್ರ ಅರ್ಹರಾಗಿರುತ್ತಾರೆ ವಿನಾ ಸಂಘರ್ಷದ, ಆಂದೋಲನಕಾರಿಯ ರಾಜಕಾರಣಕ್ಕಲ್ಲ. ಪ್ರತಿ ವರ್ಷವೂ ವರಮಹಾಲಕ್ಷ್ಮಿ ಪೂಜೆಗೆ ದೆಹಲಿಯಿಂದ ಬಳ್ಳಾರಿಗೆ ಬರುತ್ತೇನೆಂದು ರಾಷ್ಟ್ರ ಮಟ್ಟದ ನಾಯಕಿಯೊಬ್ಬರು ನೀಡಿದ ಆಶ್ವಾಸನೆಯಿಂದ ಅವರು ಯಾವ ಬಗೆಯ ಮತ್ತು ಯಾವ ವರ್ಗದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. 'ದಿ ರಿಪಬ್ಲಿಕ್ ಆಫ್ ಬಳ್ಳಾರಿ'ಗೆ ಹೆದರಿ ಅವರು ಈಗ ತಮ್ಮ ಆಶ್ವಾಸನೆಯನ್ನು ಮುರಿದಿದ್ದಾರೆ ಎಂಬುದು ಬೇರೆ ಮಾತು.

ಇಂದು ನಮಗೆ ಬೇಕಾಗಿರುವುದು ಪದಾರ್ಥವಾದಿ ರಾಜಕಾರಣ. ಜನರ ದೈನಂದಿನ ದಂದುಗಗಳ ಬಗ್ಗೆ ಸ್ಪಂದಿಸುವ ಸರ್ಕಾರ ಬೇಕಾಗಿದೆ. ಕಾಂಗ್ರೆಸ್ ಸರ್ಕಾರವು ಇಂತಹ ರಾಜಕಾರಣವನ್ನು ನಡೆಸುತ್ತದೆ ಎಂದು ಜನರು ನಂಬಿದ್ದಾರೆ. ಪಾರಮಾರ್ಥಿಕತೆಯನ್ನು ಜನರು ತಮ್ಮ ತಮ್ಮ ನೆಲೆಯಲ್ಲಿ ನಿಭಾಯಿಸಿಕೊಳ್ಳಬಲ್ಲರು. ಅದು ಸಂಪೂರ್ಣವಾಗಿ ವೈಯಕ್ತಿಕ ಸಂಗತಿ. ಸರ್ಕಾರವು ಜನರ ಪದಾರ್ಥವಾದಿ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡಬೇಕು. ವರಮಹಾಲಕ್ಷ್ಮಿ ಪೂಜೆ ಮಾಡುವುದು, ವೈಕುಂಠ ಏಕಾದಶಿಯಲ್ಲಿ ಲಡ್ಡು ಹಂಚುವುದು, ಶಿವರಾತ್ರಿಯಲ್ಲಿ ಗಂಗಾಜಲ ವಿತರಿಸುವುದು, ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡಿಸುವುದು, ಗುಡಿಗಳನ್ನು ಸುತ್ತುವುದು ಮುಂತಾದವು ಉಳ್ಳವರ ಮತ್ತು ಪಾರಮಾರ್ಥಿಕ ಸಂಗತಿಗಳು. ಅಕ್ಷರ, ಆಹಾರ, ಆರೋಗ್ಯ, ಆಶ್ರಯ, ಆದಾಯ ಮುಂತಾದವು ಉಳಿದವರ ಮತ್ತು ಪದಾರ್ಥವಾದಿ ಸಂಗತಿಗಳು. ಹನ್ನೆರಡನೆಯ ಶತಮಾನದ ಖ್ಯಾತ ಚಿಂತಕ ಅಂಬಿಗರ ಚೌಡಯ್ಯ ಪದಾರ್ಥವಾದಿ ರಾಜಕಾರಣವನ್ನು ಹೀಗೆ ನಿರ್ವಚಿಸಿದ್ದಾನೆ:

'ದೇಹಾರ ಮಾಡುವ ಅಣ್ಣಗಳಿರಾ, ಒಂದು ತುತ್ತು ಆಹಾರವನ್ನಿಕ್ಕಿರಯ್ಯಾ, ದೇಹಾರಕ್ಕೆ ಆಹಾರವೇ ನಿಚ್ಚಳಿಕೆ,

ದೇಹಾರವ ಮಾಡುತ್ತೇ ಆಹಾರವನ್ನಿಕ್ಕದಿದ್ದರೆ ಆ ಹರನಿಲ್ಲೆಂದನಂಬಿಗ ಚೌಡಯ್ಯ'

ದೇಹಾರದ ರಾಜಕಾರಣ ಸಾಕು. ಆಹಾರದ ರಾಜಕಾರಣ ಬೇಕು. ಇಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಿಂದ ಜನರು ನಿರೀಕ್ಷಿಸುತ್ತಿರುವುದು ಪದಾರ್ಥವಾದಿ ರಾಜಕಾರಣವೇ ವಿನಾ ಪಾರಮಾರ್ಥಿಕ ರಾಜಕಾರವನ್ನಲ್ಲ.

-ಡಾ.ಟಿ.ಆರ್.ಚಂದ್ರಶೇಖರ, ಹೊಸಪೇಟೆ

ಸರಿಯೋ ತಪ್ಪೋ ಗೊತ್ತಿಲ್ಲ?

ಸಂಕಷ್ಟಗಳನ್ನು ನಿರ್ಧರಿಸಲಾಗದಷ್ಟು ಒತ್ತಡದಲ್ಲಿದ್ದೆ. ರಾಜೀನಾಮೆ ಪತ್ರ ಬರೆಯುವಾಗ ಕೈ ನಡುಗುತ್ತಿತ್ತು, ಅಕ್ಷರಗಳು ಸೊಟ್ಟಗಾಗುತ್ತಿತ್ತು, ನಾಲ್ಕಾರುಬಾರಿ ಹರಿದುಹಾಕಿದೆ. ಕೊನೆಗೆ ಅದೇ ಸೊಟ್ಟಗಿನ ಅಕ್ಷರಗಳಲ್ಲಿ ರಾಜೀನಾಮೆ ಪತ್ರ ಬರೆದೆ. ನಿಜ ಹೇಳಬೇಕೆಂದರೆ ಜೋರಾಗಿ ಬಾಯಿಬಿಟ್ಟು ಅಳಬೇಕೆಂದು ಅನಿಸುತ್ತಿತ್ತು, ಪತ್ರಿಕೆಯ ಬರವಣಿಗೆ ನನ್ನ ಜೀವ. ಕಳೆದ ನಾಲ್ಕು ವರ್ಷಗಳಲ್ಲಿ ನೂರು ಬಾರಿ ಸಾವಿನ ಬಾಗಿಲು ತಟ್ಟಿ ಬಂದಿದ್ದೆ. ಆಗಲೂ ನನ್ನನ್ನು ಕಾಯ್ದಿದ್ದು ಬರವಣಿಗೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದ ಸಾವಿರಾರು ಓದುಗರ ಪ್ರೀತಿ. ಅವರಲ್ಲಿ ಬಹಳಷ್ಟು ಮಂದಿಯನ್ನು ನಾನು ನೋಡಿರಲೇ ಇಲ್ಲ, ಮುಂದೆಂದಾದರೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ.

ಇಂತಹ ಓದುಗರಿಗೆ ನಾನು ದ್ರೋಹ ಬಗೆಯುತ್ತಿದ್ದೇನೋ ಏನೋ ಎಂದು ಒಂದುಕ್ಷಣ ಮನಸ್ಸು ಹೊಯ್ದಾಡುತ್ತಿತ್ತು. ಜನರಿಂದ ಇಷ್ಟೊಂದು ಪ್ರೀತಿ-ಅಭಿಮಾನಗಳನ್ನು ಗಳಿಸಲು ಸಾಧ್ಯವಾಗುವಂತಹ ಅವಕಾಶ ಕಲ್ಪಿಸಿದ ಪ್ರಜಾವಾಣಿ ಬಿಟ್ಟು ತಪ್ಪು ಮಾಡುತ್ತಿದ್ದೇನೇನೋ ಎಂಬ ಅಳುಕು ಕಾಡುತ್ತಿತ್ತು, ನನ್ನ ಕಡೆ ನಿರೀಕ್ಷೆಯಿಂದ ನೋಡುತ್ತಿದ್ದ ನೂರಾರು ಯುವಪತ್ರಕರ್ತರನ್ನು ನಿರಾಶೆಗೊಳಿಸುತ್ತಿದ್ದೇನೇನೋ ಎಂಬ ಅಪರಾಧಿ ಪ್ರಜ್ಞೆಯೂ ಚುಚ್ಚುತ್ತಿತ್ತು. ನನ್ನ ಪಾಲಿನ ಆಮ್ಲಜನಕವಾಗಿರುವ ಬರವಣಿಗೆಯನ್ನು ಬಿಟ್ಟು ಬದುಕು ಬಲ್ಲೆನೇ ಎಂಬ ಆತಂಕವೂ ಇತ್ತು.


ಏನನ್ನೂ ತೀರ್ಮಾನಿಸಲಾಗದೆ ಎರಡು ದಿನ ಒದ್ದಾಡಿದೆ. ಯಾರಲ್ಲಿಯೂ ಕೇಳಿದರೂ ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳಿ ಎಂದು ಹೇಳಿದವರೇ ಹೆಚ್ಚು. ಕೊನೆಗೂ ಮೇ 13ರ ಸಂಜೆ 5.10ಕ್ಕೆ ರಾಜೀನಾಮೆ ಪತ್ರವನ್ನು ಕೊಂಡೊಯ್ದು ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಕೈಗಿಟ್ಟೆ. ಒಂದು ಕಾಗದದ ಹಾಳೆ ಇಷ್ಟೊಂದು ಭಾರ ಕೂಡಾ ಇರಬಹುದೆಂದು ಆಗಲೇ ನನಗೆ ಗೊತ್ತಾಗಿದ್ದು. ಅಲ್ಲಿ ನಡೆದುದನ್ನು ಮುಂದೊಂದು ದಿನ ಹೇಳುವೆ.

ನನ್ನ ತೀರ್ಮಾನವನ್ನು ಶೇಕಡಾ 99ರಷ್ಟು ಮಂದಿ ಒಪ್ಪಿ ಶುಭ ಕೋರಿದ್ದಾರೆ. ಇವರಲ್ಲಿದ್ದ ಯುವಪತ್ರಕರ್ತರು ಬೇಸರ ಮಾಡಿಕೊಂಡಿದ್ದಾರೆ. ಕೆಲವರು ನಾನು ಬದಲಾಗಬಹುದೇನೋ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ನೀಡಿದ ನಂತರದ ಒಂದು ವಾರದ ಅವಧಿಯಲ್ಲಿ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿಲ್ಲ, ಎಸ್‌ಎಂಎಸ್‌ಗಳ ಹೊಳೆ ಬತ್ತಿಲ್ಲ, ಯಾರ ಜತೆಗೂ ಮಾತನಾಡಲಾಗದಷ್ಟು, ಯಾವ ಎಸ್ಸೆಮ್ಮೆಸ್ಸಿಗೂ ಉತ್ತರಿಸಲಾಗದಷ್ಟು ಒತ್ತಡ. ಇವೆಲ್ಲ ನನಗೆ ಹೊಸತು. ದಯವಿಟ್ಟು ಯಾರೂ ಬೇಸರಮಾಡಿಕೊಳ್ಳಬೇಡಿ. ಒಂದು ವಾರದ ಅವಧಿಯ ನನ್ನ ವರ್ತನೆ ನೋಡಿ ನನ್ನ ಬಗ್ಗೆ ತೀರ್ಮಾನ ಕೈಗೊಳ್ಳಬೇಡಿ. ನೀವು ತೋರಿಸುತ್ತಾ ಬಂದ ಪ್ರೀತಿಗೆ ಮೋಸ ಮಾಡುವುದಿಲ್ಲ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ, ಸ್ವಲ್ಪ ಟೈಮ್ ಕೊಡಿ, ಎಲ್ಲರೊಡನೆ ಮಾತನಾಡುತ್ತೇನೆ. ನಿಮ್ಮವನಾಗಿಯೇ ಉಳಿಯುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ. ಮತ್ತೊಮ್ಮೆ ಎಲ್ಲರಿಗೂ ತುಂಬಿದ ಹೃದಯದ ಕೃತಜ್ಞತೆಗಳು.

ಎಂದೆಂದೂ ನಿಮ್ಮವನೊಬ್ಬ,

-ದಿನೇಶ್ ಅಮಿನ್ ಮಟ್ಟು

(Face bookನಲ್ಲಿ ದಿನೇಶ್ ಅಮಿನ್ ಮಟ್ಟು ಅವರು ಬರೆದಿರುವುದು)



ಮರ್ಯಾದಾ ಪುರುಷೋತ್ತಮ

ಒಂದು ವಿಚಾರವನ್ನು ಮೊದಲಿಗೆ ನಾವು ಸ್ಪಷ್ಟೀಕರಿಸಿಕೊಳ್ಳುವುದು ಸೂಕ್ತ. ನಿರಾಧಾರವಾದ ನಂಬಿಕೆಯನ್ನೂ, ಭಾವುಕತೆಯನ್ನೂ ಬದಿಗಿರಿಸಿ, ವೈಚಾರಿಕತೆಯನ್ನು ಆಶ್ರಯಿಸಿ ಹೇಳುವುದಾದರೆ ಲೋಕದಲ್ಲಿ ಯಾವ ವ್ಯಕ್ತಿಯೂ ವಿಮರ್ಶಾತೀತನಲ್ಲ; ಯಾವ ವಿಷಯವೂ ವಿಮರ್ಶಾತೀತವಲ್ಲ. ಅತಿಯಾದ ಧಾರ್ಮಿಕ ವಿಶ್ವಾಸ ಇದ್ದವರಿಗೆ ಈ ಮಾತು ಪಥ್ಯವೆನಿಸದು. ಜಗತ್ತಿನ ಸರ್ವ ಮತಗಳೂ ತಮ್ಮ ಮತ ಗ್ರಂಥಗಳನ್ನೂ, ಮತಪುರಾಣಗಳನ್ನೂ ಬಳಸಿಕೊಂಡು ಆಯಾ ಮತಾನುಯಾಯಿಗಳ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಿವೆ. ಎಲ್ಲೋ ಕೆಲವರು ಮಾತ್ರ ಸ್ವತಂತ್ರ ಚಿಂತನೆ ಮಾಡುತ್ತಾರೆ. ಇನ್ನೊಬ್ಬರ ಹೇಳಿಕೆಯನ್ನು ಅವರೆಷ್ಟೇ ದೊಡ್ಡವರಾಗಿದ್ದರೂ ಪ್ರಶ್ನಿಸದೆ ಒಪ್ಪಲಾರರು.


ಮತ ಪುರಾಣಗಳಲ್ಲಿ ಅಥವಾ ಮತೀಯ ಮಹಾಕಾವ್ಯಗಳಲ್ಲಿ ವರ್ಣಿತರಾದ ಮಹಾನುಭಾವರು, ಅವತಾರ ಪುರುಷರು, ಮತ ಪ್ರವರ್ತಕರು, ಪ್ರವಾದಿಗಳು, ದೇವಪುತ್ರರೆನಿಸಿದವರು- ಇವರೆಲ್ಲ ಪ್ರತ್ಯೇಕ ಪವಿತ್ರ ಸ್ತರಕ್ಕೆ ಸೇರಿದ ಲೋಕಪೂಜ್ಯ ವ್ಯಕ್ತಿಗಳೆಂಬ ವಿಶ್ವಾಸ ಬೆಳೆದು ಬಂದಿದೆ. ಇವರ ಮಹಿಮಾಕಥನಗಳನ್ನು ನಿರ್ವಿವಾದವಾಗಿ ಒಪ್ಪತಕ್ಕದ್ದೆಂದು ಅಪೇಕ್ಷಿಸಲಾಗುತ್ತದೆ.

ಈ ವಿಶಿಷ್ಟ ರಚನೆಗಳನ್ನು ನಂಬಿಕೆಯ ನೆಲೆಗೆ ಏರಿಸದೆ ರೋಚಕವಾದ ಕಾವ್ಯವಾಗಿ ಆಸ್ವಾದಿಸಬಹುದು. ಆಗ ಅನಗತ್ಯವಾದ ಅನೇಕ ಸಮಸ್ಯೆಗಳು ಸುಲಭದಲ್ಲಿಯೆ ಶಮನವಾದವು.

ಸುಪ್ರಸಿದ್ಧ ಇತಿಹಾಸ ಕಾವ್ಯವೆನಿಸಿದ ರಾಮಾಯಣದ ಕಥಾನಾಯಕನಾದ ಶ್ರೀರಾಮನನ್ನು ಅವತಾರಪುರುಷನೆಂದೂ, ಸರ್ವಗುಣ ಸಂಪನ್ನನೆಂದೂ, ಮರ್ಯಾದಾ ಪುರುಷೋತ್ತಮನೆಂದೂ ವಿಧವಿಧವಾಗಿ ಕೊಂಡಾಡಲಾಗುತ್ತದೆ. ಆದರೆ, ಕವಿ ವಾಲ್ಮೀಕಿ ಚಿತ್ರಿಸಿದ ಶ್ರೀರಾಮನ ಪಾತ್ರವನ್ನು ವಸ್ತುನಿಷ್ಠವಾಗಿ ಪರಿಶೀಲಿಸಿದಾಗ ಆತನನ್ನು 'ಮರ್ಯಾದಾ ಪುರುಷೋತ್ತಮ'ನೆಂದು ಒಪ್ಪುವುದು ಕಷ್ಟವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ಪ್ರಕೃತ 2-3 ಉದಾಹರಣೆಗಳನ್ನು ನೋಡಬಹುದು. ಮೊದಲನೆಯದಾಗಿ ಶ್ರೀರಾಮನು ಅದೆಷ್ಟು ನ್ಯಾಯ ಪಕ್ಷಪಾತಿ ಎಂದು ತಿಳಿಯಲು ವಾಲಿವಧಾ ಪ್ರಸಂಗವನ್ನು ನೋಡೋಣ. ಇದು ಬಹು ಚರ್ಚಿತವಾದ ವಿಷಯ. ಪತ್ನಿಯರನ್ನು ಕಳಕೊಂಡು ಸಮಾನ ದುಃಖಿಗಳಾಗಿದ್ದ ಶ್ರೀರಾಮ ಹಾಗೂ ಸುಗ್ರೀವರ ನಡುವೆ ಸಖ್ಯ ಏರ್ಪಟ್ಟುದು ಸಹಜವೇ. ಆದರೆ, ಸುಗ್ರೀವನ ಮಾತನ್ನಷ್ಟೇ ಏಕಪಕ್ಷೀಯವಾಗಿ ಕೇಳಿ, ವಾಲಿ-ಸುಗ್ರೀವರಿಗೆ ಕಾಳಗವಾಗುವಂತೆ ವ್ಯೂಹರಚನೆ ಮಾಡಿ, ಮರೆಯಲ್ಲಿ ನಿಂತು ಬಾಣ ಹೂಡಿ ವಾಲಿಯನ್ನು ಪರಾಙ್ಮುಖ ವಧೆ ಮಾಡಿದ್ದು ರಾಮನಂಥ ವೀರಾಗ್ರಣಿಗೆ ಶೋಭಿಸುತ್ತದೆಯೇ? ಬಾಣ ಹತನಾಗಿ ಬಿದ್ದ ವಾಲಿ ರಾಮನ ಈ ಹೀನಕೃತ್ಯವನ್ನು ಖಂಡಿಸಿದಾಗ ರಾಮನಾಡಿದ ಮಾತುಗಳು ಸಮರ್ಥನೀಯವಲ್ಲ.

ರಾವಣಾದಿಗಳನ್ನು ಸಂಹರಿಸಿದ ಬಳಿಕ ತನ್ನ ಬಳಿಗೆ ಬರುವಂತೆ ಶ್ರೀರಾಮ ಸೀತೆಗೆ ಹೇಳಿ ಕಳುಹಿಸುತ್ತಾನೆ. ಆಕೆ ಸಂಭ್ರಮದಿಂದ ಸಮೀಪಕ್ಕೆ ಬಂದಾಗ ರಾಮ ಮುಖವನ್ನು ಸಿಂಡರಿಸಿ ಅನಿರೀಕ್ಷಿತವಾಗಿ ಹೀಗೆನ್ನುತ್ತಾನೆ: "ನಿನ್ನಲ್ಲಿ ನನಗೆ ಅನುರಾಗವಿಲ್ಲ, ಲಕ್ಷ್ಮಣನಲ್ಲಾಗಲೀ, ಭರತನಲ್ಲಾಗಲೀ, ವಿಭೀಷಣನಲ್ಲಾಗಲೀ ಮನಸ್ಸಿಡು ಅಥವಾ ನಿನಗೆ ಹೇಗೆ ಇಷ್ಟವೋ ಹಾಗೆ ಮಾಡು" ಎಂದು ಸೀತೆಯನ್ನು ದೂರವೇ ನಿಲ್ಲಿಸುತ್ತಾನೆ. ಅಲ್ಲಿದ್ದ ಎಲ್ಲರೂ ದಂಗಾಗುತ್ತಾರೆ... ಸೀತೆ ಹೀಗೆ ಪ್ರತಿಕ್ರಿಯೆ ತೋರುತ್ತಾಳೆ: "ಇಷ್ಟು ವರ್ಷ ನನ್ನೊಡನೆ ಸಂಸಾರ ಮಾಡಿ ನನ್ನ ಹೃದಯವನ್ನು ನೀನು ತಿಳಿಯಲಿಲ್ಲವೇ? ಇದೇನು ಪ್ರಾಕೃತದಂತೆ ಆಡುತ್ತಿರುವೆ?" ಆದರ್ಶ ವ್ಯಕ್ತಿಯ ಮುಖದಿಂದ ಇಂಥ ಅಸಂಸ್ಕೃತ ವಾಕ್ಯಗಳು ಜಗುಳಬಹುದೆ? ಇದರಿಂದ ರಾಮನ ಪಾತ್ರ ದಧಾರಣೆ ಕುಸಿಯದಿರುತ್ತದೆಯೆ?

ಅಂತೂ ಸೀತೆಯನ್ನು ಕರೆದುಕೊಂಡು ಶ್ರೀರಾಮ ಅಯೋಧ್ಯೆಯನ್ನು ಸೇರಿ



ಪಟ್ಟಾಭಿಷಿಕ್ತನಾಗಿ ರಾಜ್ಯಭಾರಕ್ಕೆ ತೊಡಗುತ್ತಾನೆ. ಸೀತೆ ಗರ್ಭವತಿಯೂ ಆಗುತ್ತಾಳೆ. ಸೀತೆಯೊಂದಿಗೆ ರಾಮ ಅದೆಷ್ಟು ಅನ್ಯೋನ್ಯತೆಯಿಂದ ಬಾಳಿದನೋ ನಮಗೆ ತಿಳಿಯುವಂತಿಲ್ಲ, ನಿಜವಾದ ಅನ್ಯೋನ್ಯತೆ ಇದ್ದುದಾದರೆ ರಾಮ ಗರ್ಭಿಣಿಯಾದ ತನ್ನ ಸಹಧರ್ಮಿಣಿಯನ್ನು ಕಾಡಿಗೆ ಕಳುಹಿಸುತ್ತಿರಲಿಲ್ಲ, ಪ್ರಜೆಗಳಲ್ಲಿ ಯಾರೋ ಒಬ್ಬ (ಒಬ್ಬನಲ್ಲ, ಹಲವರು ಪರೋಕ್ಷವಾಗಿ ಶ್ರೀರಾಮನನ್ನು ಟೀಕಿಸುತ್ತಿದ್ದರೆಂದು ಬೇಕಾದರೆ ತಿಳಿಯೋಣ) ಮೂರ್ಖ ಏನೋ ಅಪಮಾನಕಾರಕವಾದ ಮಾತುಗಳನ್ನು ಆಡಿದನೆಂದು ನಿರಪರಾಧಿಯಾದ ಸೀತೆಯನ್ನು ಕಾಡಿಗಟ್ಟಿದ ಶ್ರೀರಾಮನಿಗೆ ನಿಷ್ಪಕ್ಷಪಾತವಾಗಿ ಒಂದಿಷ್ಟು ತಾಳ್ಮೆಯಿಂದ ಶಾಂತವಾಗಿ ಯೋಚಿಸಿ ತೀರ್ಮಾನಿಸುವಷ್ಟು ವ್ಯವಧಾನವೇಕಿಲ್ಲ? ಯಾರಿಗೇ ಆಗಲಿ, ಯಾವುದೇ ಶಿಕ್ಷೆ ವಿಧಿಸುವುದಕ್ಕೆ ಪೂರ್ವಭಾವಿಯಾಗಿ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸುವುದೂ, ಶಿಕ್ಷೆಗೊಳಪಡುವ ವ್ಯಕ್ತಿಯ ವಾಙ್ಮೂಲಕ್ಕೂ ಅವಕಾಶ ನೀಡುವುದೂ ಧರ್ಮಸಮ್ಮತ. ಆದರೆ ಶ್ರೀರಾಮ ಯಾವುದೇ ವಿ... ಸಚಾರವಿಲ್ಲದೆ, ಗುರುಹಿರಿಯರಲ್ಲಿ ಸಮಾಲೋಚಿಸದೆ, ಸೀತೆಯನ್ನು ಕಾ... ಬಿಟ್ಟು ಬರುವಂತೆ ಲಕ್ಷ್ಮಣನಿಗೆ ನಿಷ್ಠುರವಾಗಿ ಆದೇಶಿಸುತ್ತಾನೆ. ಇಲ್ಲಿನ ರಾ... 'ಸೀತಾರಾಮ'ನಂತೂ ಅಲ್ಲವೇ ಅಲ್ಲ, ಹಾಗೆಂದು 'ರಾಜಾ ರಾಮ'ನಾಗಿ... ಆತ ವರ್ತಿಸುವುದಿಲ್ಲ, ರಾಜಾ ರಾಮನಾಗಿ ಪ್ರಜೆಗಳೆಲ್ಲರನ್ನೂ ಸಮಾನವಾಗಿ... ರಾಮ ನೋಡುವುದಿಲ್ಲ, ಆದರ್ಶವೆನಿಸಿದ ರಾಮರಾಜ್ಯದಲ್ಲಿ ಸಾಮಾನ್ಯ ಪ್ರ... ಸಲ್ಲುವ ನ್ಯಾಯವೂ ಸೀತೆಗೆ ಸಲ್ಲುವುದಿಲ್ಲ, ಎಲ್ಲಿದೆ ರಾಮನ ರಾಜಧರ್ಮ...

ಮುಂದೆ ವನಾಂತರದಲ್ಲಿ ವಾಲ್ಮೀಕಿಯು ಸೀತೆಗೆ ತನ್ನ ಆಶ್ರಮದಲ್ಲಿ ಆಸರೆ... ಕಲ್ಪಿಸುತ್ತಾನೆ. ಸೀತೆ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಮಕ್ಕಳಿಗೆ ಯೋ... ಶಸ್ತ್ರ ಶಾಸ್ತ್ರಾದಿ ವಿದ್ಯೆಗಳನ್ನು ವಾಲ್ಮೀಕಿ ಮುನಿ ಅನುಗ್ರಹಿಸುತ್ತಾನೆ. ಇತ್ತ ಶ್ರೀರಾ... ರಾವಣಾದಿಗಳನ್ನು ಕೊಂದ 'ಬ್ರಹ್ಮಹತ್ಯಾದೋಷ'ಕ್ಕೆ ಅಂಜಿ (ದುರು... ಹತ್ಯೆಯಿಂದಲೂ ದೋಷ ಪ್ರಾಪ್ತಿಯಾಗುತ್ತದೆಂಬುದೂ, ರಾಕ್ಷಸ ಪ್ರವೃತ್ತಿ... ರಾವಣಾದಿಗಳು ಬ್ರಾಹ್ಮಣರೆಂಬುದೂ ವಿಚಿತ್ರವಾಗಿದೆ, ಅಶ್ವಮೇಧಯ... ಜರುಗಿಸಲು ಉದ್ಯುಕ್ತನಾದನಷ್ಟೆ? ಅದು ಸಪತ್ನೀಕನಾಗಿ ಮಾಡ... ಯಾಗ. ಆ ಶಾಸ್ತ್ರವನ್ನು ಪೂರೈಸಲು ಸೀತೆಯ ಬಂಗಾರದ ಪ್ರತಿಮೆಯ... ಮಾಡಿಸಿ ಅದನ್ನು ಶ್ರೀರಾಮ ತನ್ನ ಪಕ್ಕದಲ್ಲಿ ಇರಿಸಿಕೊಳ್ಳುತ್ತಾನೆ!

ರಾಮಾಶ್ವಮೇಧದ ಕುದುರೆಯನ್ನು ಲವ-ಕುಶರು ಕಟ್ಟಿದ ಕಾರಣ... ಯುದ್ಧ ಒದಗಿ ಭರತ-ಶತ್ರುಘ್ನಾದಿಗಳು ಸೋತಾಗ ಅನಿವಾರ್ಯ... ಯಜ್ಞ ದೀಕ್ಷಿತನಾದ ಶ್ರೀರಾಮನೇ ಬರಬೇಕಾಗುತ್ತದೆ. ಸಕಾಲ... ಸಮರ ಭೂಮಿಗೆ ಆಗಮಿಸಿದ ವಾಲ್ಮೀಕಿ ತಂದೆಮಕ್ಕಳ ಕಾಳಗ... ನಿವಾರಿಸುತ್ತಾನೆ. ಸೀತೆಯನ್ನು ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಸಲಹೆಯನ್ನು ಶ್ರೀರಾಮ ಉತ್ಸಾಹದಿಂದ ಸ್ವಾಗತಿಸುವುದಿಲ್ಲ, ಇಲ್ಲಿಯ... ಮತ್ತೆ ಸೀತೆಗೆ ಹತಾಶೆ ಎದುರಾಗುತ್ತದೆ. ಆಕೆ ಮೊರೆಯಿಟ್ಟಂತೆ ತಾ... ಭೂಮಿದೇವಿ ಬಾಯಿಬಿಟ್ಟು ಆಕೆಯನ್ನು ತನ್ನ ಒಡಲಿನೊ... ಸೆಳೆದುಕೊಳ್ಳುತ್ತಾನೆ (ಬಹುಶಃ ಸೀತೆ ಆಳವಾದ ಬಾವಿಗೆ ಹಾರಿ ಬದು... ಕೊನೆಗೊಳಿಸಿರಬಹುದು). ಶ್ರೀರಾಮ ಕೊನೆಯಲ್ಲಿ ಸರಯೂ... ಪ್ರವೇಶ ಮಾಡಿ ತನ್ನ ಅವತಾರ ಸಮಾಪ್ತಿ ಮಾಡುತ್ತಾನೆ. ಇದ... ರಾಮನ ದುರಂತ ಮುಕ್ತಾಯ ಅಥವಾ ಆತ್ಮಹತ್ಯೆಯೆಂದರೂ ಸಲ್ಲುವ...

ಜನಪದ ಕವಿಗಳಿಗೆ ಶ್ರೀರಾಮನಲ್ಲಿ ಅಷ್ಟೊಂದು ಭಕ್ತಿ ಅಭಿಮ... ಇದ್ದಂತೆ ತೋರುವುದಿಲ್ಲ, ಅವರಿಗೆ ಲಕ್ಷ್ಮಣನ ಮೇಲೆ ಅಭಿಮ... ಹೆಚ್ಚಿರುವಂತಿದೆ. ತುಳು ಜನಪದ ಕಥೆಯೊಂದರ ಪ್ರಕಾರ ಜನಕ... ಇರಿಸಿದ್ದ ಪಣವನ್ನು ಗೆದ್ದು ಸೀತೆಯನ್ನು ವಧುವಾಗಿ ಪಡೆದ... ಲಕ್ಷ್ಮಣ. ಆತ ತನ್ನ ಅಣ್ಣನಿಗಾಗಿ ಸೀತೆಯನ್ನು ಬಿಟ್ಟುಕೊಡುತ್ತಾನೆ. ಸೀ... ಸರಿಯಾದ ಗಂಡು ರಾಮನಲ್ಲ ಎಂಬ ಅಭಿಪ್ರಾಯ ಜನಪದ ಕವಿಗಳದ... ತೋರುತ್ತದೆ. ಅದೇನೇ ಇರಲಿ, 'ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾ... ಎಂದು ಅಗ್ನಿಸಾಕ್ಷಿಯಾಗಿ ಕೈಹಿಡಿದ ಸಾಧ್ವಿ ಸೀತೆಯನ್ನು ಶ್ರೀರಾ... ಧರ್ಮಸಮ್ಮತವಾಗಿ ನಡೆಸಲಿಲ್ಲ ಎಂದು ಪ್ರಾಮಾಣಿಕವಾಗಿ ಕೆಲವರಿಗಾದ... ಅನ್ನಿಸುವುದರಲ್ಲಿ ಅಚ್ಚರಿಯೇನಿಲ್ಲ, ಇಂಥ ಹಲವು ಕಾರಣಗಳು ರಾ... ಮರ್ಯಾದಾ ಪುರುಷೋತ್ತಮತ್ವಕ್ಕೆ ಪ್ರಬಲವಾದ ಪ್ರತಿಬಂಧಕಗಳಾಗಿವೆ. ಇಷ್ಟ... ಇವೆಲ್ಲವನ್ನೂ ಉಪೇಕ್ಷಿಸಿ ಶ್ರೀರಾಮನಿಗೆ ಮರ್ಯಾದಾ ಪುರುಷೋತ್ತಮ ಎ... ಪ್ರಭಾವಳಿಯನ್ನು ತೊಡಿಸಿಯೇ ತೀರಬೇಕೆಂಬ ಹಟವಿದ್ದರೆ ಅದು ಅವರ... ಇಷ್ಟಕ್ಕೆ ಬಿಟ್ಟ ವಿಚಾರ.

• ಅಮೃತ ಸೋಮೇ...



ಮಹಿಳೆಯರ ಸ್ಥಿತಿ-ಗತಿ

ಮೇ 3 ಮತ್ತು 4 ರಂದು ಕೇರಳದ ಆಲುವಾದ ಪೆರುಂಬಾವೂರು ಎಂಬಲ್ಲಿ ಮಹಿಳಾ ಸಮ್ಮೇಳನವೊಂದು ಜರುಗಿತು. 'ಯುವ ಕಲಾ ಸಾಹಿತಿ' ಎಂಬ ಸಂಘಟನೆಯಲ್ಲಿ 'ವನಿತಾ ಕಲಾ ಸಾಹಿತಿ' ಎಂಬ ಸಂಘಟನೆ ಪ್ರಾರಂಭವಾಗಿ ಏಪ್ರಿಲ್ ತಿಂಗಳ 29 ಕ್ಕೆ ಒಂದು ವರ್ಷವಾಗಿದ್ದು ಅದರ ವಾರ್ಷಿಕೋತ್ಸವದ ಉದ್ಘಾಟನೆಗಾಗಿ ನನ್ನನ್ನು ಆಮಂತ್ರಿಸಲಾಗಿದ್ದು ನಾನು ಅಲ್ಲಿಗೆ ತೆರಳಿದ್ದೆ. ಇದು ಸಿ.ಪಿ.ಐ. ಪಕ್ಷದ ಮಹಿಳಾ ವಿಭಾಗದ ಒಂದು ಸಂಘಟನೆಯಾಗಿದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಹೇಗೆ ತುಳಿಯಲ್ಪಡುತ್ತಿದ್ದರೋ, ಇಂದಿಗೂ ಇದು ಹೇಗೆ ಮುಂದುವರಿಯುತ್ತಿದೆ ಎಂಬುದರ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು. ಮಹಿಳೆಯರು ಹೇಗೆ ಸಾಹಿತ್ಯ ರಚನೆ ಕೈಗೊಳ್ಳಬೇಕು ಎಂಬ ಕುರಿತು ಮಹಿಳೆಯರಿಗೆ ಮಾರ್ಗದರ್ಶನ ನೀಡುವಂತಹ ಒಂದು ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ತ್ರೀಪುರುಷರೆಲ್ಲರೂ ಭಾಗವಹಿಸಿದ್ದು ವಿಶೇಷವಾಗಿತ್ತು.

'ದೇವಸ್ಥಾನ ಮತ್ತು ಆರಾಧನಾಲಯಗಳಿಂದ ಮುಟ್ಟಿನ ಹೆಸರಿನಲ್ಲಿ ಮಾಲಿನ್ಯವೆಂದು ಪರಿಗಣಿಸಿ ಮಹಿಳೆಯರನ್ನು ಹೊರಗಿಡಲಾಯಿತು. ಮಂತ್ರ, ಪೂಜೆ, ಯಾಗಗಳೆಲ್ಲವನ್ನೂ ಮಹಿಳೆಗೆ ನಿಷೇಧಿಸಲಾಗಿ ಪುರೋಹಿತಶಾಹಿಗಳು ಮತ್ತಷ್ಟು ಬಲಾಢ್ಯರೂ, ಅಹಂಕಾರಿಗಳೂ ಆದರು. ಇವೆಲ್ಲವುಗಳಿಂದ ಮಹಿಳೆಯ ಅಸ್ತಿತ್ವಕ್ಕೆ ಉಂಟಾದ ಗಾಯಗಳು ಗುಣವಾಗಲು ಕಷ್ಟವಿದೆ ಎಂದು ಮನಗಂಡ ಪುರೋಹಿತ ...ಷ್ಟೆ ಮಹಿಳೆಯನ್ನು ದೇವತೆಯಾಗಿಸಿ ಅಪದಾನಗಳಿಂದ ಮ... ಚ್ಚಿಬಿಟ್ಟಿತು. ಸ್ತ್ರೀಯು ದೇವತೆಯೂ ಭದ್ರಕಾಳಿಯೂ ಆಗ...ವುದಾದರೂ ಅವಳನ್ನು ಗೂಡಿನೊಳಗೆ ಬಂಧಿಸಿಡುವುದು ಉತ್ತಮವೆಂದು, ಮನುವಾದಿಗಳು ಪುನಃ ಅವಳನ್ನು ಗೂಡಿನೊಳಗೆ ತಳ್ಳಿತು. ಅವಳು ಎಂದೂ ಆಗ್ರಹಿಸದ, ಬಿಸಿಸದ ಓರ್ವ ಸಂರಕ್ಷಕನು ಹುಟ್ಟಿಬಿಟ್ಟನು. ಈ ಸಂರಕ್ಷಕ ಸಂಸ್ಕೃತಿ ಇಂದು ಮಹಿಳೆಗೆ ಬಹಳ ದೊಡ್ಡ ತಡೆಗೋಡೆಯಾಗಿದೆ. ಸಾಹಿತ್ಯ ಕ್ಷೇತ್ರದ ಬದಲಾವಣೆಗಳೂ, ಹೊಸ ಚಿಂತನಾ ಕ್ರಮಗಳೂ ಜನಸಾಮಾನ್ಯರ ಚಿಂತನೆಗಳಿಗನು ಗುಣವಾಗಿ ನಿರ್ಣಯಿಸಲ್ಪಡಬೇಕೆಂಬ ಜಾಗೃತಿಯೊಡನೆ ಯುವ ಕಲಾ ಸಾಹಿತಿ ಸಂಘಟನೆ ಪ್ರತ್ಯೇಕ ಗಮನಹರಿಸಬೇಕೆಂಬುದು ಈ ಸಂಘಟನೆಯ ಉದ್ದೇಶವಾಗಿದೆ.'

ವನಿತಾ ಕಲಾ ಸಾಹಿತಿ ಸಂಘಟನೆಯ ಕಾರ್ಯದರ್ಶಿ ಶಾರದಾ ಮೋಹನ್ 1979 ರಲ್ಲಿ ಮುಖ್ಯಮಂತ್ರಿಯಾಗಿದ್ದ ಪಿ.ಕೆ. ವಾಸುದೇವನ್ ಅವರ ಮಗಳು. ಮಾಜಿ ಮುಖ್ಯಮಂತ್ರಿಯ ಮನೆಯಲ್ಲಿ ಅವರ ಮಗಳು ವಾಸವಾಗಿದ್ದು ಅವರ ಕುಟುಂಬದ ಹಲವರು ಎಡಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಅವರ ಈ ಮನೆ ಹಿಂದಿನ ಕಾಲದ ಹಳೆಯ ಮನೆಯಾಗಿದ್ದು ಸಾಕಷ್ಟು ದೊಡ್ಡದಾಗಿತ್ತು, ಎಲ್ಲಾ ಜಿಲ್ಲೆಗಳಲ್ಲೂ ಈ ಸಂಘಟನೆಯ ಶಾಖೆಗಳಿದ್ದು ಅಲ್ಲಿ ಅದರ ಅಧ್ಯಕ್ಷರನ್ನೊಳಗೊಂಡು ಕೆಲವು ಸದಸ್ಯೆಯರು ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದು ಹೆಚ್ಚಿನವರು ಈ ಮನೆಯಲ್ಲೇ ತಂಗಿದ್ದರು. ಇವರೆಲ್ಲರೂ ತುಂಬಾ ಅನ್ಯೋನ್ಯತೆಯಿಂದ, ಆತ್ಮೀಯತೆಯಿಂದ ಒಂದೇ ಮನೆಯ ಸಹೋದರಿಯರಂತೆ ವರ್ತಿಸುತ್ತಿದ್ದರು. 80 ವರ್ಷ ದಾಟಿದ ಕೆಲವು ಹಿರಿಯ ಮಹಿಳೆಯರೂ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದು ವಿಚಾರ ವಿನಿಮಯದಲ್ಲಿ ಮುಳುಗಿದ್ದರು. ಕೆಲವು ಮುಸ್ಲಿಂ ಮಹಿಳೆಯರೂ ಇದ್ದರು. ಎಲ್ಲರೂ ಹಿರಿಯರನ್ನು 'ಚೇಚೀ' (ಅಕ್ಕಾ) ಎಂದು ಕರೆಯುತ್ತಾ ಮಾತನಾಡಿಸುವಂತಹ ಆತ್ಮೀಯತೆಯನ್ನು ನಾನಲ್ಲಿ ಕಂಡೆ. ಎಡಪಕ್ಷಗಳ ಈ ಸದಸ್ಯೆಯರಲ್ಲಿ ಜಾತೀಯತೆಯ ಭಾವನೆಯಾಗಲಿ ಮೇಲುಕೀಳೆಂಬ ಭಾವನೆಯಾಗಲಿ ಇಲ್ಲ, ಎಲ್ಲರದೂ ನೇರ ನುಡಿ, ಸರಳ ನಡವಳಿಕೆ.

ಅಂದು ಸಂಜೆಗೆ ಪೆರುಂಬಾವೂರಿನ ನಾಲ್ಕು ಬೀದಿಗಳು ಸೇರುವ ಒಂದೆಡೆಯಲ್ಲಿ ಒಂದು ಕಾಂಪ್ಲೆಕ್ಸ್‌ನ ಅಂಗಳದಲ್ಲಿ ಬಹಿರಂಗ ಸಭೆಯೂ ನಡೆಯಿತು. ಕೆಲವು ಜನರನ್ನು ಅಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರಲ್ಲಿ ಪುರುಷರೂ ಇದ್ದರು. ಮೇದಿನಿ ಎಂಬ 83 ವರ್ಷ ಪ್ರಾಯದ ಹಿರಿಯ ಸದಸ್ಯೆಯೊಬ್ಬರು ಉತ್ತಮವಾಗಿ ಭಾಷಣ ಮಾಡಿದ್ದಲ್ಲದೆ ಕೆಲವು ಹಾಡುಗಳನ್ನೂ ಹಾಡಿದರು. 'ರೆಡ್ ಸೆಲ್ಯೂಟ್' ಎಂದು ಇವರು ಹಾಡಿದ ಹಾಡು ಮತ್ತೊಮ್ಮೆ ಕೇಳಬೇಕೆನ್ನಿಸುತ್ತಿತ್ತು, ಒಂದಿಬ್ಬರು ಕಿರುತೆರೆಯ ನಟಿಯರನ್ನೂ ಸನ್ಮಾನಿಸಲಾಯಿತು. ಲಲಿತಾಂಬಿಕಾ ಅಂತರ್ಜನಂ ಅವರ ಮೊಮ್ಮಗಳು ತನುಜಾ ಕೂಡಾ ಚೆನ್ನಾಗಿ ಭಾಷಣ ಮಾಡಿದರು.

ಇಲ್ಲಿ ಇನ್ನೊಂದು ವಿಷಯವೂ ನನ್ನ ಗಮನ... ಸೆಳೆದಿದೆ. 1969 ರ ಮಂತ್ರಿ ಮಂಡಲದ ಸಂದರ್ಭದ... ಹಿಂದೂ ಮತ್ತು ಮುಸ್ಲಿಂ ಮಂತ್ರಿಗಳಿಬ್ಬರ ಕುಟುಂಬಗಳ... ಪರಸ್ಪರ ವಿವಾಹ ಬಂಧನದಲ್ಲಿ ಒಂದಾದವು. ಮುಸ್ಲಿಮ... ಮನೆಯಿಂದ ಆ ಬ್ರಾಹ್ಮಣರ ಮನೆಗೆ ಹೆಣ್ಣು ಕೇಳಲ... ಈ ರಾಜಕೀಯ ಪಕ್ಷದ ಮುಖಂಡರೇ ಹೋಗಿ ಮದು... ತೀರ್ಮಾನಿಸಿದರು. ಅಂದು ಹಾಗೆ ಮದುವೆಯಾ... ಆ ಹೆಣ್ಣುಮಗಳು ಈಗ ವನಿತಾ ಯುವ ಕಲಾ ಸಾಹಿ... ಸಂಘಟನೆಯ ಅಧ್ಯಕ್ಷೆಯಾಗಿದ್ದಾರೆ. ಅವರೆನ್ನುತ್ತಾರೆ, "ನ... ತಂದೆ ಮತ್ತು ನನ್ನ ಮಾವ ಒಂದೇ ಮನೆಯವರಂ... ಬದುಕುತ್ತಿದ್ದರು. ಒಂದೆಡೆಯಲ್ಲಿ ನನ್ನ ಮಾವ ನಮಾ... ಮಾಡುತ್ತಿದ್ದರೆ ಇನ್ನೊಂದು ಕೋಣೆಯಲ್ಲಿ ನನ್ನ ತಂ... ಪೂಜೆ ಮಾಡುತ್ತಿದ್ದರು. ಇಬ್ಬರೂ ಅಣ್ಣತಮ್ಮಂದಿರಂ... ಬದುಕುತ್ತಿದ್ದು ಅವರ ಈ ಸೌಹಾರ್ದಕ್ಕೆ ಎಂದಿಗೂ... ಚ್ಯುತಿ ಬಂದಿರಲಿಲ್ಲ. ಈಗ ಇಬ್ಬರೂ ಇಲ್ಲ" ಎಂದು... ಗೀತಾ ನಸೀರ್. ಕಮ್ಯುನಿಸ್ಟ್ ರಾಜ್ಯದಲ್ಲಿ ಕೋಮ... ಸೌಹಾರ್ದ ಹೇಗಿತ್ತು ಎಂಬುದಕ್ಕೆ ಇದೊಂದ... ಉದಾಹರಣೆಯಾಗಿದೆ.

ಆದರೆ ಇಂದು ಈ ಎಲ್ಲ ಮಹಿಳೆಯರನ್ನು... ಯಾವುದೋ ಒಂದು ನೋವು ಕಾಡುತ್ತಿದೆ. ಅವರೆ... ತ್ತಾರೆ, "ಮೇಲ್ಭಾಗದಲ್ಲಿ ಎಲ್ಲವೂ ಮೊದಲಿನಂತೆ... ಯೆಂದೆನ್ನಿಸುತ್ತಿದ್ದರೂ ಆಳದಲ್ಲಿ ಎಲ್ಲವೂ ಬ... ಲಾಗುತ್ತಿದೆಯೆಂಬ ಅನಿಸಿಕೆ ಇದೆ. ಕೋಮುವಾದ ಅಲ್ಲಿ... ತಲೆ ಎತ್ತುತ್ತಿದೆ. ಮುಸ್ಲಿಂ ಮೂಲಭೂತವಾದವೇ ಮು... ಕಾರಣವೆಂಬ ಅನಿಸಿಕೆಯೂ ಇದೆ. ಇಂದು ನಾಯ... ಮತ್ತು ಬಿಲ್ಲವ ಸಮುದಾಯಗಳು ಒಂದಾಗುತ್ತಿವೆ. ಇ... ಅಪಾಯಕಾರಿಯಾಗಿದೆ. ಮುಸ್ಲಿಮರೂ, ಕ್ರೈಸ್ತರ... ಒಟ್ಟಾಗುವುದಾದರೆ ನಾವೇಕೆ ಒಟ್ಟಾಗಬಾರದು ಎಂಬು... ಅವರ ಪ್ರಶ್ನೆ." ಈ ಬದಲಾವಣೆಯ ನೋವು... ಮಹಿಳೆಯರ ಆಳವನ್ನು ಕಲಕುತ್ತಿದೆ.

• ಸಾರಾ ಅಬೂಬಕ್ಕ...

...ೋಮುವಾದ ಮತ್ತು ಜಾತ್ಯತೀತತೆ:

ಭಾರತದಲ್ಲಿ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ...ದರ್ಭಗಳನ್ನು ಅಧ್ಯಯನ ಮಾಡುವುದು, ವ್ಯಾಖ್ಯೆ ...ಸುವುದು ಹಾಗೂ ಮಧ್ಯ ಪ್ರವೇಶ ಮಾಡುವುದು ...ರಾಟಗಾರ-ವಿದ್ವಾಂಸರಿಗೆ ಒಂದು ಭಾರಿ ಸವಾಲಾಗಿ ...ಮಿಸಿದೆ. ಭಾರತೀಯ ಸಮಾಜದಲ್ಲಿ ಕೋಮುವಾದದ ...ಮಾನವನ್ನು ಹೇಗೆ ಅರ್ಥೈಸಿಕೊಳ್ಳಲಾಗುತ್ತದೆ? ಭಾರತ ...ಷ ಸಮಸ್ಯೆಯಿಂದ ಏಕೆ ಬಳಲುತ್ತಿದೆ? ಭಾರತದ ...ಹಾಸದ ಅಧ್ಯಯನ ಮತ್ತು ಸಮಕಾಲೀನ ಸಮಸ್ಯೆಗಳ ...ಶೀಲನೆಯನ್ನು ಏಕಕಾಲಕ್ಕೆ ಮಾಡುವವನ ಮನಸ್ಸನ್ನು ... ಸದಾ ಕಾಡುತ್ತಿರಬೇಕು.

... ಭಾರತದ ಇತಿಹಾಸವನ್ನು ಶೋಧಿಸುವಾಗ-ಸಾಮಾಜಿಕ ...ತನೆಯ ಕೋಮುವಾದೀಕರಣ ಕೋಮುವಾದೀ

ಮುಸ್ಲಿಂ ಅಲ್ಪಸಂಖ್ಯಾತರ ಕುರಿತ ಮಿಥ್‌ಗಳನ್ನು ದೂರ ಮಾಡುವುದಕ್ಕಾಗಿ ಅವರು **'Role of Muslims in Freedom struggle'** ಗ್ರಂಥ ಬರೆದಿದ್ದಾರೆ. ರಾಜಕೀಯವಾಗಿ ವಿಭಿನ್ನ ಸಮುದಾಯಗಳ ಏಕೀಕರಣ ಮತ್ತು ಅಹಿಂಸೆ ಹಾಗೂ ಶಾಂತಿಗೆ ಮಹತ್ವ ನೀಡುವ ಗಾಂಧಿಯ ಮಾರ್ಗದಿಂದ ಆಕರ್ಷಿತರಾಗಿ ಗಾಂಧಿ ಮತ್ತು ಕೋಮು ಸೌಹಾರ್ದ ಕುರಿತ ಒಂದು ಸಂಪುಟವನ್ನು ರಚಿಸಿದರು. ಅವರ ಕೃತಿಗಳಲ್ಲಿ ಉದ್ದಕ್ಕೂ ಕೋಮು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಾಂಧಿಯವರ ಮಾರ್ಗದ ಬಗೆಗಿನ ಆಕರ್ಷಣೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಲಿಂಗ ನ್ಯಾಯದ ಬಗೆಗಿನ ಅವರ ಬಯಕೆ ಬಲು ತೀವ್ರವಾಗಿದೆ. ಮಹಿಳೆಯರಿಗೆ ಇಸ್ಲಾಂ ಹೇಗೆ ಸಮಾನತೆ ನೀಡಿದೆ ಹಾಗೂ ಹೇಗೆ ಮಹಿಳೆಯರು ಕೋಮು ಹಿಂಸೆಗೆ

ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ನಾಯಕರ ಪ್ರತಿಕ್ರಿಯೆ ಅವರಲ್ಲಿ ದಿಗ್ಭ್ರಮೆ ಮೂಡಿಸಿತು. ಮುಸ್ಲಿಂ ನಾಯಕರು ಹಿನ್ನೆಲೆಯಲ್ಲಿ ಇರಬೇಕು ಹಾಗೂ ವಿವಾದವನ್ನು ಮುಖ್ಯವಾಗಿ ಜಾತ್ಯತೀತ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಬಗೆಹರಿಸಬೇಕು ಎನ್ನುವುದು ಅವರ ವಾದವಾಗಿತ್ತು, ಮುಸ್ಲಿಮರ ದಾರಿದ್ರ್ಯ ಮತ್ತು ಹಿಂದುಳಿದಿರುವಿಕೆಯ ಸಮಸ್ಯೆಗಳ ವಿರುದ್ಧ ಆಂದೋಲನ ಮಾಡುವುದು ಮಹತ್ವದ್ದಾಗಿದೆ ಮತ್ತು ಧೂಳು ತಿನ್ನುತ್ತ ಬಿದ್ದುಕೊಂಡಿರುವ ಗೋಪಾಲ್‌ಸಿಂಗ್ ಆಯೋಗದ ವರದಿಯನ್ನು ಜಾರಿಗೊಳಿಸುವುದು ಅವಶ್ಯವಾಗಿದೆ ಎನ್ನುವ ಮಾತನ್ನು ಅವರು ಮುಸ್ಲಿಂ ನಾಯಕರ ಗಮನಕ್ಕೆ ತಂದರು. ಅವರೇ ಶಾಂತಿಗಾಗಿ ಮನವಿ ಸಲ್ಲಿಸಲು ಅನೇಕ ಜಾತ್ಯತೀತ ಸಾಮಾಜಿಕ ಕಾರ್ಯಕರ್ತರನ್ನು ಒಗ್ಗೂಡಿಸಿದರು.

ಸೂತ್ರಧಾರರಾದರು. ಜಾತ್ಯತೀತ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಅದು ಪ್ರಮುಖ ವೇದಿಕೆಯಾಯಿತು. ಅದನ್ನು ಸಂಕ್ಷಿಪ್ತವಾಗಿ ಕರೆಯುವಂತೆ CSSS ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದ ಸಮಕಾಲೀನ ಸಮಸ್ಯೆಗಳ ಕುರಿತ ಸಂಶೋಧನೆ ಸಹ ನಡೆಸುತ್ತಿದೆ. ಜಾಗೃತಿ ವಿಷಯವಾಗಿ ಸಮುದಾಯದ ವಿಭಿನ್ನ ಸಮೂಹಗಳಿಗಾಗಿ ಬೇರೆಬೇರೆ ಮಾದರಿಗಳನ್ನು ಅದು ಪ್ರಯೋಗಿಸಿದೆ. ಆ ಶಿಬಿರಗಳು ಒಂದು ದಿನದ ಕಾರ್ಯಕ್ರಮದಿಂದ ಹಿಡಿದು ಗಂಭೀರ ಕಾರ್ಯಕರ್ತರು ಮತ್ತು ಶಿಕ್ಷಕರಿಗಾಗಿ ಒಂದು ವಾರದ ಆಳವಾದ ಅಧ್ಯಯನ ಶಿಬಿರಗಳನ್ನು ಏರ್ಪಡಿಸುತ್ತಿದೆ. ಈ ಶಿಬಿರಗಳು ಇತಿಹಾಸದಿಂದ ಮೊದಲು ಮಾಡಿ ಭಯೋತ್ಪಾದನೆ, ಇಸ್ಲಾಂ ಹಾಗೂ ಶಾಂತಿ, ಸ್ವಾತಂತ್ರ್ಯ ಆಂದೋಲನದಂತಹ ಸಮಕಾಲೀನ ವಿಷಯಗಳನ್ನೊಳಗೊಂಡಿದೆ. ಸಾವಿರಾರು ಕಾರ್ಯಕರ್ತರು ಮತ್ತಿತರರು ಈ ಶಿಬಿರಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಸಿ.ಎಸ್.ಎಸ್.ಎಸ್ ಸಹ ಜಾತ್ಯತೀತ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಕಾರ್ಯಕರ್ತರಿಗೆ ತರಬೇತಿ ನೀಡುವುದಕ್ಕಾಗಿ **Institute of Peace Studies and Conflict Resolution** ಸ್ಥಾಪಿಸಿದೆ. ಕಾರ್ಯಕರ್ತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ದೀರ್ಘಾವಧಿ ತರಬೇತಿ ನೀಡುವ ಯೋಜನೆಗಳನ್ನು ರೂಪಿಸಿದೆ.

...ನಂದಿಹೋದ ಕೋಮುಸೌಹಾರ್ದದ ದೊಂದಿ: ಅಸ್ಗರ್‌ಅಲಿ ಎಂಜಿನಿಯರ್



...ಷ್ಟ್ರೆಯ ಪ್ರಮುಖ ಧ್ಯೇಯೋದ್ದೇಶವಾಗಿ ...ವುದರಿಂದ- ಅವರು ಇತಿಹಾಸದ ...ಕೋಮುವಾದೀಕರಣವನ್ನು ಮೆಟ್ಟಿ ...ವುದಕ್ಕೆ ಒತ್ತುಕೊಟ್ಟರು. ಅರಸರ ...ಹಾಸವನ್ನು ಅಧಿಕಾರ ಮತ್ತು ...ತ್ತಿಗಾಗಿ ನಡೆದ ಸಮರಗಳ ಗಾಥೆ ...ವ ದೃಷ್ಟಿಕೋನವನ್ನು ಬೆಳೆಸಿದರು. ...ರು ಮನುಷ್ಯ ಬದುಕನ್ನು ಸಂವಾದಗಳ ...ತರ ಪಯಣ, ಕೆಲವು ಘರ್ಷಣೆಗಳು ...ಗೂ ಕೂಡು ಪರಂಪರೆಗಳಾಗಿ ...ಣಮಿಸುವ ಪ್ರಮುಖ ಪ್ರವೃತ್ತಿಗಳೆಂದು ...ರ್ಥೈಸುತ್ತಾರೆ. ಈ ವಿಷಯವಾಗಿ **...ommunalism in India ...kas, 1995)** ಎನ್ನುವ ಅವರ ...ಖ್ಯ ಕೃತಿ ಈ ಕುರಿತು ಅವರ ಚಿಂತನೆ ...ಲೆ ಸಾಕಷ್ಟು ಬೆಳಕು ಚೆಲ್ಲುವಂಥದ್ದು. ... ನಿಟ್ಟಿನಲ್ಲಿ ಅವರು ಸಮಾಜದ ವಿಭಿನ್ನ ಕ್ಷೇತ್ರಗಳ ...ವಿಗೋಸ್ಕರ ಕಮ್ಮಟಗಳನ್ನು ಏರ್ಪಡಿಸುತ್ತಿದ್ದರು.

...ಅವರ ಕೃತಿಯಲ್ಲಿ ಮಧ್ಯಕಾಲೀನ ಇತಿಹಾಸವನ್ನು ...ದೂ ಮುಸ್ಲಿಂ ಅರಸರ ನಡುವಣ ಸಮರವೆಂದು ...ತಗೊಂಡಿಲ್ಲ, ಆದರೆ ಅದು ಅಧಿಕಾರ ಮತ್ತು ...ತ್ತಿಗಾಗಿ ನಡೆದ ಅರಸರ ಸಮರಗಳ ಗಾಥೆಯಾಗಿದೆ. ...ಮ ಅದಕ್ಕಾಗಿ ಮೂಲ ಆಕರಗಳನ್ನು ಮತ್ತು ರಾಷ್ಟ್ರವಾದೀ ...ಹಾಸಕಾರರ ಕೃತಿಗಳನ್ನು ಅವಲಂಬಿಸಿದ್ದಾರೆ. ಮಂದಿರಗಳ ...ಶ, ಜೆಜಿಯಾ, ಮುಸ್ಲಿಂ ಅರಸರ ನೀತಿಗಳು, ಇಸ್ಲಾಮಿನ ...ರ ಮತ್ತು ಆ ಕಾಲದ ಸಾಮಾಜಿಕ ಬದುಕಿನ ಇತರ ...ಯಾಮಗಳು ಆ ಕಾಲದ ಸ್ಪಷ್ಟ ಚಿತ್ರಣ ನೀಡುತ್ತವೆ. ಆ ...ತು ಜನರ ಮನಸ್ಸಿನಲ್ಲಿ ಮನೆ ಮಾಡಿರುವ ಮಿಥ್‌ಗಳು ...ತ್ತು ಪೂರ್ವಗ್ರಹಗಳನ್ನು ದೂರ ಮಾಡುವಲ್ಲಿ ಅದು ...ಮ ಉಪಯುಕ್ತ ಸಾಧನವಾಗಬಲ್ಲದು. ಸೂಫಿಗಳು, ... ಪಂಥದ ಸಂತರು ಮತ್ತು ಪ್ರೀತಿ ಮತ್ತು ಸೌಹಾರ್ದದ ...ಲ್ಯಗಳಿಗೆ ಮಹತ್ವ ನೀಡುವ ಅವರ ಪರಂಪರೆಗಳು ...ಣಾಮಕಾರಿಯಾಗಿ ಚಿತ್ರಣಗೊಂಡಿವೆ. ಸಮಾಜದ ಕೂಡು ...ಪರೆಗಳು ಹಿಂದೂಗಳು ಮತ್ತು ಮುಸ್ಲಿಮರು ...ದಿಂದಿದ್ದರು ಮತ್ತು ಧರ್ಮ ಎಂದೂ ಘರ್ಷಣೆಗೆ ...ವಾಗಿರಲಿಲ್ಲ, ಸಾಮಾಜಿಕ ಹಿತಗಳು, ನಿಶ್ಚಿತವಾಗಿಯೂ ... ಹಿತಗಳು ಧರ್ಮದ ವೇಷದಲ್ಲಿ ವ್ಯಕ್ತವಾಗುತ್ತಿದ್ದವು ...ದನ್ನು ಸೂಚಿಸುತ್ತವೆ. ಬ್ರಿಟಿಷ್ ಆಡಳಿತ ಬಂದಮೇಲೆ ...ಮುವಾದ ಒಂದು ರಾಜಕೀಯ ವಿದ್ಯಮಾನವಾಗಿ ... ಪರಿಚಯಿಸಲ್ಪಟ್ಟಿತು.

...ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಂ ನಾಯಕತ್ವದ ...ತ್ಮಕ ಪಾತ್ರ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಹ ...ಮು ಹಿಂಸೆ ಹುಟ್ಟುಹಾಕುವಲ್ಲಿ ಕೋಮುವಾದಿಗಳ- ...ದೂ ಮತ್ತು ಮುಸ್ಲಿ ಎರಡೂ ಸಮುದಾಯದ ...ಮುವಾದಿಗಳ ಪಾತ್ರದ ವಿಷಯವನ್ನು ಎತ್ತಿಕೊಂಡಿದ್ದಾರೆ. ... ವಿಭಜನೆಯ ವಿಷಯವನ್ನು ಅವರು ಅದೆಷ್ಟು ...ವಾಗಿ ಪ್ರಸ್ತಾಪಿಸಿದ್ದಾರೆಂದರೆ ವಿಭಜನೆಯ ಮುಖ್ಯ ...ವನ್ನು ಬ್ರಿಟಿಷರ ಮೇಲೆ ಒಂದೆಡೆ ಹೊರಿಸುವುದರ ...ತೆಗೆ ಕಾಂಗ್ರೆಸ್ ನಾಯಕತ್ವ ಮತ್ತು ಜಿನ್ನಾರ ...ಸ್ಥಿತ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದ್ದಕ್ಕೆ ... ಕೊಡುತ್ತಾರೆ. ಸಂಬಂಧ ಕ್ರಿಪ್ಸ್ ಆಯೋಗದ ...ಗಳನ್ನು ಒಪ್ಪಿಕೊಳ್ಳಬೇಕು ಎನ್ನುವ ತಮ್ಮ ನಿಲುವೆಯನ್ನು ...ದಿದ್ದರೆ ವಿಭಜನೆಯನ್ನು ತಪ್ಪಿಸಬಹುದಾಗಿತ್ತು, ... ಮೌಲಾನಾ ಅಬುಲ್ ಕಲಂ ಆಜಾದ್‌ರ ...ನೆಯೊಂದಿಗೆ ಅವರು ಸಹಮತ ಹೊಂದಿದಂತೆ ...ತ್ತಾರೆ.

ಬಲಿಯಾಗುತ್ತಾರೆ ಎನ್ನುವುದನ್ನು ಅವರು ಸ್ಪಷ್ಟಪಡಿಸುತ್ತಾರೆ. ಅಂತರ್ಜಾಲದಲ್ಲಿ ಅವರ ಕೊಡುಗೆಗಳ ಪಟ್ಟಿ ಅವರ ಕಾಳಜಿಗಳಿಗೆ ಸಂಬಂಧಿಸಿದಂತೆ ಅವರ ಒಳನೋಟಗಳಿಗೆ ಹಾಗೂ ಹೇಗೆ ಅವರು ಅವು ಗಳನ್ನು ನಿಭಾಯಿಸಿದ್ದಾರೆ ಎನ್ನುವುದಕ್ಕೆ ಸೂಕ್ತ ಪುರಾವೆ ನೀಡಬಲ್ಲದು. ಅವರ ನಿಯಮಿತ ಪ್ರಕಟಣೆಯಾದ **'Secular Perspective'**ಕ್ಕೆ ಸಾಕಷ್ಟು ಪ್ರಸಾರವಿದೆ. ಅದನ್ನು ಜಗತ್ತಿನಾದ್ಯಂತ ಅಂತರ್ಜಾಲ ತಾಣಗಳು ಮತ್ತು ಪತ್ರಿಕೆಗಳ ಮೂಲಕ ಪುನರ್ ಪ್ರಕಟಿಸಲಾಗುತ್ತದೆ.

ಜಾತ್ಯತೀತ ಮಧ್ಯಪ್ರವೇಶ:

ಎಂಜಿನಿಯರ್ ಅವರ ಯಾವ ಕೃತಿಯ ಆಯಾಮ ಇನ್ನೊಂದಕ್ಕಿಂತ ಹೆಚ್ಚು ಮಹತ್ವದ್ದೆಂದು ತೀರ್ಮಾನಿಸುವುದು ಕಷ್ಟಸಾಧ್ಯವಾಗಿದೆ. ಅವರ ಒಂದೊಂದು ಕೃತಿಯ ವಿಭಿನ್ನ ಆಯಾಮಗಳಲ್ಲಿ ಆಳವಾದ ಪ್ರಾಮಾಣಿಕತೆ ಇದ್ದು ಅವರ ಕೃತಿಯ ವಿಭಿನ್ನ ಆಯಾಮಗಳ ನಡುವೆ ಗಾಢ ಸಂಬಂಧವಿರುವುದನ್ನು ಗಮನಿಸಬಹುದು.

ಸಾಮಾಜಿಕ ಸಮಸ್ಯೆಗಳಲ್ಲಿ ಅವರ ಮಧ್ಯ ಪ್ರವೇಶವು ಕೋಮು ಸೌಹಾರ್ದ ಕುರಿತ ಅವರ ಕಾಳಜಿಯೊಂದಿಗೆ ಆರಂಭವಾಯಿತು. ಕೋಮು ಸಮಸ್ಯೆಯನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವುದರ ಬಗೆಗಿನ ಅವರ ತುರ್ತು ಜಬಲಪುರ ಹಿಂಸಾಚಾರದ ದುರಂತದೊಂದಿಗೆ ಮೊದಲಾಯಿತು. ನಂತರ ಕೋಮು ಸೌಹಾರ್ದದ ಪ್ರಯತ್ನವನ್ನು ಬಲಪಡಿಸುವುದಕ್ಕಾಗಿ ಆಂದೋಲನ ಮತ್ತು ಜಾಗೃತಿ ಪ್ರಯತ್ನಗಳಿಗಾಗಿ ಮುನ್ನುಗ್ಗಿ ಸನ್ನದ್ಧರಾಗುವುದಕ್ಕೆ ಅವರ ಅಧ್ಯಯನ ಅವರಿಗೆ ಪ್ರೇರೇಪಿಸಿತು. 60ರ ದಶಕದ ಉತ್ತರ ಭಾಗದಲ್ಲಿ ಮುಂಬೈಯಲ್ಲಿನ ಸಹಮನಸ್ಕ ಗೆಳೆಯರನ್ನು 'ಆವಾಜ್-ಎ-ಬಿರಾದರಾನ್' ಎನ್ನುವ ತಂಡವನ್ನಾಗಿ ರೂಪಿಸಿದರು. ಈ ತಂಡವು ಕೋಮು ಸಮಸ್ಯೆಗಳ ಕುರಿತು ಮಾತನಾಡಲಾರಂಭಿಸಿತು. ಶಾಲೆ ಕಾಲೇಜುಗಳಲ್ಲಿ ಉಪನ್ಯಾಸಗಳ ಮೂಲಕ ಭಾವೈಕ್ಯದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲು ಯತ್ನಿಸಿತು. ಉರ್ದು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರಿಂದ ಎಂಜಿನಿಯರ್ ಸೌಹಾರ್ದದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಲೇಖಕರ ಜೊತೆಗೆ ಸಂಪರ್ಕ ಹೊಂದಿದ್ದರು. ಭಿವಂಡಿ ಗಲಭೆಗಳು (1970) ಭುಗಿಲೆದ್ದಾಗ ಅವರು ಪ್ರಸಿದ್ಧ ನಟ ಬಲರಾಜ್ ಸಹಾನಿ ಜೊತೆಗೆ ಭಿವಂಡಿಯಲ್ಲಿ ಎರಡು ವಾರ ಕಾಲ ಬಿಡಾರ ಹೂಡಿದರು. ಹಳ್ಳಿಹಳ್ಳಿಗೆ ಹೋಗಿ ಗಲಭೆ ಸಂತ್ರಸ್ತರಿಗೆ ಸಾಂತ್ವನ ನೀಡಿದರು, ಸಹಾಯ ಮಾಡಿದರು. ಅವರ ತಂಡವು ಆಲ್ ಇಂಡಿಯಾ ರೇಡಿಯೊ ಮೂಲಕ ಶಾಂತಿ ಸಂದೇಶ ಬಿತ್ತರಿಸಲು ಪ್ರಮುಖ ಲೇಖಕರ ಮನವೊಲಿಸಿತು.

ಮುಂಬೈಯಲ್ಲಿ ಅವರು ಭಾರತ-ಪಾಕಿಸ್ತಾನ ಮೈತ್ರಿ ಆಂದೋಲನದ ಭಾಗವಾದರು. ಜೊತೆಗೇ ಅವರು 'ಸಾಂಪ್ರದಾಯಿಕತಾ ವಿರೋಧಿ ಸಮಿತಿ (ಕೋಮುವಾದ ವಿರೋಧಿ ಸಮಿತಿ)ಯ ಜೊತೆಗೂಡಿದರು. ಅದರಲ್ಲಿ ಸುಭದ್ರಾ ಜೋಶಿ ಮತ್ತು ಡಿ. ಆರ್ ಗೋಯೆಲ್ ಕಾರ್ಯನಿರತರಾಗಿದ್ದರು. ಎಂಜಿನಿಯರ್ ಅವರ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದರು.

1987ರ ಮೀರತ್ ಗಲಭೆಗಳ ಸಂದರ್ಭದಲ್ಲಿ ಅವರು 'ಏಕತಾ ಸಮಿತಿ'ಯನ್ನು ಹುಟ್ಟುಹಾಕಲು ಮುಂದಾದರು. ಅದುವೇ ಶಾಂತಿಗಾಗಿ ಶ್ರಮಿಸುವ ಹಾಗೂ ಕೋಮುವಾದದ ಬಲವಾದ ಅಲೆಯ ವಿರುದ್ಧ ಹೋರಾಡಲು ಮುಂಬೈಯ ಕಾರ್ಮಿಕ ಸಂಘಟನೆಗಳು ಮತ್ತು ಇತರ ಪ್ರಗತಿಪರ ಜನರಿಗೆ ಒಂದು ವೇದಿಕೆಯಾಗಿ ಪರಿಣಮಿಸಿತು.

ನಾನು ಅವರ ಕೆಲಸಕಾರ್ಯವನ್ನು ನೇರವಾಗಿ 1992-93ರಿಂದ ವೀಕ್ಷಿಸಿದ್ದೇನೆ. ಮುಂಬೈ ಗಲಭೆಗಳ ಸಂದರ್ಭದಲ್ಲಿ ಅವರು ಅನೇಕ ಗಲಭೆಗ್ರಸ್ತ ಪ್ರದೇಶಗಳಲ್ಲಿ ಶಾಂತಿಗಾಗಿ ಮಾರ್ಚ್ ಮಾಡಿದರು. ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದದ್ದು ಅವರು ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಹಾಗೂ ಬದ್ಧ ಬುದ್ಧಿಜೀವಿ-ಹೋರಾಟಗಾರರಾಗಿದ್ದು. ಮುಂಬೈ ಹಿಂಸಾಚಾರದ ಸಂದರ್ಭದಲ್ಲಿ ಅವರ ಕಾರ್ಯಾಲಯ ಎಲ್ಲ ಕಾರ್ಯಕರ್ತರಿಗೆ ಒಂದೆಡೆ ಸೇರಲು ಸಹಜವಾದ ತಾಣವಾಗಿತ್ತು, ಅವರ ಸಭೆಗಳಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಅವರ ಕಾರ್ಯಾಲಯಕ್ಕೆ ಧಾವಿಸುತ್ತಿದ್ದರು ಹಾಗೂ ಆ ಪುಟ್ಟ ಕಾರ್ಯಾಲಯದ ಮೂಲೆ ಮೂಲೆಯಲ್ಲಿ ನಿಂತಿರುತ್ತಿದ್ದರು, ಬಾಲ್ಕನಿಯಲ್ಲೂ ತುಂಬಿ ತುಳುಕುವಂತೆ ನಿಂತಿರುತ್ತಿದ್ದರು. ಅವರು ಮಧ್ಯದಲ್ಲಿ ನೆಲದ ಮೇಲೆ ಕೂತಿರುತ್ತಿದ್ದರು. ಹೀಗೆ ಕ್ರಿಯಾ ಯೋಜನೆಗಳನ್ನು ರೂಪಿಸುತ್ತ ಸಭೆಗಳನ್ನು ನಡೆಸುತ್ತಿದ್ದರು. ಹೆಚ್ಚಿನ ಯೋಜನೆಗಳು ಶಾಂತಿಗಾಗಿ ಮಾರ್ಚ್ ಹಾಗೂ ಸಮುದಾಯ ಕಾರ್ಯಗಳಾಗಿರುತ್ತಿದ್ದವು. ಬಾಂದ್ರಾದ ಸಮೀಪದ ಒಂದು ಪ್ರದೇಶ ಬೆಹ್ರಾಮಪಾಡಾಕ್ಕೆ ಕಾರ್ಯ ಚಟುವಟಿಕೆಗಳು ಮತ್ತು ಶಾಂತಿ ಮಾರ್ಚ್‌ಗಳಿಗಾಗಿ ವಿಶೇಷ ಗಮನ ನೀಡಲಾಗಿತ್ತು.

ಈ ಶಾಂತಿ ಮಾರ್ಚ್‌ಗಳು ಸಮಾಜದ ಮಾನಸಿಕತೆ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಇದರಿಂದಾಗಿ ಸಂತ್ರಸ್ತರಲ್ಲಿ ಅಪಾರ ಭರವಸೆ ಮೂಡಿತು. ಕೋಮು ಹಿಂಸಾಚಾರಕ್ಕೆ ಎಲ್ಲೆ ಇಲ್ಲದಂತಾಗಿದ್ದಾಗ ಈ ಪ್ರಯತ್ನಗಳು ತಮ್ಮ ಉಚ್ಛ್ರಾಯಕ್ಕೇರಿ 26 ಜನವರಿ, 1993ರಂದು ಅವರು ಮುಂಬೈಯ ಪ್ರಮುಖ ಪ್ರದೇಶಗಳಲ್ಲಿ ಶಾಂತಿ ಮಾರ್ಚ್ ಏರ್ಪಡಿಸಿದರು. ಈ ಚಟುವಟಿಕೆಗಳ ಅಂಗವಾಗಿ ಮುಂಬೈ ಗಲಭೆಗಳ ತನಿಖೆಯೂ ನಡೆಯಿತು. 'ಏಕತಾ ಸಮಿತಿ'ಯ ವರದಿ ತನ್ನ ಆಳವಾದ ಅಧ್ಯಯನ ಕಾರ್ಯದ ದೃಷ್ಟಿಯಿಂದ ಮಹತ್ವಪೂರ್ಣವೆನಿಸಿತು. ಅದು ಹಿಂಸೆಯನ್ನು ನಿಯಂತ್ರಿಸಬೇಕಿದ್ದ ರಾಜ್ಯದ ಮುಖ್ಯ ಅಂಗವಾದ ಪೊಲೀಸ್ ವ್ಯವಸ್ಥೆಯೇ ಹೆಚ್ಚು ಕೋಮುವಾದೀಕರಣಗೊಂಡಿದೆ ಎನ್ನುವ ವಾಸ್ತವವನ್ನು ಮುಖಾಮುಖಿಯಾಗಿಸಿತು. ಕೋಮು ಸೌಹಾರ್ದಕ್ಕಾಗಿ ಶಿಬಿರಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಅವರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಮುಂಬೈ, ಮಹಾರಾಷ್ಟ್ರ ಹಾಗೂ ದೇಶದ ಎಲ್ಲೆಡೆ ಹರಡಿಕೊಂಡ ಶಿಬಿರಗಳ ಲೆಕ್ಕ ಹಾಕುವುದು ಕಷ್ಟಕರವಾದದ್ದು. ಮುಸ್ಲಿಮರ ವಿರುದ್ಧದ ಪೂರ್ವಗ್ರಹಗಳು, ಅವರ ಆಹಾರ ಪದ್ಧತಿ, ಹಿಂಸೆಯ ಸ್ವಭಾವ, ಮಂದಿರಗಳನ್ನು ನಾಶಪಡಿಸಿದ ಮುಸ್ಲಿಂ ಅರಸರು, ಬಹುಪತ್ನಿತ್ವ ಹೀಗೆ ಏನೆಲ್ಲ ವಿಷಯಗಳಿಗೆ ಸಂಬಂಧಿಸಿದ ಸವಾಲಾಗಿ ಪರಿಣಮಿಸುವಂಥ ಪ್ರಶ್ನೆಗಳನ್ನು ಅವರು ಎದುರಿಸಬೇಕಾಗುತ್ತಿತ್ತು, ಈ ಕಠಿಣ ಶಿಬಿರಗಳನ್ನು ಸಮಸ್ಯೆಗಳ ಆಳವಾದ ಪರಿಜ್ಞಾನದ ಜೊತೆಗೆ ಘನತೆ ಹಾಗೂ ಗಾಂಭೀರ್ಯದೊಂದಿಗೆ ನಿರ್ವಹಿಸಿದ್ದು ಅವರ ಸಾಧನೆ.

ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್ ಸೆಕ್ಯುಲಾರಿಸಂ

ಈ ಮಧ್ಯೆ ಅವರು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಅವರು 'ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲಾರಿಸಂ'ಗೆ

ಸ್ವತಃ ಅಸಂಖ್ಯಾತ ಉಪನ್ಯಾಸಗಳನ್ನು ನೀಡುವುದರೊಂದಿಗೆ ದೇಶದ ಮೂಲೆ ಮೂಲೆಗಳಿಂದ ಅಷ್ಟೇ ಅಲ್ಲ, ಜಗತ್ತಿನ ಎಲ್ಲೆಡೆಯಿಂದ ಉಪನ್ಯಾಸಗಳನ್ನು ನೀಡಬೇಕೆನ್ನುವ ಆಹ್ವಾನಗಳನ್ನು ಸ್ವೀಕರಿಸುತ್ತಿದ್ದದ್ದು ಅವರ ಕಾರ್ಯವೈಖರಿಯ ಇನ್ನೊಂದು ಆಯಾಮವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಯು.ಪಿ.ಎ (2004-2009) ಸರ್ಕಾರದ ಕಾಲಾವಧಿಯಲ್ಲಿ ಅವರು ರಾಷ್ಟ್ರೀಯ ಭಾವೈಕ್ಯ ಆಯೋಗದ ಸದಸ್ಯರಾಗಿದ್ದರು ಎನ್ನುವುದು. ಇತರ ವಿಷಯಗಳ ಜೊತೆಗೆ ಅವರು ನೇರವಾಗಿ ಎತ್ತಿದ್ದು ಭಯೋತ್ಪಾದನೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು, ಇತರ ಮಹತ್ವದ ಸದಸ್ಯರ ಮಧ್ಯ ಪ್ರವೇಶದಂತೆಯೇ ಅವರ ಮಧ್ಯಪ್ರವೇಶ ಹಾಗೂ ಈ ವಿಷಯ ಕುರಿತ ಟ್ರಿಬ್ಯೂನಲ್‌ನ ಪ್ರಯತ್ನಗಳು ಸರ್ಕಾರದ ನೀತಿಯ ಮೇಲೆ ಪರಿಣಾಮ ಬೀರಿದವು. ಈ ಮಧ್ಯಪ್ರವೇಶಗಳೊಂದಿಗೆ ಎಲ್ಲೆ ನಡೆಯುವ ಸ್ಫೋಟಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಮುಗ್ಧ ಮುಸ್ಲಿಂ ಯುವಕರನ್ನು ಬಂಧಿಸುವುದನ್ನು ನಿಲ್ಲಿಸಲಾಯಿತು.

ಅವರು ಜಾತ್ಯತೀತತೆಯ ಧ್ಯೇಯೋದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಕ್ರಿಯೆಯ ಯಾವತ್ತೂ ಒಂದು ಬಹು ಮುಖ್ಯ ಭಾಗವಾದವರು. ದೇಶದೆಲ್ಲೆಡೆ ಕೋಮು ಸೌಹಾರ್ದಕ್ಕಾಗಿ ಕಾರ್ಯನಿರತರಾದ ಎಲ್ಲ ಕಾರ್ಯಕರ್ತರ ಪಡೆಗಳು ಕೆಲ ವರ್ಷಗಳಿಂದ **All India Secular Forum** ಎನ್ನುವ ಒಂದು ವೇದಿಕೆಯಡಿ ಒಗ್ಗೂಡಿವೆ.


ಹೃದಯಸ್ಪರ್ಶಿ ಕ್ಷಣಗಳು

ಬಹು ಎತ್ತರದ ವ್ಯಕ್ತಿತ್ವದ ಈ ಮನುಷ್ಯನ ಸಾಮಾಜಿಕ ಕೊಡುಗೆಗಳ ಬಗ್ಗೆ ಮಾತನಾಡುವಾಗ ವೈಯಕ್ತಿಕ ಮಟ್ಟದಲ್ಲಿ ತುಂಬ ಹೃದಯಸ್ಪರ್ಶಿಯಾದ ಕೆಲವು ಪ್ರಸಂಗಗಳು ನೆನಪಾಗುತ್ತವೆ. ನಮ್ಮ ಕಾರ್ಯಕ್ರಮದ ಅಂಗವಾಗಿ ನಾನು ಹಲವಾರು ಸಭೆಗಳು ಹಾಗೂ ಪ್ರಯಾಣಗಳಲ್ಲಿ ಅವರ ಜೊತೆಯಾಗಿದ್ದೇನೆ. ಈ ಕಾಲಾವಧಿಯಲ್ಲಿ ನಡೆದ ಸಂವಾದಗಳು ನನ್ನ ಪಾಲಿಗೆ ಬೇರೆ ಒಂದು ಬಗೆಯ ಶಿಕ್ಷಣವೆನಿಸಿತು ಹಾಗೂ ಅನುಭವವನ್ನು ಹಂಚಿಕೊಂಡಂತಾಯಿತು. ಅನೇಕ ವಿಷಯಗಳ ಕುರಿತ ಅವರ ವಿಚಾರಗಳು ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವುದು ಹೆಮ್ಮೆಯ ಸಂಗತಿಯೇ ಸರಿ.

ನಾನು ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದು ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಒಂದು ಮುಂಜಾನೆ ನಾವಿಬ್ಬರೂ ಮುಂಬೈ ವಿಶ್ವವಿದ್ಯಾಲಯದ ಆವರಣದ ಬೆಟ್ಟದಲ್ಲಿ ನಿಂತುಕೊಂಡಿದ್ದೆವು. ವಿಚಾರ ಸಂಕಿರಣ ಇನ್ನೇನು 10-15 ನಿಮಿಷದಲ್ಲಿ ಆರಂಭವಾಗಲಿತ್ತು, ಉಪನ್ಯಾಸಕರಲ್ಲೊಬ್ಬರನ್ನು ಆಗಮಿಸುತ್ತಿದ್ದೆವು. ಅವರು ಟ್ಯಾಕ್ಸಿಯಲ್ಲಿ ಬಂದಿಳಿದರು. ನಾವು ಅವರನ್ನು ಸ್ವಾಗತಿಸಿದೆವು. ನಾವು ಉಪನ್ಯಾಸಕರೊಂದಿಗೆ ಮಾತನಾಡುತ್ತಿದ್ದಾಗ ಟ್ಯಾಕ್ಸಿ ಡ್ರೈವರ್ ಕೆಳಗಿಳಿದ. ಅವನು ವಿನಮ್ರನಾಗಿ ಎಂಜಿನಿಯರ್‌ಗೆ ನಮಸ್ತೆ ಎಂದ. "ಸರ್, ದಯವಿಟ್ಟು ನಿಮ್ಮ ಕಾರ್ಯ ಮುಂದುವರಿಸಿರಿ. ಅಂದರೆ ನಿಮ್ಮ ಬರವಣಿಗೆಯನ್ನು. ಅದು ಸಮಾಜದ ಶಾಂತಿಗೆ ಬಹಳ ಸೆಲೆಯಾಗಿದೆ" ಎಂದ. ಜಗತ್ತಿನಾದ್ಯಂತ ಇಂಥದೇ ಭಾವನೆಗಳನ್ನು ಹೊಂದಿದ ಅಸಂಖ್ಯಾತ ಜನರಿದ್ದಾರೆ ಎಂದು ನನಗೆ ಖಚಿತವಾಗಿದೆ

ಮೂಲ: ರಾಮ ಪುನಿಯಾನಿ

ಕನ್ನಡಕ್ಕೆ: ಹಸನ್ ನಯೀಂ ಸುರಕೋಡ



ಬಿರುಗಾಳಿ ಮಳೆಯ ಅವಾಂತರ

3

ಕನ್ನಡಕ್ಕೆ ಸಂಗ್ರಹ ಅನುವಾದ: ನಡಹಳ್ಳಿ ವಸಂತ್

ಡೋನಾಲ್ಡ್ ಹೇಳಿದ ಕಥೆ

ನನ್ನ ಮಚಾನು ಆರಾಮದಾಯಕವಾಗಿತ್ತು. ಹುಲಿಯ ನಿನ್ನೆಯ ಬಲಿ ಸುಮಾರು ನೂರ ಅಡಿಗಳ ದೂರದಲ್ಲಿತ್ತು. ಇವತ್ತಿನ ಹೊಸ ಬಲಿ ಕೂಡ ಬಲಗಡೆ ಸ್ಪಷ್ಟವಾಗಿ ಕಾಣುತ್ತಿತ್ತು. ಕುನ್ನಯ್ಯ ಹೇಳಿದಂತೆ ಹುಲಿ ಮತ್ತು ಚಿರತೆಗಳು ಹಳ್ಳದ ನೀರನ್ನು ಕುಡಿಯಲು ಹೋಗುವ ದಾರಿ ಇದೇ ಆಗಿತ್ತು.


ಕತ್ತಲಾಗುತ್ತಿದ್ದಂತೆ ಜಿಂಕೆಗಳು ಮತ್ತು ಲಂಗೂರ್ ಕೋತಿಗಳು ಕೂಗಿನಿಂದ ಹುಲಿಯ ಆಗಮನದ ಸೂಚನೆ ಸಿಕ್ಕಿತು. ನಾನು ಕ್ಯಾಮರಾವನ್ನು ಸಿದ್ಧಮಾಡಿಕೊಳ್ಳುತ್ತಿದ್ದಂತೆ ನನ್ನ ಹತ್ತಿರ ಗನ್ ಇರಬಾರದಿತ್ತೇ ಎಂದುಕೊಂಡೆ. ಅಪ್ಪ ಯಾವಾಗಲೂ ಹುಲಿಯನ್ನು ಬೇಟೆಯಾಡುವುದರ ಬದಲು ಅದರ ಛಾಯಾಚಿತ್ರ ತೆಗೆಯುವ ಬಗೆಗೆ ಹೇಳುತ್ತಿದ್ದರು. ಅವರು ಹೇಳಿದ್ದು ಸರಿಯೇ ಇದ್ದರೂ ನನ್ನ ಆಯುಧದ ಆಸೆಯನ್ನು ಹತ್ತಿಕ್ಕಲಾಗಲಿಲ್ಲ.

ನಾನು ಕೇಳಿದ ಮುಂದಿನ ಶಬ್ದವೇ ನನ್ನ ಬಲಿಯ ನರಳಾಟ ಮತ್ತು ಅದು ಸತ್ತು ಬಿದ್ದ "ಧಡ್" ಎನ್ನುವ ಸದ್ದು. ಚಿರತೆ ತನ್ನ ಬಲಿಯನ್ನು ಉಸಿರು ಕಟ್ಟಿಸಿ ಕೊಲ್ಲುತ್ತದೆ. ಹಾಗಾಗಿ ಆ ಹಂತದಲ್ಲಿ ಅದರ ಹೋರಾಟದ ಸದ್ದು ಕೇಳಬೇಕು. ಇಲ್ಲಿ ಎಲ್ಲಾ ಒಂದೇ ಕ್ಷಣದಲ್ಲಿ ನಡೆದು ಬಲಿಯ ಕುತ್ತಿಗೆ ಮುರಿದುಬಿದ್ದಿತ್ತು. ಇದು ಹುಲಿಯೇ ಎಂದು ನನಗೆ ಖಾತ್ರಿಯಾಯಿತು.

ನಾನು ಕ್ಯಾಮರಾವನ್ನು ಬಲಿಯ ದಿಕ್ಕಿನಲ್ಲಿ ತಿರುಗಿಸಿ ಗುಂಡಿ ಒತ್ತಿದೆ. ತಕ್ಷಣ ಕಣ್ಣು ಕುಕ್ಕುವಂತೆ ಹೊರಬಂದ ಫ್ಲಾಷ್ ಬೆಳಕಿನಿಂದ ಅವಾಕ್ಕಾದ ಹುಲಿ "ಗ್ರ್ರ್..."ಎನ್ನುವ ಸದ್ದು ಕೇಳಿತು. ನಂತರ ಕೇಳಿದ ಪೊದೆಗಳ ಶಬ್ದದಿಂದ ಅದು ಓಡಿಹೋಗಿರುವುದು ನನಗೆ ಖಾತ್ರಿಯಾಯಿತು.

ಹುಲಿಯನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೆ! ನಂತರ ನನಗೆ ಕೆಲಸವೇನೂ ಇಲ್ಲದ್ದರಿಂದ ಕೈಕಾಲುಗಳನ್ನು ಚಾಚಿ ನಿದ್ದೆಹೋದೆ. ನನಗೆ ಎಚ್ಚರವಾದಾಗ ಮಚಾನು ಗಾಳಿಗೆ ಜೋರಾಗಿ ಓಲಾಡುತ್ತಿತ್ತು. ಅಡವಿಯ ಆ ಗಾಢಾಂಧಕಾರದಲ್ಲಿ ಆಗಾಗ ಮಿಂಚು ಬೆಳಕನ್ನು ಮಾಡುತ್ತಿತ್ತು. ಮಚಾನಿಗೆ ಕಟ್ಟಿದ ಟಾರ್ಪಲಿನ್‌ನ ಒಂದು ತುದಿ ಬಿಚ್ಚಿಕೊಂಡ ಮರದ ರೆಂಬೆಗಳಿಗೆ ಪಟಪಟನೆ ಹೊಡೆದುಕೊಳ್ಳುತ್ತಿತ್ತು.

ಆಗ ಶುರುವಾದ ಮಳೆ ನನ್ನನ್ನು ಪೂರ್ಣ ತೋಯಿಸಿತು. ದೂದ್‌ವಾಲಾನ ಕ್ಯಾಮರಾವನ್ನು ಅದರ ಚೀಲಕ್ಕೆ ತುಂಬಿ ಹಾಳಾಗದಂತೆ ರಕ್ಷಿಸಲು ಯತ್ನಿಸಿದೆ. ಹುಲಿ ಮತ್ತೆ ಬಂದು ತನ್ನ ಬಲಿಯನ್ನು ತಿನ್ನಲು ಪ್ರಾರಂಭಿಸಿದೆ ಎಂದು ಅಲ್ಲಿನ ಶಬ್ದಗಳಿಂದ ನನಗೆ ತಿಳಿಯಿತು. ನನ್ನ ಫ್ಲಾಷ್‌ನ ಬೆಳಕನ್ನು ಕೂಡ ಮಿಂಚು ಎಂದು ತಿಳಿದು, ತಾನು ಅನಗತ್ಯವಾಗಿ ಹೆದರಿದ್ದೇನೆಂದು ಅದಕ್ಕೆ ಅನಿಸಿರಬೇಕು. ಧಾರಾಕಾರವಾಗಿ ಸುರಿಯುತ್ತಿರುವ ಆ ಮಳೆಯಲ್ಲಿ ಛಾಯಾಗ್ರಹಣ ಅಸಾಧ್ಯವಾದ್ದರಿಂದ ನಾನು ಮತ್ತೆ ಪ್ರಯತ್ನ ಪಡಲಿಲ್ಲ.



ಮಳೆ ಕಡಿಮೆಯಾದಂತೆ ಹುಲಿ ತನ್ನ ಊಟವನ್ನು ಮಾಡುತ್ತಿರುವ ಸದ್ದು ಕೇಳಿಸುತ್ತಿತ್ತು. ಜೊತೆಗೆ ಭಾರವಾದ ಹೆಜ್ಜೆಗಳು ನೀರಿನಲ್ಲಿ ಊರುತ್ತಾ ಬರುತ್ತಿರುವ ಶಬ್ದವೂ ಬಂದಿತು. "ಓಹೋ, ಆನೆ!" ನಾನಂದುಕೊಂಡೆ. ಇದೇಕೆ ಈ ಕಡೆ ಬರುತ್ತಿದೆ. ನನ್ನ ವಾಸನೆ ಹಿಡಿದಿದೆಯೇ ಅಥವಾ ಮಳೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಆಶ್ರಯತಾಣವನ್ನು ಹುಡುಕುತ್ತಿರಬಹುದೇ?

ಆನೆಯ ಹೆಜ್ಜೆಯ ಶಬ್ದ ಹುಲಿಗೂ ಕೇಳಿರಲೇಬೇಕು. ಸಾಮಾನ್ಯವಾಗಿ ಆನೆ ಮತ್ತು ಹುಲಿಗಳು ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ಆದರೆ ಭೂರಿಭೋಜನವನ್ನು ಮಾಡುತ್ತಿದ್ದ ಈ ಹುಲಿ ಹಿಮ್ಮೆಟ್ಟಲು ಇಷ್ಟಪಡಲಿಲ್ಲ. "ವ್ರೂ..ಹ್, ವ್ರೂ..ಹ್" ಎಂದು ಮತ್ತೆಮತ್ತೆ ಗುಟುರು ಹಾಕಿತು. ಆಗ ಆನೆಯ ಸದ್ದು ನಿಂತಿತು. ಆದರೆ ಸ್ವಲ್ಪ ಹೊತ್ತಿನಲ್ಲಿ ಅದು ತನ್ನ ಸೊಂಡಿಲನ್ನು ನೆಲಕ್ಕೆ ಬಡಿದು ಮಾಮೂಲಿನಂತೆ ಶತ್ರುವಿಗೆ ಎಚ್ಚರಿಕೆ ಕೊಟ್ಟಿತು. ಆದರೆ ನೀರುಸಿಂತ ನೆಲದಿಂದ ನೆಗಡಿಯಾದವರು ಮೂಗನ್ನು ಸೀಟುವಂತಹ ಸದ್ದು ಮಾತ್ರ ಹೊರಬಂದಿತು. ಇದು ಹುಲಿಯನ್ನು ಮತ್ತೂ ಕೆರಳಿಸಿತು. ಆಗ ಇನ್ನೊಂದು ಘಟನೆ ನಡೆಯದಿದ್ದರೆ ಆನೆ ಹಿಂದೆ ಹೋಗಿರುತ್ತಿತ್ತೇನೋ.

ಮುಂದೆ ಕಾದಿತ್ತು ದುರಂತ?

ಜೋರಾಗಿ ಬೀಸಿದ ಗಾಳಿಯಿಂದ ಟಾರ್ಪಲಿನ್ ಶಬ್ದಮಾಡುತ್ತಾ ಬಾವುಟದಂತೆ ಹಾರಾಡಿ ಆನೆ ನಿಂತಿದ್ದ ಮರದ ರೆಂಬೆಗಳಿಗೆ ಬಡಿದುಕೊಳ್ಳತೊಡಗಿತು. ಈ ಶಬ್ದದಿಂದ ಕುಪಿತನಾದ ಹುಲಿ ಆನೆಯಿದ್ದ ಪೊದೆಗಳ ಕಡೆಗೆ ಜಿಗಿದೇಬಿಟ್ಟಿತು. ಗಾಬರಿಗೊಂಡ ಆನೆ ತನಗೆ ಹುಲಿಯಿಂದ ಅಪಾಯವೋ ಅಥವಾ ಮೇಲಿನಿಂದ ಬರುತ್ತಿದ್ದ ಸದ್ದಿನಿಂದಲೋ ತಿಳಿಯದೆ ಸುಮ್ಮನೆ ತಲೆಯೆತ್ತಿತು. ಅಲ್ಲಿ ಕಂಡದ್ದೇನು? ಟಾರ್ಪಲಿನ್, ಮಚಾನು ಮತ್ತು ನಾನು!

ಒಮ್ಮೆಲೆ ಆನೆ ಘೀಳಿಡುತ್ತಾ ಸೀಗೆಕಾಯಿ ಮರದ ಕಡೆ ನುಗ್ಗಿಯೇಬಿಟ್ಟಿತು. ಅದು ತನ್ನ ಹಣೆಯಿಂದ ಮರದ ಕಾಂಡಕ್ಕೆ ಜೋರಾಗಿ ಗುದ್ದಿದ್ದರಿಂದ ಮರ ಓಲಾಡಿತು. ಮಳೆಯಿಂದ ಬೇರುಗಳು ಆಗಲೇ ಸಡಿಲಗೊಂಡಿದ್ದರಿಂದ ಇನ್ನೊಂದೆರಡು ಪ್ರಯತ್ನದಲ್ಲಿ ಆನೆ ಮರವನ್ನು ಬೀಳಿಸುವುದು ನನಗೆ ಖಾತ್ರಿಯಾಯಿತು.

ಆನೆ ಕೆಲವು ಹೆಜ್ಜೆಗಳನ್ನು ಹಿಂದಿಟ್ಟು ಮತ್ತೊಂದು ಆಕ್ರಮಣಕ್ಕೆ ಸಿದ್ಧವಾಯಿತು. ಅಷ್ಟು ಹತ್ತಿರದಲ್ಲಿದ್ದರೂ ಆ ಕತ್ತಲಿನಲ್ಲಿ ಅದನ್ನು ಗುರುತಿಸುವುದು ಕಷ್ಟವಾಗಿತ್ತು. ಆದರೆ ಹೊಳೆಯುತ್ತಿದ್ದ ಬಿಳಿಯ ದಂತಗಳು ಇದೊಂದು ಗಂಡಾನೆ ಎಂದು ಸಾರಿಹೇಳಿತು. ಸಿಟ್ಟಿನಿಂದ ಕೆರಳಿದ್ದ ಆನೆಯ ದೇಹದಿಂದ ಬರುತ್ತಿದ್ದ ವಿಶಿಷ್ಟ ವಾಸನೆಯಿಂದ ಇದೊಂದು ಸಲಗ ಎಂದು ಸುಲಭವಾಗಿ ತಿಳಿದುಕೊಂಡೆ.

ಈ ಸಲಗದ ಇನ್ನೊಂದು ಹೊಡೆತದಿಂದ ಮರ, ಜೊತೆಗೆ ಮಚಾನು ನೆಲಕಚ್ಚುವುದನ್ನು ನಾನು ಕ್ಷಣಾರ್ಧದಲ್ಲಿ ಊಹಿಸಿದೆ. ತಕ್ಷಣ ನಾನು ಗಂಟಲು ಹರಿಯುವಂತೆ ಕಿರುಚತೊಡಗಿದೆ. ನನ್ನ ಕೂಗಾಟ ಆಗ ಹೊಳೆದ ಬರಿಯ ಶಬ್ದಗಳಾಗಿತ್ತು! ಹಾಗಿದ್ದರೂ ಒಳ್ಳೆಯ ಪರಿಣಾಮವನ್ನೇ ಬೀರಿತ್ತು. ಸಲಗ ಮತ್ತೆ ಘೀಳಿಟ್ಟರೂ ಮರು ಆಕ್ರಮಣವನ್ನು ಸ್ವಲ್ಪವೇ ಮುಂದೂಡಿದಂತೆ ಅನಿಸಿತು.

ಆ ಕ್ಷಣಕ್ಕೆ ನನಗೆ ನೆನಪಾದದ್ದು ನನ್ನ ವಿದ್ಯುತ್ ಟಾರ್ಚ್! ಇದರ ಬೆಳಕು ಆನೆಯನ್ನು ಹೆದರಿಸಲೇಬೇಕು ಎಂದುಕೊಳ್ಳುತ್ತಾ ತಡಮಾಡದೆ ಟಾರ್ಚ್‌ನ್ನು ಕೈಗೆತ್ತಿಕೊಂಡು ಸಲಗದ ಮುಖಕ್ಕೆ ನೇರವಾಗಿ ಬೆಳಕು ಬೀರಿದೆ. ಆದರೆ ನನ್ನ ಯೋಜನೆ ವಿಫಲವಾಗಿತ್ತು. ಆನೆ ಹಿಂದಿರುಗುವ ಬದಲಾಗಿ ಜೋರಾಗಿ ಘೀಳಿಡುತ್ತಾ ಮರುಕ್ಷಣದಲ್ಲಿ ತನ್ನ ಹಣೆಯಿಂದ ಮರಕ್ಕೆ ಗುದ್ದಿತು. ಮರದ ಬೇರುಗಳು ನಿಧಾನವಾಗಿ ಸಡಿಲಗೊಂಡಂತೆ, ಮರ, ಮಚಾನು ಮತ್ತು ಅದರಲ್ಲಿ ಕುಳಿತಿದ್ದ ನಾನು ಎಲ್ಲವೂ ನೆಲಕಚ್ಚಿದೆವು!

ಮರ ಕೆಳಕ್ಕೆ ಉರುಳುವಾಗ ಹೆಚ್ಚಿನ ಗಾಯವನ್ನು ತಪ್ಪಿಸಿಕೊಳ್ಳಲು ನಾನು ಮೇಲಿನ ರೆಂಬೆಯೊಂದನ್ನು ಹಿಡಿದುಕೊಂಡೆ. ಹಾಗೆ ಹಿಡಿದುಕೊಳ್ಳುವಾಗ ನನ್ನ ಟಾರ್ಚ್‌ನ್ನು ಮತ್ತು ಚೀಲವನ್ನು ಕೈಬಿಟ್ಟಿದ್ದೆ! ಆ ಕತ್ತಲಿನಲ್ಲಿ ಮರದ ರೆಂಬೆಗಳು ಮತ್ತು ಮಚಾನಿನ ಬಿದಿರಿನ ಬಲೆಯಲ್ಲಿ ಸಿಕ್ಕಿಕೊಂಡಿದ್ದ ನನ್ನನ್ನು ಆನೆ ಸದ್ಯದಲ್ಲಿಯೇ ಹುಡುಕಲಿದೆ ಅನ್ನಿಸಿತು.

ಶಬ್ದ ಮಾಡುವ ವಸ್ತು ಆನೆಯ ಗುರಿಯಾಗಿತ್ತು. ಹಾಗಾಗಿ ಆನೆ ಕ್ಷಣದಲ್ಲಿ ತನ್ನ ಗುರಿಯನ್ನು ಹುಡುಕಿಕೊಂಡಿತು. ಗಾಳಿಗೆ ಪಟಪಟನೆ ಹೊಡೆದುಕೊಳ್ಳುತ್ತಿದ್ದ ಟಾರ್ಪಲಿನ್‌ನ್ನು ಹರಿದು ಕಾಲಿನಿಂದ ತುಳಿಯುತ್ತಿರುವ ಶಬ್ದ ಕೇಳಿಸಿತು. ಆನೆ ಎಷ್ಟು ಹತ್ತಿರವಿರಬಹುದು ಎಂದು ನೋಡಲು ತಲೆಯನ್ನು ರೆಂಬೆಗಳಿಂದ ಹೊರಹಾಕಿದೆ. ಕತ್ತಲಿನಲ್ಲಿ ಏನೂ ಕಾಣದಿದ್ದರೂ ಅದರ ಉಸಿರಾಟದ ಮತ್ತು ಟಾರ್ಪಲಿನ್ ಹರಿಯುವ ಶಬ್ದ ಹಾಗೂ ವಾಸನೆಯಿಂದ ಅದು ಹದಿನೈದು ಅಡಿಗಳಷ್ಟು ದೂರವಿರಬೇಕು ಎಂದುಕೊಂಡೆ. ಒಂದೆರಡು ನಿಮಿಷದ ನಂತರ ಆನೆಯ ಶಬ್ದದ ಜೊತೆಗೆ ಮನುಷ್ಯರ ಕೂಗಾಟದ ಧ್ವನಿಯೂ ಕೇಳತೊಡಗಿತು.

ಧ್ವನಿ ಹತ್ತಿರವಾಗುತ್ತಿದ್ದಂತೆ ಅದು ನನ್ನ ಅಪ್ಪ ಮತ್ತು ತಂಗವೇಲುವಿನದು ಎಂದು ನಾನು ಗುರುತಿಸಿದೆ. ದೂರದಲ್ಲಿ ಕಾಣುತ್ತಿದ್ದ ಮಿಣುಕು ದೀಪಗಳು ಅವರ ಕೈಯಲ್ಲಿ ಲಾಟೀನ್ ಇರುವ ಸೂಚನೆ ನೀಡಿತು. ಸ್ವಲ್ಪ ಹೊತ್ತು ಸ್ತಬ್ಧವಾಗಿದ್ದ ಸಲಗ ಕೋಪದಿಂದ ಸೊಂಡಿಲನ್ನು ನೆಲಕ್ಕೆ ಅಪ್ಪಳಿಸಿ ಬರುತ್ತಿದ್ದ ಜನರ ಕಡೆ ಹೊರಳಿ ನಡೆಯತೊಡಗಿತು.

ಮುಂದಿನ ಧ್ವನಿಯುದ್ಧ!

ತಂಗವೇಲು ಮತ್ತು ಅಪ್ಪ ಕೂಗಾಡುತ್ತಾ ಬರುತ್ತಿದ್ದರು. ಆನೆ ಅವರನ್ನು ಎದುರಿಸಲು ಸಿದ್ಧವಾಗುತ್ತಿತ್ತೋ ಅಥವಾ ಹಿಂತಿರುಗಿ ಹೋಗಲು ಹವಣಿಸುತ್ತಿತ್ತೋ ಹೇಳುವುದು ಕಷ್ಟವಾಗಿತ್ತು. ಅಪ್ಪನ ಹತ್ತಿರ ಕೂಡ ಯಾವುದೇ ಆಯುಧಗಳಿರಲಿಲ್ಲವಾದ್ದರಿಂದ ಅವರಿಗೆ ಅಪಾಯವೊದಗುವ ಸಾಧ್ಯತೆಗಳಿತ್ತು. ಹಾಗಾಗಿ ನಾನೂ ಕೂಗಿದರೆ ಆನೆಗೆ ದಿಕ್ಕುತಪ್ಪಿಸಬಹುದು ಎಂದುಕೊಂಡೆ.

ಅಷ್ಟರಲ್ಲೇ ಮಳೆಯಿಂದ ನೀರು ತುಂಬಿದ್ದ ಒಣಹಳ್ಳದಲ್ಲಿ ಏಳುತ್ತಾ ಬೀಳುತ್ತಾ ಇಬ್ಬರೂ ಬರುತ್ತಿದ್ದರು. "ಡಾನ್ ಹೇಗಿದ್ದೀಯಾ?" ಎಂದು ಆ ವೃದ್ಧ ಕೂಗುವುದು ಕೇಳಿತು. ಆನೆ ನನಗೆ ತೀರಾ ಹತ್ತಿರದಲ್ಲಿದ್ದುದರಿಂದ ನಾನು ಮಾತನಾಡಿ ಅಪಾಯವನ್ನು ಆಹ್ವಾನಿಸಿಕೊಳ್ಳಲು ಇಚ್ಛಿಸಲಿಲ್ಲ.

ಲಾಟೀನಿನ ಮಿಣುಕು ದೀಪದಲ್ಲಿ ಆ ದೈತ್ಯದೇಹಿಯ ದರ್ಶನವಾಯಿತು. ಸೊಂಡಿಲನ್ನು ಒಳಗೆ ಸುತ್ತಿ ಆಕ್ರಮಣಕ್ಕೆ ಸಿದ್ಧವಾಗಿ ನಿಂತಿತ್ತು ಆ ಸಲಗ. ಅದರ ಗಮನವನ್ನು ಬೇರೆಡೆಗೆ ಸೆಳೆಯದಿದ್ದರೆ ಆಗಬಹುದಾದ ಅಪಾಯವನ್ನು ಗ್ರಹಿಸಿ, ನಾನೂ ಅನಿವಾರ್ಯವಾಗಿ ಕಿರುಚತೊಡಗಿದೆ.

ಆನೆ ಮತ್ತೊಮ್ಮೆ ಸೊಂಡಿಲನ್ನು ಎತ್ತಿ ಘೀಳಿಟ್ಟಿತು. ಅದನ್ನು ಆಗ ಕಂಡ ಅಪ್ಪ ಮತ್ತು ತಂಗವೇಲು ಲಾಟೀನನ್ನು ಎತ್ತಿಹಿಡಿದು ನನ್ನ ಕಿರುಚಾಟಕ್ಕೆ ಧ್ವನಿಗೂಡಿಸಿದರು. ಅಂತಹ ದೈತ್ಯ ಸಲಗದ ಎದುರು ಅಪ್ಪ ತನ್ನ ಕೋಲನ್ನು ಬೀಸುತ್ತಿರುವುದನ್ನು ನೋಡಿ ಆ ಅಪಾಯಕಾರಿ ಸ್ಥಿತಿಯಲ್ಲಿಯೂ ನನಗೆ ನಗು ತಡೆಯಲಾಗಲಿಲ್ಲ!

ನಾವು ಮಾಡುತ್ತಿದ್ದ ಭಾರೀ ಗಲಾಟೆಯಿಂದ ಆನೆ ವಿಚಲಿತಗೊಂಡಂತೆ ಕಂಡಿತು. ತಕ್ಷಣ ಅದು ಹಳ್ಳದ ಪಕ್ಕದಲ್ಲಿ ನಡೆದುಹೋಯಿತು. ನಾನು ಕೂಡಲೇ ಮರದ ಸಂದಿಗಳಿಂದ ಬಿಡಿಸಿಕೊಂಡು ಬಂದೆ. ಆನೆ ಮತ್ತೆ ಹಿಂತಿರುಗಬಹುದಾದ ಸಾಧ್ಯತೆ ಇದ್ದುದರಿಂದ ನಾವೆಲ್ಲಾ ಅಲ್ಲಿಂದ ದೂರ ನಡೆದೆವು.

ಮರುದಿನ ಬೆಳಗ್ಗೆ ಕ್ಯಾಮರಾವನ್ನು ಹುಡುಕಲು ಹೋದೆವು. ಅಲ್ಲಿನ ದೃಶ್ಯ ಕರುಣಾಜನಕವಾಗಿತ್ತು. ಮರ ಬೀಳುವಾಗ ಕ್ಯಾಮರಾ ದೂರಕ್ಕೆ ಹೋಗಿ ಬಿದ್ದಿರುವ ಸಾಧ್ಯತೆ ಇತ್ತು. ಆನೆ ಸಿಟ್ಟಿನಿಂದಲೋ ಅಥವಾ ತಿಳಿಯದೆಯೋ ದೂದ್‌ವಾಲಾನ ಕ್ಯಾಮರಾವನ್ನು ತುಳಿದು ಪುಡಿಪು... ಮಾಡಿತ್ತು! ನನ್ನ ಟಾರ್ಚ್ ಮಾತ್ರ ಸಿಕ್ಕಿತು.

ನಮ್ಮಪ್ಪ ತಮ್ಮ ಪುಸ್ತಕಗಳಲ್ಲಿ ನನ್ನನ್ನು ಏಕೆ ಮ... ತರುತ್ತಾರೋ ತಿಳಿಯದು. ನಾನು ಬರೆಯುವುದನ್ನು... ಅದರಲ್ಲೂ ನನ್ನ ಬಗೆಗೆ ಹೇಳಿಕೊಳ್ಳುವುದನ್ನು ದ್ವೇಷಿಸುತ್ತೇ... ಹಿಂತಿರುಗಿ ನೋಡಿದರೆ ಇಡೀ ಘಟನೆ ಗುಡ್ಡ ಕಡಿದ... ಇಲಿ ಹಿಡಿದಂತೆ ಕ್ಷುಲ್ಲಕವಾದ್ದು ಅನ್ನಿಸುತ್ತದೆ.

ಲಂಗೂರ್‌ಗಳ ದುರಂತ (ಆಂಡರ್ಸನ್ ಉವಾಚ)

ಅವತ್ತು ಸಂಜೆ ನಾವು ಉಕ್ಕಿ ಹರಿಯುತ್ತಿದ್ದ ಹಳ್ಳ... ದಂಡೆಯ ಮೇಲೆ ಕುಳಿತಿದ್ದೆವು. ಹಳ್ಳದ ಆಚೆ ದಂಡೆಯ... ಜಿಂಕೆಗಳು ಮತ್ತು ಲಂಗೂರ್ ಕೋತಿಗಳು ಹೊಟ್ಟೆ... ತುಂಬಿಸಿಕೊಂಡು ಆಟವಾಡುತ್ತಿದ್ದವು. ಕೆಲವು... ಮರಿಕೋತಿಗಳು ಆಗಾಗ ಜಿಂಕೆಯ ಬೆನ್ನ ಮೇಲೆ ಹಾ... ಕುಳಿತು ಅವುಗಳ ಕಿವಿ ಕಚ್ಚಿಯೋ, ಉದ್ದವಾದ ಬಾಲವನ್ನು... ಎಳೆದೋ ಕೀಟಲೆ ಮಾಡಿ ಓಡಿಹೋಗುತ್ತಿದ್ದವು. ಇದರಿಂ... ಜಿಂಕೆಗಳಿಗೆ ಕಿರಿಕಿರಿಯಾಗುತ್ತಿತ್ತು. ಈ ಮರಿಗಳು ಗುಂಪಿನಿಂ... ದೂರಹೋಗಿ ಅಪಾಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯ... ಇದ್ದುದರಿಂದ ದೊಡ್ಡಕೋತಿಗಳು ಅವುಗಳನ್ನು ಎಳೆದು... ತರುತ್ತಿದ್ದವು. ಇದೊಂದು ನಯನಮನೋಹರ ದೃಶ್ಯವಾಗಿತ್ತು...

ಆದರೆ ಅಲ್ಲೊಂದು ದುರಂತ ಕಥೆ ನಡೆದುಹೋಯಿತು... ಜಿಂಕೆಗಳು ದೂರಹೋದಮೇಲೆ ಮರೆಯಲ್ಲಿ ಕಾಯುತ್ತಿ... ಕಾಡುನಾಯಿ, ಕಾವಲುಗಾರ ಲಂಗೂರ್‌ನ ಕಣ್ಣುತಪ್ಪಿ... ಗುಂಪಿನಿಂದ ದೂರಬಂದ ಮರಿಯೊಂದನ್ನು... ಹಿಡಿದೇಬಿಟ್ಟಿತು. ಹೆಚ್ಚಿನ ಕೋತಿಗಳು ಭಯದಿಂದ... ಕಿರುಚುತ್ತಾ ಮರವನ್ನೇರಿದರೆ, ಕೆಲವು ಗಂಡುಕೋತಿಗಳು... ಮಾತ್ರ ಕಾಡುನಾಯಿಯ ಕಡೆ "ಹಾಕ್.." ಎಂದು ಕೂಗುತ್ತಾ... ನುಗ್ಗಿದವು. ಆದರೆ ತಡವಾಗಿತ್ತು. ನಾಯಿ ಮರಿಯನ್ನು... ಕೊಂದಿತ್ತು.

ನಾನು ಮತ್ತು ಡೋನಾಲ್ಡ್ ಹಿಂದಿನ ರಾತ್ರಿಯ... ಅರಚಾಟದ ನಂತರ ಅಳಿದುಳಿದ ಧ್ವನಿಯಲ್ಲಿ ಒಟ್ಟಾ... ಕೂಗತೊಡಗಿದೆವು. ಕಾಡುನಾಯಿಗಳು ಸಾಮಾನ್ಯವಾ... ಹುಲಿಗಳಿಗಿಂತ ಹೆಚ್ಚು ಧೈರ್ಯಶಾಲಿಗಳು. ಮನುಷ್ಯ... ಮೇಲೆ ಹಲ್ಲೆ ಮಾಡದಿದ್ದರೂ ಅವರಿಗೆ ಹೆದರುವುದಿಲ್ಲ... ಆದರೆ ಈ ನಾಯಿ ನಮ್ಮ ಗಲಾಟೆಗೆ ಹೆದರಿ ಸ... ಕೋತಿಯನ್ನು ಬಿಸಾಕಿ ಸ್ವಲ್ಪ ದೂರ ಓಡಿತು.

ಹಳ್ಳ ತುಂಬಿಹರಿಯುತ್ತಿದ್ದುದರಿಂದ ನಡೆದು ದಾಟಲು... ಸಾಧ್ಯವಿರಲಿಲ್ಲ. ಯಾವಾಗಲೋ ಬಿದ್ದ ದೊಡ್ಡ ಮರ... ರೆಂಬೆಗಳನ್ನು ಸೇತುವೆಯಂತೆ ಉಪಯೋಗಿಸಿಕೊಂಡು... ನಾಯಿಯನ್ನು ದೂರವಿಡಲು ಕೂಗಾಡುತ್ತಾ, ನಾವು ಆ... ದಡಕ್ಕೆ ಹೋದೆವು. ಕೋತಿಮರಿ ಸತ್ತಿದ್ದರೂ ದೇಹ ಇನ್ನೂ... ಬೆಚ್ಚಗಿತ್ತು. ಬೂದು ಬಣ್ಣದ ದೇಹದಲ್ಲಿ ಮೂರು ಅಡಿಯ... ಬಾಲ ಮುರುಟಿ ಬಿದ್ದಿತ್ತು. ಗಂಡುಕೋತಿಗಳು ನಮ್ಮನ್ನು... ಮತ್ತು ನಾಯಿಯನ್ನು ನೋಡಿ ಕೋಪದಿಂದ ಹಲ್ಲ... ತೋರಿದವು. ಆದರೆ ನಾವು ಮರಿಯ ಸಾವಿಗೆ ಕಾರಣರ... ಎಂದು ತಿಳಿದ ಮೇಲೆ ಅವು ಮೌನವಹಿಸಿದವು. ಡೋನಾ... ಕೋತಿಯ ಶವವನ್ನು ಮರದಲ್ಲಿ ಆದಷ್ಟು ಮೇಲೆ ಅವುಗ... ಗುಂಪಿನ ಹತ್ತಿರ ಇಟ್ಟು ಬಂದ.

ಈಚೆ ದಡಕ್ಕೆ ಬಂದು ನಾವು ನೋಡತೊಡಗಿದೆ... ಕೋತಿಗಳ ಗುಂಪು ತಮ್ಮ ಸಂಗಾತಿಯ ಶವದ ಸು... ಸುತ್ತುವರೆದವು. ಕೆಲವು ಕೋತಿಗಳು ಶವದ ವಾಸ... ನೋಡಿದರೆ. ಇನ್ನೂ ಕೆಲವು ಮೈದಡವಿದವು. ವಯಸ್ಸಾ... ಹೆಣ್ಣು ಕೋತಿಯೊಂದು-ಅದರ ತಾ... ಇರಬಹುದೇ?-ಅದನ್ನು ಎತ್ತಿಕೊಂಡು ಮುತ್ತಿಕ್ಕಿತು. ಕಡುಗ... ಮುಖದಲ್ಲಿನ ಕಪ್ಪು ಕಣ್ಣುಗಳು ಆದ್ರವಾದಂತಿದ್ದ... ಲಂಗೂರ್ ಕೋತಿಗಳು ಅಳುತ್ತವೆಯೇ?

ಅದೇ ಮಧ್ಯಾಹ್ನ ನಾವು ಹುಲಿಯ ನಾಡಿನಿಂ... ಹೊರಟೆವು. ಹುಲಿಯ ಛಾಯಾಗ್ರಹಣ ಮಾಡಲಾಗದಿದ್ದ... ಆನೆಯನ್ನು ಮುಖಾಮುಖಿಯಾದ ಅನುಭವದಿಂ... ಶ್ರೀಮಂತಗೊಂಡು ಹಿಂತಿರುಗಿದ್ದೆವು.

(ಮುಗಿಯಿತು)

ನಿಮ್ಮ ಈ ಸ್ಥಿತಿಗೆ ದೇವೇಗೌಡ್ರೂ ಕಾರಣ ಸಾರ್

ಥೂತ್ತೇರಿ

▸ ಯಾಹೂ

ಕಳೆದೆರಡು ವಾರಗಳಿಂದ ಕರ್ನಾಟಕ ಶಾನೆ ಬೋರು ಹೊಡೆಸುತ್ತಿದೆಯಂತಲ್ಲಾ, ಈ ಬೋರಿಗೆ ಕಾರಣವೇನೆಂದು ..ಡುಕಲಾಗಿ ಹಾಲಿ ಸಿದ್ದು ಸಂಪುಟದಲ್ಲಿರುವ ಸಚಿವರೆಲ್ಲ ..ಳೆ ಘಟಗಳು, ಆದ್ದರಿಂದ ಅವರ್‍ಯಾರೂ ಅಸಂಬದ್ಧವಾಗಿ ಮಾತನಾಡುತ್ತಿಲ್ಲ, ಹೊಸಬರೆಲ್ಲ ವಿವೇಕವಂತರು, ಅವರು ..ಾಡ ಬಾಯಿ ಬಡುತ್ತಿಲ್ಲ, ಇನ್ನು ಸದರಿ ಸಂಪುಟದಲ್ಲಿ ..ಣುಕಾಚಾರಿಯಂತವರಿಲ್ಲ, ಕೃಷ್ಣಯ್ಯ ಶೆಟ್ಟಿಯಿಲ್ಲ, ಕಟ್ಟಾ ..ಬ್ರನಂತವರಿಲ್ಲ, ಉಡುಪಿಯ ಭಟ್ಟನಂತವರ ಕೊರತೆಯಿದೆ. ..ೋಭಕನಿಗೆ ಸರಿಗಟ್ಟುವ ಕನ್ನೆಯರಿಲ್ಲ, ತುದಿಬಾಯಲ್ಲಿ ಮಾತನಾಡುವ ಮಧುಸೂದನ್ ಇಲ್ಲ, ಇನ್ನ ಈಶ್ವರಪ್ಪ ..ುತವರು ಕಾಂಗ್ರೆಸ್‌ನಲ್ಲಿ ಹುಟ್ಟಿಬರಲು ಸಾಧ್ಯವೇ ಇಲ್ಲ. ..ಸ್ಥಿತಿ ಇಂತಿರುವಾಗ ಸಿದ್ದು ..ಪುಟ ಬೋರು ಹೊಡೆಸಲ್ಲವೇ. ..ದ್ದದರಲ್ಲಿ ಕುಮಾರಣ್ಣನೇ ಆಗಾಗ್ಗೆ ..ಯಿಬಿಟ್ಟು ಮನರಂಜನೆ ..ೂದಗಿಸುತ್ತಿದ್ದಾರಂತಲ್ಲಾ.


ಎರಡು ವಾರದ ಸಿದ್ದು ..ಡಳಿತ ನೋಡಿ ಬೇಸತ್ತ ..ಮಾರಣ್ಣ "ಇದು ನಿಜ ..ಗಿಯೂ ನಾನು ..ೋಡಿದ ಹಿಟ್ಲರ್ ..ಡಳಿತವನ್ನು ..ನಪಿಗೆ ತರುತ್ತದೆ" ..ಂದು ..ಟ್ಟಿರಂತಲ್ಲಾ. ಆಗ ..ದ್ದು ಕಡೆಯ ..ಲ್ಲರೆ ಪತ್ರಕರ್ತರು ..ಯಾವ ಹಿಟ್ಲರ್ ..ರ್?" ಎನ್ನಲಾಗಿ ..ಮಾರಣ್ಣ ..ತಮಾಡದೆ "ಅದೆ ಇಂಗ್ಲೆಂಡಲ್ಲಿ ..ದ್ದನಲ್ರಿ, ಪೊಲೀಸ್‌ನೋರನ್ನೆಲ್ಲಾ ಸಸ್ಪೆಂಡ್ ..ಾಡತಿದ್ದೊನು" ಎಂದರಂತಲ್ಲ ಥೂತ್ತೇರಿ!

* * * *

ಕರ್ನಾಟಕದ ರಾಜಕೀಯಾಗಸದಲ್ಲಿ ನಕ್ಷತ್ರದಂತೆ ..ಕಲಕ ಹೊಳೆಯುತ್ತಿರುವ ಎಡೂರಪ್ಪನವರು, ..ದ್ದು ತರಹವೆ ದೇವು ಕುಟುಂಬವನ್ನ ಬೈದುಕೊಂಡು, ..ುಖ್ಯಮಂತ್ರಿಯಾದ ಹೊಸದರಲ್ಲಿ ತನ್ನ ಕ್ಷೇತ್ರವನ್ನು ..ಮೂಲಾಗ್ರವಾಗಿ ನೋಡಲಾಗಿ, ಸಾರಾಯಿ ಅಂಗಡಿ ..ಟ್ಟವರೆಲ್ಲಾ 'ಬಂ' ಬಳಗದವರಂತೆ ಕಂಡು, ಕೆಂಡಾ ..ಂಡಲವಾಗಿ ಆ ಕೂಡಲೇ ಸಾರಾಯಿಯನ್ನೆ ನಿಷೇಧ ..ಳಿಸಿದರಂತಲ್ಲಾ, 'ಶರಾಪು ಹೋದರೇನಂತೆ ಬ್ರಾಂದಿ ..ಕ್ಕ ಇಲ್ವವೆ' ಎಂದು ಕೊಂಕು ಗೈದ ಕರ್ನಾಟಕದ ಕುಡುಕರು ಹೆಚ್ಚು ಬೆಲೆ ತೆತ್ತು, ಬ್ರಾಂದಿ ವಿಸ್ಕಿಯನ್ನೇ ಹುಯ್ದುಕೊಂಡ ಫಲವಾಗಿ ಸರಕಾರಕ್ಕೆ ಸಾರಾಯಿಗಿಂತಲೂ ದುಪ್ಪಟ್ಟು ಆದಾಯ ಹರಿದುಬಂತಲ್ಲ.

ಇದನ್ನು ಗ್ರಹಿಸಿದ ಸಿದ್ದು "ಸಾರಾಯಿ ಮತ್ತು ಬ್ರಾಂದಿ ನಡುವೆ ಕೆಲಸ ಮಾಡುವಂತಹ ಮದ್ಯ ತಯಾರಿಸಿ ಮದ್ಯದ ಬೆಲೆಗೆ ಕೊಡುತ್ತೇನೆ" ಎಂದು ಹೇಳಿದರಂತಲ್ಲಾ, ಆ ಕೂಡಲೇ ಸಾರಾಯಿ ಕುಡುಕರಿಂದ ಚಚ್ಚಿಸಿಕೊಳ್ಳುತ್ತಿದ್ದ ಹೆಂಗಸರೆಲ್ಲಾ ಎದ್ದು ನಿಂತು ಸಿದ್ದಣ್ಣನ ಮೇಲೆ ಬೀಳಲಾರಂಭಿಸಿದರಂತಲ್ಲ, ಅವರಿಗೆ ತಲುಪಿದ ಸುದ್ದಿಯೇನೆಂದರೆ 'ಸಾರಾಯಿಗಿಂತಲೂ ಚೀಪಾದ ಬೆಲೆಯಲ್ಲಿ ಮದ್ಯ ತಯಾರಿಸಿ ಹಳ್ಳಿಗಳ ಕಡೆ ಹರಿಸಲಿದ್ದಾರಂತೆ. ಮತ್ತೆ ಹಳೆ ಕಂಟ್ರಾಕ್ಟರ್‌ಗಳು ಪುಟ್ಟ ದೇವಸ್ಥಾನಗಳನ್ನ ತೆರೆದು ಸಾರಾಯಿ ಕಡಾಯಕ್ಕೆ ವಿಭೂತಿ ಬಳಿದು, ಕುಂಕುಮ ಹಚ್ಚಿ, ಕಣಗಲು ಹೂ ಮುಡಿಸಿ, ಹಳ್ಳಿಗಳನ್ನು ಯಕ್ಕ ಹುಟ್ಟಿಸಲಿದ್ದಾರಂತೆ.' ಇದನ್ನು ಕೇಳಿ 'ನಿನ್ನ ಮದ್ಯ ಮನೆ ಹಾಳಾಯ್ತು, ಕುಡಿಯಕ್ಕೆ ಮದ್ದು ನೀರುಕೊಡು' ಎಂದು ಸಿದ್ದುಗೆ ನೀರಿಳಿಸಿದರಂತಲ್ಲಾ ಥೂತ್ತೇರಿ!

* * * *



ರೂಪಾಯಿಗೆ ಕೆ.ಜಿ. ಅಕ್ಕಿ ಕೊಡುತ್ತೇನೆಂದು ಸಿದ್ದು ಪ್ರಮಾಣವಚನದ ಸ್ವೀಕರಿಸಿದ ಬೆನ್ನಲ್ಲೇ ಹೇಳಲಾಗಿ ಎಡೂರಪ್ಪನ ಕಡೆಯ ಅಡಿಕೆ ಕುಬೇರರು "ಇದು ನಿಜ ವಾಗಲು ನಮ್ಮನ್ನ ಗುರಿ ಯಾಗಿಟ್ಟು ಕೊಂಡು ತೆಗೆದುಕೊಂಡ ತೀರ್ಮಾನ. ಈಗಾಗಲೇ ಅಡಿಕೆ ತೋಟದಲ್ಲಿ ಕೆಲಸ ಮಾಡಲು ಆಳು ಬರುತ್ತಿಲ್ಲ, ಸುಲಿಯಕ್ಕೆ ಹೆಂಗಸರು ಬರುತ್ತಿಲ್ಲ, ಎಲ್ಲಾ ಕೆಲಸಗಳನ್ನು ನಾವು ಮಾಡಲು ಸಾಧ್ಯವೇನ್ರಿ? ಕುಮಾರಣ್ಣ, ಎಡೂರಣ್ಣ ಒಂದಾಗದ ಹೊರತು ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ, ಅದೇನಾದ್ರು ಆಗ್ಲಿ ಕಂಡ್ರಿ, ರೆವಿನ್ಯೂ, ಲೋಕೋಪಯೋಗಿ, ಅಬಕಾರಿ ಖಾತೆ ಕೊಟ್ಟ ರೋದ ನೋಡ್ರಿ. ಇದೆಲ್ಲಾ ನಮ್ಮನ್ನ ತುಳಿಯೋ ಸಂಚು" ಎಂದು ಕೂಗಾಡುತ್ತಿದ್ದಾರಂತಲ್ಲಾ, ಇದೆಲ್ಲಕ್ಕಿಂತ ಮುಖ್ಯವಾಗಿ ಅಪಾರ್ಟ್‌ಮೆಂಟಿನಲ್ಲಿ ಆರಾಮವಾಗಿ ಐದು ವರ್ಷ ಕಾಲ ಹಾಕಿದ ಡಾ. ಮಹದೇವಪ್ಪನಿಗೆ ಪಿಡಬ್ಲೂಡಿ ಖಾತೆ ಕೊಟ್ಟದ್ದನ್ನು ನೋಡಿದ ಎಡಗೈ ದಲಿತರೆ ಹೊಟ್ಟೆಕಿಚ್ಚು ಪಡುತ್ತ "ನಮಗೆ ಚುನಾವಣೆ ವೇಳೆ ಬಲಗೈನವರಿಗಿಂತಲೂ ಕಡಿಮೆ ಹಣ ಕೊಡಲಾಗಿದೆ. ಈಗಲಾದರೂ ಆಗಿರುವ ಅನ್ಯಾಯವನ್ನು ಸರಿಪಡಿಸಿ. ಯಾವಾಗಲೂ ಹಣದ ಹಂಚಿಕೆಯಲ್ಲಾದರೂ ಸಮಾನತೆ ತೋರಬೇಕು" ಎಂದು ತಮ್ಮ ಹಕ್ಕು ಚಲಾಯಿಸ ಲಿದ್ದಾರಂತಲ್ಲಾ ಥೂತ್ತೇರಿ!!

* * * *

ಕರ್ನಾಟಕದ ಮತದಾರ ಕೊಟ್ಟ ಹೊಡೆತ ಕೆಲವರ ಮರ್ಮಸ್ಥಾನಕ್ಕೆ ತಾಗಿದಂತಾಗಿ ಉಸಿರೇ ನಿಂತುಹೋಗಿದೆಯಲ್ಲಾ, ಇಂತಹ ಶೂನ್ಯ ವೇಳೆಯಲ್ಲಿ ಸಿದ್ದರಾಮಯ್ಯನನ್ನು ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಿದರೆ ರಿಂಗಾಯ್ತು.

ರಿಂಗ್‌ಟೋನ್: "ಕರಿಹೈದನೆಂಬೋನು ಮಾದೇಶ್ವರ ಮಾದೇಶ್ವರಿಗೆ ಶರಣು ಮಾದೇಶ್ವರಾ..."

"ಹಲೋ ಯಾರು?"

"ನಾನು ಸಾರ್ ಯಾಹು."

"ಏನೇಳ್ರಿ ಯಾಹು."

"ಅಭಿನಂದಿಸಕ್ಕೆ ಅಂತ ಬಂದಿದ್ದೆ ಸಾರ್. ಅಲ್ಲಿ ಭೀರಪ್ಪನ ಜಾತ್ರೆ ನೋಡಿದಂಗಾಯ್ತು, ಅದ್ಕೆ ವಾಪಸು ಬಂದೆ."

"ಆಯ್ತು, ಬಿಡುವು ಮಾಡಿಕೊಂಡು ಬನ್ನಿ."

"ಒಂದು ವಿಷಯ ಸಾರ್. ನೀವು ಮುಖ್ಯಮಂತ್ರಿ ಪದವಿಯನ್ನು ಒಬ್ಬ ದಲಿತನಿಗೆ ಬಿಡಬೇಕಾಗಿತ್ತು ಅಂತ ಕುಮಾರಸ್ವಾಮಿ ಹೇಳ್ತವ್ರೆ."

"ಅವುರಪ್ಪ ದಳದ ರಾಷ್ಟ್ರೀಯ ಅಧ್ಯಕ್ಷ, ಕುಮಾರಸ್ವಾಮಿ ರಾಜ್ಯದ ಅಧ್ಯಕ್ಷ, ರೇವಣ್ಣ ಶಾಸಕಾಂಗ ಲೀಡ್ರಾಗಿದ್ದ. ಆಗ ಅವುರ ಕಣ್ಣಿಗೆ ದಲಿತ್ರು ಕಾಣಲಿಲ್ಲವೇನ್ರಿ?"

"ಅದು ನಿಜ ಸಾರ್."

"ನಾನು ಕೂಡ ಒಂಥರಾ ದಲಿತನೇ. ನನಿಗೆ ಒಂದು ಸತಿ ಬಂದ ಅವಕಾಶನ ತಪ್ಪಿಸಿದ ಇವುರಪ್ಪ ಆಗೆಲ್ಲಿತ್ತು ಇವುರ ದಲಿತ ಕಾಳಜಿ?"

"ದೇವೇಗೌಡ್ರು ದಲಿತ ಕಾಳಜಿ ಬಗ್ಗೆ ಮಾತಾಡಂಗಿಲ್ಲ ಸಾರ್."

"ಯಾಕೆ?"

"ಮೊದಲ ಬಾರಿಗೆ ಹಾಸನ ಜಿಲ್ಲಾ ಪಂಚಾಯ್ತಿ ಅಸ್ತಿತ್ವಕ್ಕೆ ಬಂದಾಗ ಗೌಡರು ಒಬ್ಬ ದಲಿತನನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷನ್ನ ಮಾಡಿದ್ರು. ಆಮೇಲೆ ಹೆಗಡೆ ಜೊತೆ ಜಗಳಾಡಿಕೊಂಡು ಬೇರೆಯಾದಾಗ ತಮ್ಮ ಪಾರ್ಟಿಗೆ ತಿಪ್ಪೇಸ್ವಾಮಿಯವರನ್ನು ಅಧ್ಯಕ್ಷನ್ನ ಮಾಡಿದ್ರು ಗೊತ್ತ ಸಾರ್?"

"ಅದು ದಲಿತ ಕಾಳಜಿ ಅಲ್ಲ ಕಂಡ್ರಿ. ಅವುರ ಮಕ್ಕಳು ಬೆಳೆದಿರಲಿಲ್ಲ, ಆಗ ಕುಮಾರಸ್ವಾಮಿ ಪದ್ಮನಾಭನಗರದ ಪೆಟ್ರೋಲ್ ಬಂಕತ್ರ ಹೋಗೋರು ಬರೋರನ್ನ ನೋಡಿಕೊಂಡು ಕುಂತಗತಿದ್ದ, ರೇವಣ್ಣ ಪಡುವುಲಿಪ್ಪೆ ತೋಟದಲ್ಲಿ ಇರತಿದ್ದ, ಅಂಗಾಗಿ ತಾವೇಳಿದಂಗೆ ಕೇಳೋರನ್ನ ಅಧ್ಯಕ್ಷರನ್ನಾಗಿ ಮಾಡಿಕಂಡಿದ್ರು. ಅದೊಂತರ ಕುತಂತ್ರವೇ ಹೊರತು ದಲಿತರ ಕಾಳಜಿಯಲ್ಲ."

"ನಿಮ್ಮನ್ನೂ ಒಂದು ಸಲ ಅಧ್ಯಕ್ಷನ್ನ ಮಾಡಿದ್ರು."

"ಅದ್ಯಾಕೆ ಗೊತ್ತೇನ್ರಿ? ಕುರುಬರ ಓಟೆಸ್ಟವೇ ಅಂತ ಗೊತ್ತಿತ್ತು, ಕುರುಬ್ರು, ಒಕ್ಕಲಿಗರು ಒಂದಾಗಿ ಓಟು ಮಾಡಿದ್ರೆ ವ್ಯವಾರ ಕುದುರೊವಷ್ಟು ಸೀಟು ಬತ್ತದೆ ಅಂತ ಮಾಡಿದ್ರು. ಆದ್ರೂ ಮುಖ್ಯಮಂತ್ರಿ ಮಾಡಿದ್ರ?"

"ಸೂಕ್ಷ್ಮವಾಗಿ ನೋಡಿದ್ರ ನಿಮ್ಮ ಇವತ್ತಿನ ಸ್ಥಿತಿಗೆ ದೇವೇಗೌಡ್ರ ಕಾಣಕೆನೂ ತುಂಬಾ ಕೆಲಸ ಮಾಡ್ಯದೆ ಸಾರ್."

"ಆದ್ಯಂಗೇ?"

"ನೀವು ದಳದಲ್ಲಿದ್ದಾಗ ಹೆಗಡೆಗಿಂತ್ಲೂ ದೇವೇಗೌಡ್ರು ನಿಮ್ಮ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ರು."

"ಯಾಕೆ ಅಂತ ಆಗ್ಲೆ ಹೇಳಿದನಲ್ರೀ."

"ಅವರು ಮುಖ್ಯಮಂತ್ರಿಯಾಗಿದ್ದಾಗ ಹಣಕಾಸಿನ ಖಾತೆ ಕೊಟ್ಟು ಪ್ರೋತ್ಸಾಹಿಸಿದ್ರು. ಆನಂತರ ಪಟೇಲ್ರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಕ್ಕೆ ಅವಕಾಶ ಮಾಡಿಕೊಟ್ರು. ಧರ್ಮಸಿಂಗ್ ಮುಖ್ಯಮಂತ್ರಿಯಾದಾಗ್ಲೂ ನೀವು ಉಪ ಮುಖ್ಯಮಂತ್ರಿ ಆಗಕ್ಕೆ ಅವುರೇ ಕಾರಣ. ಆಮ್ಯಾಲೆ ನಿಮ್ಮನ್ನ ಪಾರ್ಟಿಯಿಂದ ತಗದಾಕಿದ್ರು. ಆಗೆ ಇಡೀ ಕರ್ನಾಟಕದ ಅಹಿಂದ ಜನ ಒಂದಾಗಿ ಪ್ರತಿಭಟಿಸಿದ್ರು. ಹುಬ್ಬಳ್ಳಿಲಿ ನಡೆದ ಸಭೆಯಂತೂ ಎಂದೂ ನಡೆದಿಲ್ಲ, ಆ ನಂತರ ರಾಜ್ಯದ ನಾನಾ ಜಿಲ್ಲೇಲಿ ನಡದವೆ. ಈ ಸಭೆಗಳ ಕೇಂದ್ರ ವ್ಯಕ್ತಿ ನೀವಾಗಿದ್ರಿ. ಆ ಜನಶಕ್ತಿ ನೋಡಿದ್ರಿಂದ್ಲೆ ಸೋನಿಯಾ ಗಾಂಧಿ ಬಂದು ನಿಮ್ಮನ್ನ ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಂಡ್ರು. ಅಂಗಾಗಿ ನಿಮ್ಮ ಬಗ್ಗೆ ಯೋಚಿಸಿದ್ರೆ ಜೊತೆಗೆ ದೇವೇಗೌಡ್ರು ಕಾಣ್ತಾರೆ. ವಿಶ್ವಾಮಿತ್ರ ಇಲ್ದೆಯಿದ್ರೆ ಹರಿಶ್ಚಂದ್ರ ಇನ್ನೊಬ್ಬ ರಾಜ ಆಗಿ ಮುಗದೋಯ್ತಿದ್ದ ಸಾರ್."


"!?"

ಥೂತ್ತೇರಿ!!!

ಸಜ್ಜನಿಕೆಯಿಂದ ದೂರ

'ನಾನು sportive ಅಲ್ಲ, ನಾನು ಮುತ್ಸದ್ದಿಯಲ್ಲ, ನಾನು ಖಂಡಿತ ..ಸ್ನನ ಅಲ್ಲ' ಎಂದು ಹೇಳಿದೆ. ಕೇಳುತ್ತಿದ್ದ ಗೆಳೆಯರು ಏನು ಹೇಳುವುದೆಂದು ..ಳಿಯದೆ ಕೂತಿದ್ದರು. 'ನನ್ನ ಇಡೀ ಸಾಹಿತ್ಯ ನನ್ನ ಪೂರ್ವಗ್ರಹದಿಂದ ಬರುತ್ತದೆ. ..ಾಕೆಂದರೆ ಈ ಲೋಕದಲ್ಲಿ ಯಾವ ಮನುಷ್ಯನೂ ಒಂದೇ ಸ್ವರದ, ಒಂದೇ ..ುಖದ, ಒಂದೇ ನಿಷ್ಠೆಯ ವ್ಯಕ್ತಿಯಾಗಿರುವುದಿಲ್ಲ, ಒಳ್ಳೆಯ ..ು ಕೆಟ್ಟವರಂತೆ, ಕೆಟ್ಟವರು ಒಳ್ಳೆಯವರಂತೆ ಕಾಣುತ್ತಾರೆ... ..ಷ್ಟೇ ಅಲ್ಲ, ಒಳ್ಳೆಯವರ ಖಳತ್ವ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ..ದನ್ನೆಲ್ಲ ನಿಮಿಷ ನಿಮಿಷಕ್ಕೂ ನೆನೆದು ಕೆಟ್ಟದಾಗಿ ವರ್ತಿಸಿ, ..ಗಳ ಕಾದು, ಗಬ್ಬು ವಾಸನೆ ಅನುಭವಿಸಲು ಇಷ್ಟವಿಲ್ಲದೆ ..ವು sportive ಆಗಿರುತ್ತೇವೆ. ಎಲ್ಲ ಒಳನೋಟಗಳನ್ನು ..ಂದ್ ಮಾಡಿ ಸ್ನೇಹದಿಂದ, ಪ್ರೀತಿಯಿಂದ ಇದ್ದುಬಿಡಲು ..ರ್ಮಾನಿಸುತ್ತೇವೆ. ಇದು ಕ್ಷೇಮದ, ಕನಿಷ್ಠ ಕಿರಿಕಿರಿಯ ..ಮಾರ್ಗ. ಆದರೆ ನಮ್ಮ ಜೊತೆಗಿರುವವರ ವರ್ತನೆಯ ..ರಣಗಳನ್ನು (motive) ಬಲ್ಲ ನನ್ನಂಥವರು ನಮ್ಮ ..ನ್ನೆದುರು ಕಾಣುವ ಅಪಾಯವಿಲ್ಲದ ಸತ್ಯ ವಿರ್ಪಾಟು, ..ವನ್ನೆಲ್ಲವನ್ನು ಬಣ್ಣದ ಮಾತುಗಳಲ್ಲಿ ಹೊಗಳಲಾರದೆ ಉರಿದು ನಿಲ್ಲುತ್ತಾರೆ, ..ನ್ನು unsportive ವರ್ತನೆಯಿಂದಲೇ ಅಸುಖಿಯಾಗಿರುತ್ತಾರೆ.

..ಇವತ್ತಿನ ಪೂರ್ವಗ್ರಹವೇ ನಾಳೆಯ ಜೀವನಶೈಲಿ. ನಾಳಿದ್ದು ಇದೆಲ್ಲ ..ಳವಾಗಿ ಕಂಡು ಮತ್ತೆ ಮುತ್ಸದ್ದಿಗಳಲ್ಲದ ಅಸಹಕಾರಿಗಳು ಹುಟ್ಟಿಕೊಳ್ಳುತ್ತಾರೆ.




..ೀರ ಮತ್ತು ಶುದ್ಧ

ನಾವು ಪ್ರೀತಿಸುವಂತರಾಗಿದ್ದು ಅನುಮಾನವನ್ನು ಬಿಡಕೂಡದು; ಪ್ರೀತಿ, ..ಸಲ್ಪಡಲ್ಪಡದೆ ಯಾವುದೂ ಸರಿಯಾಗಿ ಅರ್ಥವಾಗುವುದಿಲ್ಲ, ಹಾಗೆಯೇ ವ್ಯಂಗ್ಯ ಅನುಮಾನವಿಲ್ಲದಿದ್ದರೆ ನಮ್ಮ ತಿಳಿವು ಪೂರ್ತಿಯಾಗುವುದಿಲ್ಲ, ಒಬ್ಬ ತುಂಬ ಒಳ್ಳೆಯವನಾಗಿರುತ್ತಾನೆ ಅನ್ನಿ. ಆತ ಒಳ್ಳೆಯವನಾಗಿರಲು ಕೂಡ ಹಲವಾರು ಕಾರಣಗಳಿರುತ್ತವೆ. ಇತರರು ತನ್ನನ್ನು ದುರುಪಯೋಗ ಮಾಡಿಕೊಳ್ಳದಿರಲಿ ಎಂದು; ಅವಮಾನಿಸದೆ ಇರಲಿ ಎಂದು; ತನ್ನನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರೀತಿಸಲಿ ಎಂದು. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯನಿಗೆ ಭಯ ಇರುತ್ತದೆ. ಆತ ಸಮುದಾಯದಲ್ಲಿ ಬದುಕುತ್ತಿರುವುದಾಗಿ ಭ್ರಮಿಸಿದ್ದರೂ ಆತ ನಿಜಕ್ಕೂ ಜೀವಿಸುವುದು ತನ್ನ ಜೀವನವನ್ನು ಮಾತ್ರ. ತನ್ನ ಜೀವಿಸುವ ಕ್ರಿಯೆಗೆ ಕುಂದು ಬಂದೀತು ಎಂಬ ಭಯದಲ್ಲಿ ಎಲ್ಲರಿಗೆ ಒಳ್ಳೆಯವನಾಗಿರಲು ಯತ್ನಿಸುತ್ತಾನೆ. ನಿಜಕ್ಕೂ ಆತ ಎಲ್ಲರಷ್ಟೇ ಒಳ್ಳೆಯವನು, ಎಲ್ಲರಷ್ಟೇ ಖಳ. ಇದು ನಮ್ಮ ಬಗ್ಗೆ ಸರಳ ಸತ್ಯ.

ವೈಯಕ್ತಿಕವಾದದ್ದು ವ್ಯಕ್ತಿಯ ಆತ್ಮನಿಷ್ಠ ನಿಲುವು ಮಾತ್ರ ನಿಜ, ಮಿಕ್ಕದ್ದೆಲ್ಲ ಊಹೆ ಮಾತ್ರ. ಯಾವುದನ್ನು ನಾವು ವಸ್ತುನಿಷ್ಠ ಎಂದು ಕರೆಯುತ್ತೇವೋ ಅದನ್ನು ತಲುಪಲು ಬಹಳ ಪ್ರಯತ್ನಿಸಬೇಕಾಗುತ್ತದೆ. ಜನರೆಲ್ಲ ಮಾತಾಡಿಕೊಳ್ಳುವ ಒಬ್ಬ ವ್ಯಕ್ತಿ ಜನರ ಅಭಿಪ್ರಾಯಕ್ಕೆ ತಕ್ಕವನಂತೆ ಇರಲಿಕ್ಕಿಲ್ಲ; ಹಾಗೆಂದು ನಾನು ಆತನನ್ನು ನೋಡಿ, ಆತನ ವಿವಿಧ ರೂಪಗಳನ್ನು ನೋಡಿ ನನ್ನ ಅನುಭವಕ್ಕೆ ತಕ್ಕಂತೆ ವೈಯಕ್ತಿಕವಲ್ಲದ, ನಿರ್ಮೋಹದ ನಿಲುವು ತೆಗೆದುಕೊಳ್ಳಲು ಯತ್ನಿಸುತ್ತೇನೆ. ಆತನನ್ನು ನೋಡುವ ನನ್ನ ವ್ಯಕ್ತಿತ್ವ ಕನ್ನಡಿಯಂತೆ ನಿಚ್ಚಳವಾಗಿದ್ದರೆ, ಸಾಮಾಜಿಕ ಪರಿಭಾಷೆಯಲ್ಲಿ, ಶುದ್ಧವಾಗಿದ್ದರೆ ಈ ನಿಲುವು ಸಾಧ್ಯವಾಗುತ್ತದೆ.

ಒಳ್ಳೆಯವರ ಮುಖವಾಡಗಳನ್ನು ಕಳಚಿ ನಿಲ್ಲಿಸಿದಾಗ ಮಾತ್ರ ಅವರ ದುಷ್ಟತನ ನಿಮ್ಮ ಗಮನಕ್ಕೆ ಬರುತ್ತದೆ. ಒಳ್ಳೆಯವರ ಸಣ್ಣ ದೋಷ ಕೂಡ ದುಷ್ಟತನವಾಗಿ ಕಾಣುವುದು ಆದರಿಂದಲೇ. ಇದೆಲ್ಲ ಎಷ್ಟು ಕಷ್ಟ ನೋಡಿ! ಗುರುತ್ವಾಕರ್ಷಣೆ (centre of gravity) ಯುಳ್ಳ ಈ ಗುಂಡನೆಯ ಭೂಮಿಯ ಮೇಲೆ ಕೂತು ನಾವು straight line ಎಳೆಯುವುದು ಅಸಾಧ್ಯ ಎಂಬುದು ನಮಗೆ ಗೊತ್ತಿದ್ದರೆ ಮಾತ್ರ ಈ ಕಷ್ಟದ ತೀವ್ರತೆ ಅರ್ಥವಾಗುತ್ತದೆ...

• ಸೆಪ್ಟೆಂಬರ್ 23, 1998



ಕಲಿಸಲಾರದ ಎರಡು ಪಾಠಗಳು

ನಾನು ಕಂಡುಕೊಂಡಿರುವಂತೆ ಯಾವನಿಗೂ ನಾವು ಸಮಯಪ್ರಜ್ಞೆಯನ್ನು ಕಲಿಸಲಾಗುವುದಿಲ್ಲ, ಇದು ವ್ಯಕ್ತಿತ್ವದ ದೊಡ್ಡ ದೋಷವಾದ್ದರಿಂದ ಅದನ್ನು ಬಚ್ಚಿಟ್ಟುಕೊಳ್ಳಲು ನಾನು ಹೇಳಿದ ವೇಳೆಗೆ ಮಾತ್ರ ಬದ್ಧರಾಗಿ ಮಿಕ್ಕ ಕಡೆ ಮುಂಚಿನ ಹೊಣೆಗೇಡಿಗಳೇ ಆಗಿರುತ್ತಾರೆ. ಸಮಯಪ್ರಜ್ಞೆಯ ಜೊತೆಗೆ ಸೇರಿಕೊಳ್ಳಬಹುದಾದ ಇನ್ನೊಂದು ಗುಣವಿದೆ. ಅದು ಸರಳ ಮಾನವೀಯತೆಯನ್ನೊಳಗೊಂಡ ನಾಯಕತ್ವದ ಗುಣ. ನಿಮ್ಮೊಂದಿಗೆ ಕೆಲಸ ಮಾಡುವವರು ನಿಮ್ಮಂತೆಯೇ ಎಂದು ತಿಳಿದುಕೊಳ್ಳಲು, ನಿಮ್ಮ ಆಸೆ ಆಮಿಷಗಳೇ ಅವರಿಗಿರುತ್ತವೆ ಎಂದು ಗ್ರಹಿಸಲು ಅನೇಕರಿಗೆ ಸಾಧ್ಯವಾಗುವುದಿಲ್ಲ, ಯಾಕೆಂದರೆ ಮೂಲತಃ ಸ್ವಾರ್ಥಿಯಾದ-ಮನುಷ್ಯ ತನ್ನ ಸ್ವಾರ್ಥವನ್ನು ತಿರುಚಿ ಔದಾರ್ಯವನ್ನಾಗಿಸುತ್ತಲೇ ಹೋಗುತ್ತಾನೆ. ಅವನಿಗೆ ಈ ಸಹಾನುಭೂತಿಯನ್ನು ಕಲಿಸುವುದು ಕಷ್ಟ. ನಾಯಕತ್ವದ ಸಂತೋಷ ಅನೇಕರಿಗೆ ದೊರೆತಿರುವುದೇ ಇಲ್ಲ; ಆ ಸಂತೋಷದ ಎದುರು ವೈಯಕ್ತಿಕ ಖುಷಿ ಚಿಲ್ಲರೆ ಎನ್ನುವುದನ್ನು ಯಾರಿಗೂ ಕಲಿಸಲಾಗುವುದಿಲ್ಲ.



• ಆಗಸ್ಟ್ 26, 1998

ಚುಂಚನಗಿರಿ ಮಠ ಅದಲ್ಲ ಸಾ!

ಅಣಕ



• ಎಚ್.ಎಲ್.ಕೇಶವಮೂರ್ತಿ

ವಯಸ್ಸಿನ ಗುಣವೇ ಹಾಗಿರಬಹುದು. ಎಲ್ಲವೂ ಯಥಾಸ್ಥಿತಿಯಲ್ಲಿ ಇದ್ದರೂ ಮೊದಲಿನಂತೆ ಈಗ ಇಲ್ಲ; ಏನೋ ಬದಲಾವಣೆ ಆಗಿದೆ ಅನ್ನುವ ಭ್ರಮೆ ಕಾಡುತ್ತೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ನಮ್ಮ ಮನೆ ಇದ್ದ ಸ್ಥಳದಲ್ಲಿಯೇ ಇದೆ. ಬಸ್ ನಿಲ್ದಾಣವೂ ಈಗ ಇರುವ ಜಾಗದಲ್ಲಿಯೇ ಇತ್ತು. ಯುವಕನಾಗಿದ್ದಾಗ ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗಬೇಕಾದರೆ 'ಸಮೀಪದಲ್ಲಿಯೇ ಇದೆ. ಐದು ನಿಮಿಷದ ದಾರಿ ಅಷ್ಟೆ' ಅನ್ನುತ್ತಿದ್ದೆ. ಅದೇ ಈಗ 'ಅದಾ ಅಷ್ಟು ದೂರ ಇದೆ. ನಡೆಯೋಕಾಗಲ್ಲಪ್ಪಾ' ಅನ್ನಿಸುತ್ತೆ. ಯಾಕೆ ಇಷ್ಟು ದೂರದಲ್ಲಿ ಬಸ್ ನಿಲ್ದಾಣ ಮಾಡಿದರೋ ಅಂತ ಶಪಿಸುವ ಹಾಗೆ ಆಗುತ್ತೆ. ಮನೆಗೂ ಅಲ್ಲಿಗೂ ದೂರ ಹೆಚ್ಚಾದಂತೆ ಅನ್ನಿಸುತ್ತೆ. ಯಾರ ಜೊತೆಯಾದರೂ ನಡೆದುಕೊಂಡು ಹೊರಟರೆ ಆಗ 'ಏನಪ್ಪಾ ಇವ್ನ ಒಳ್ಳೆ ಆಮೆ ನಡೆದಂಗೆ ನಡೀತಾನೆ. ಬಿರಬಿರನೆ ಹೆಜ್ಜೇನೆ ಹಾಕೊಲ್ಲ' ಅನ್ನುವ ಹಾಗೆ ಆಗುತ್ತಿತ್ತು. ಆದರೆ ಅದೇ ಈಗ 'ಇಷ್ಟು ಬಿರುಸಾಗಿ ನಡೀತಿದಾನಲ್ಲ, ಕೊಂಚ ನಿಧಾನವಾಗಿ ನಡೆದರೆ ರಾಜ್ಯ ಸೂರೆ ಹೋಗುತ್ಯೆ' ಅನ್ನಿಸುತ್ತೆ. ಆಗ ಮಹಡಿ ಹತ್ತಬೇಕಾದರೆ ಚಕಾಚಕ್ ಅಂತ ಮೆಟ್ಟಿಲು ಬಿಟ್ಟು ಮೆಟ್ಟಿಲು ಹಾರುತ್ತಿದ್ದೆ. ಈಗ ಅದೇ ಮಹಡಿ ಹತ್ತಬೇಕಾದರೆ 'ಯಾವ್ನೋನು ಈ ಮೆಟ್ಟಿಲು ಡಿಸೈನ್ ಮಾಡಿದ್ನೋನೋ ಕಾಣೆ. ಮೆಟ್ಟಿಲುಗಳನ್ನು ಇಷ್ಟು ಎತ್ತರ ಎತ್ತರಕ್ಕೆ ಇಟ್ಟಿದಾನಲ್ಲ ಬುದ್ಧಿ ಇದೆಯ ಅವನಿಗೆ. ಸ್ವಲ್ಪ ಕಡಿಮೆ ಇಡಬಾರದಾಗಿತ್ತ' ಅಂತೆಲ್ಲ ಗೊಣಗುವ ಹಾಗೆ ಆಗುತ್ತೆ. ಪತ್ರಿಕೆಗಳೂ ಅಷ್ಟೆ. ಮೊದಲೆಲ್ಲ ಅಕ್ಷರಗಳ ಗಾತ್ರ ಹೀಗೇ ಇರಬೇಕು, ಒಳ್ಳೆಗೆ ಟಪ್ ಕೊಡುತ್ತೆ ಅನ್ನುತ್ತಿದ್ದವನಿಗೆ ಈಗ ಯಾಕೆ ಇಷ್ಟು ಸಣ್ಣ ಅಕ್ಷರದಲ್ಲಿ ಪ್ರಿಂಟ್ ಮಾಡ್ತಾರೋ ಕಾಣೆ. ಫಾಂಟ್ ಸೈಜ್ ಜಾಸ್ತಿ ಮಾಡಿ ಪ್ರಿಂಟಿಸೋಕೆ ಆಗೋಲ್ವ ಅಂತ ರೇಗಾಡುವಂತಾಗುತ್ತೆ. ಹಿಂದಿನ ಸ್ಥಿತಿಯ ಮರೆವು ಇಂದಿನ ಗೊಣಗಾಟಕ್ಕೆ, ಕೋಪಕ್ಕೆ, ವಿಷಾದಕ್ಕೆ ಕಾರಣ ಅನ್ನಿಸುವುದೇ ಇಲ್ಲ!

ಇತ್ತೀಚಿನ ಕೆಲವು ಘಟನೆಗಳು ಮನುಷ್ಯನಿಗಿರುವಂತೆ ದೇಶಕ್ಕೂ ಮರೆವು ಇದೆಯ ಅನ್ನುವ ಯೋಚನೆ ಉಂಟು ಮಾಡಿದವು. ಅದನ್ನೇ ಚಿಂತಿಸುತ್ತಾ ಕುಳಿತಿದ್ದೆ.

'ಇದ ಕೇಳಿದೀರ್ರಾನಾ' ಅನ್ನುತ್ತಲೇ ಒಳನುಗ್ಗಿದ ಕ್ಯಾತ.

ಯಾವುದನ್ನ ಎಂದು ಹೇಳಿರಲಿಲ್ಲ. ಹಾಕಿದ್ದ ಕನ್ನಡಕ ತೆಗೆದೆ. ಏನು ಅನ್ನುವಂತೆ ಅವನ ಮುಖ ನೋಡಿದೆ.

'ಚುಂಚನಗಿರಿ ಸ್ವಾಮಿಗಳು ಬಂದಿದ್ರಂತೆ ಸಾ.'

ಒಂದನ್ನು ನೆನಪಿಡಬೇಕು. ಒಬ್ಬೊಬ್ಬ ಪ್ರತಿಷ್ಠಿತ ವ್ಯಕ್ತಿಯ ಆಗಮನವೂ ವಿವಿಧ ವ್ಯಕ್ತಿಗಳಲ್ಲಿ ಹಲವು ರೀತಿಯ ಸಂವೇದನೆಗಳನ್ನು ಹುಟ್ಟು ಹಾಕಬಹುದು. ಶಾಸಕರು ಯಾರದ್ದೋ ಮನೆಗೆ ಬಂದರು. 'ಸಾಸಕ್ರು ಬಂದ್ರು', 'ಸಾಸಕ್ರು ಬಂದವ್ರೆ' ಅಂತ ಯಜಮಾನ ಪುಳಕಿತಗೊಳ್ಳಬಹುದು. ಅದೇ ಯಜಮಾನಿತಿ 'ಇವನು ಯಾಕಾರೂ ಬಂದನಪ್ಪಾ. ಬರೋದು ಬರ್ತಾನೆ. ಒಬ್ಬನೇ ಆದ್ರೂ ಬರ್ತಾನಾ. ಅದೂ ಇಲ್ಲ, ದಂಡು ದಾಳಿ ಜೊತೇನೇ ಬರ್ತಾನೆ. ಇವ್ರೆಲ್ಲ ಬೇಯಿಸಿ ಹಾಕಬೇಕಲ್ಲಪ್ಪಾ' ಅಂತ ಸಂಕಟಿಸಬಹುದು. ಹೆಸರಾಂತ ಸಾಹಿತಿ ಮನೆಗೆ ಬಂದರೆ ಪುರದ ಪುಣ್ಯವೇ ಬಂದಿತು ಅಂತ ಕುಣಿದಾಡುವವರೂ ಇರಬಹುದು. 'ಇವನು ಬಂದ್ನಾ. ಅಲ್ಲಿಗೆ ಮುಗೀತು. ಇಬ್ಬರಿಗೂ ಒಳ್ಳೆ ಜೊತೆ. ಕಂಠಪೂರ್ತಿ ತುಂಬ್ತವೆ. ಎಷ್ಟೊತ್ತಿಗೆ ಮುಗಿಸ್ತಾವ್ರೋ ಏನೋ. ಸರೊತ್ತಾದ್ರೂ ಇವರ್ದು ಮುಗಿಯಾಕಿಲ್ಲ. ನಿದ್ದೆ ಎಲ್ಲ ಹಾಲು' ಅನ್ನೋದು ಮನೆ ಹೆಂಗಸರ ಅಳಲು ಆಗಿರಬಹುದು. ಜಾತಿ ಮಠದ ಸ್ವಾಮಿಗಳು ಮನೆ ಪ್ರವೇಶಿಸಿದರೆ ಮನೆ ಮಹಿಳೆಯರಿಗೆ ಪೂಜೆಗೆ ಅಣಿ ಮಾಡುವ ಸಂಭ್ರಮವಾದರೆ ಯಜಮಾನನಿಗೆ ಈ 'ಹಾಳಾದ ಸ್ವಾಮಿ ಯಾಕಾದರೂ ಬರೋಕೆ ಹೋದನೊ. ಪಾದಪೂಜೆಗೆ ಇಷ್ಟು ಕಾಣಿಕೆ ಅಂತ ಕಂಡಿಷನ್ ಹಾಕೇ ಬಂದವ್ನೆ. ಅದ ಪೀಕಬೇಕಲ್ಲ' ಅನ್ನೊ ನೋವು ಇರಬಹುದು. ಹೀಗೆ ವಿವಿಧ ರೀತಿಯ ಸಂವೇದನೆಗಳು ಹುಟ್ಟಬಹುದು. ಕ್ಯಾತ ಪುಳಕಗೊಂಡನೊ, ನೋವು ಅನುಭವಿಸ್ತಿದಾನೋ ತಿಳಿಯಲಿಲ್ಲ.

'ಬಂದರೆ ಏನು ಈಗ' ಅಂದೆ.

'ಶಂಕರಮಠದಲ್ಲಿ ಗುಡಿ ಕಟ್ಟುಸ್ತಾರಂತೆ ಸಾ.'

'ಕಟ್ಟಿಸಲೇಳು.'

'ಎರಡು ಕೋಟಿ ಆಯ್ತದಂತೆ ಸಾ!'

ಸರ್ಕಾರ ಕೊಟ್ಟ ಹತ್ತು ಕೋಟಿ ಅದೆ. ಪಾದ ಕಾಣಿಕೆಗೆ ಬರ ಇಲ್ಲ.

'ಆಗಲೇಳು, ನಿನಗೇನು ಮುಕ್ಕುರಿತ?'


'ಶಂಕರಾಚಾರ್ಯರ ಗುಡಿ ಅಂತೆ ಸಾ. ಅದ್ಕೆ ಹೇಳ್ದೆ.'

ಸ್ವಾಮಿಗಳ ನಿರ್ಧಾರ ಸರಿಯಾಗಿಯೇ ಇತ್ತು. ಸ್ವಾಮಿ ವಿವೇಕಾನಂದ ಅವರು 'ಶಂಕರಾಚಾರ್ಯ ಮುಂತಾದ ಪ್ರಭಾವೀ ಯುಗಾವತಾರಿಗಳು ಮಹಾ ಜಾತಿವಾದಿಗಳಾಗಿದ್ದರು' ಎಂದಿದ್ದಾರೆ. ಜಾತಿಗಳು ಇರುವುದರಿಂದಲೇ ಇವರ ಮಠ. ಜಾತಿ ಹೋದರೆ ಮಠವೂ ಹೋದಂತೆ. ಅದರ ಅಸ್ತಿತ್ವ ಇರುವುದೇ ಜಾತಿಯಲ್ಲಿ. ಜಾತಿಯ ಬೇರುಗಳನ್ನ ಗಟ್ಟಿಗೊಳಿಸುವುದಕ್ಕಲ್ಲವೇ ಮಠಾಧೀಶರ ಸತತ ಪ್ರಯತ್ನ?

'ಅವರ ಶ್ರೇಯಸ್ಸನ್ನು ಅವರು ನೋಡುತ್ತಾರೆ. ನೀನು ಮಠಕ್ಕೆ ಸೇರಿದ್ದರೂ ಮಾಡುತ್ತಿದ್ದುದು ಅದನ್ನೇ!'

'ಸಾ ನೀವು ನನ್ ಮಠ ಹತ್ಸಕೆ ನೋಡಬ್ಯಾಡಿ. ಅವರು ಯಾಕೆ ಗುಡಿ ಕಟ್ಸಕೆ ನಿಂತವ್ರೆ ಗೊತ್ತೆ ಸಾ?'

ನಗು ಬಂತು. ಗುಡಿ ಯಾಕೆ ಕಟ್ಟಿಸುತ್ತಾರೆ? ಇದೊಂದು



ರೀತಿಯ ಉದ್ಯೋಗ ಖಾತರಿ ಯೋಜನೆ!

ಅದನ್ನೇ ಅವನಿಗೆ ತಿಳಿಸಿದೆ.

'ನಿಮ್ ನಕ್ಸಾಟ ಇರ್ಲಿ, ಯಾಕೆ ಕಟ್ಟುಸ್ತಾ ಅವ್ರೆ ಕೇಳಿಸ್ಕಳಿ.'

'ಹೇಳಪ್ಪಾ.'

'ಅವ್ರು ಹಿಂದೂ ಧರ್ಮವ ಅದೇನೋ ಮಾಡವ್ರಂತಲ್ಲ ಸಾ... ಅದೆಂತದ್ದು.... ಪುನ ಅಂತ ಬತ್ತದೆ ಸಾ.'

'ಪುನರುತ್ಥಾನವೇನೋ?'

'ಹೂಂ ಅದೇ ಸಾ. ಅದ್ಕೆ ಅಂತೆ ಸಾ.'

'ಇರಬಹುದು.'

'ಹಿಂಗಿಂಗೆ ಮಾಡು ಅಂತ ಹಿಂದಿನ ಸ್ವಾಮಿಗಳು ಆದ್ರು ಮಾಡವ್ರಂತೆ ಸಾ.'

'ಇರಬಹುದು.'

'ಏನ್ಸಾ ಎಲ್ಲಾದ್ರೂ, ಇರಬೌದು, ಇರಬೌದು ಅಂತ ತಲೆಬಗೀತಾ ಕುಂತಿದೀರಲ್ಲ, ಹಂಗೆ ನೋಡಿದ್ರೆ ನಿ[...] ಲೆಕ್ಕದಲಿ ನರೇಂದ್ರ ಮೋದಿಗೂ ಗುಡಿ ಕಟ್ಟುಸ ಬೇಕಾ[...] ಸಾ.'

ಎಲ್ಲಿಯ ಶಂಕರಾಚಾರ್ಯರು, ಎಲ್ಲಿಯ ನರೇಂ[...] ಮೋದಿ!

'ಎಲ್ಲಿಂದ ಎಲ್ಲಿಗೋ ಹೋಯ್ತಿದಿಯಲ್ಲೊ?'

'ಎಲ್ಲಿಗೂ ಹೋಯ್ತಿಲ್ಲ, ಸರ್ರಾಗೇ ಹೇಳ್ತೀವ್ನಿ. ಅವ[...] ಹಿಂದೂ ಧರ್ಮವ ಅದೇನೋ ಮಾಡಿದ್ರಲ್ಲ ಸಾ.'

'ಪುನರುತ್ಥಾನ.'

'ಹೂಂ ಅದ. ಅದೆಂಗ್ಸಾ ಮಾಡಿದ್ದು ಅವ್ರು?'

'ಗೊತ್ತಿಲ್ಲಪ್ಪ' ಅಂದೆ.

ಕ್ಯಾತನ ಪ್ರಕಾರ ಶಂಕರಾಚಾರ್ಯರು ಜನಪರವಾಗಿ[...] ಬೌದ್ಧ ಧರ್ಮವನ್ನು ನಿರ್ನಾಮ ಮಾಡಿದರಂತೆ. ತ[...] ಅಸಂಖ್ಯಾತ ಬೆಂಬಲಿಗರೊಡನೆ ನುಗ್ಗಿ ನಾಗಾರ್ಜು[...] ಕೊಂಡವನ್ನು ನಾಶ ಮಾಡಿದರಂತೆ. ಅಲ್ಲಿದ್ದ ಬೌದ್ಧ[...] ಅಮಾನವೀಯವಾಗಿ ಕೊಂದರಂತೆ. ಅವರ ವಿಹಾರಗಳ[...] ಸ್ತೂಪಗಳನ್ನು ಹಾಳುಗೆಡವಿದರಂತೆ.

'ನಾನು ಏನೋ ಅಂದ್ಕೊಂಡಿದ್ದೆ. ನೀನು ತುಂ[...] ತುಂಬಾ ತಿಳ್ಕಂಡಿದೀಯ ಕ್ಯಾತ' ಅಂದೆ.

'ನಕ್ಸಾಟ ಅಲ್ಲ ಸಾ. ನಿಜ ಸಾ. ಮೋದಿ ಮಾಡಿದ[...] ಅದೇ ಅಲ್ವ ಸಾ? ಸಾಬರ ಸಾಯಿಸಿದ. ಹಿಂದೂ ಧರ್ಮ[...] ಅದೇನೋ ಅಂದ್ರಲ್ಲ ಸಾ ಅದ ಮಾಡ್ದ ಸಾ.'

'ಅಂದ್ರೆ ಒಂದು ಧರ್ಮದ ನಾಶ ಇನ್ನೊಂದು ಧರ್ಮ[...] ಪುನರುತ್ಥಾನ?'

'ಹಂಗೇ ಆಯ್ತು ಅಲ್ವೆ ಸಾ?'

'ಸರಿ ಬಿಡೋ ಕ್ಯಾತ. ಹಂಗಾರೆ ಮೋದಿಗೂ ಕಟ್ಟು[...] ಅನ್ನು?'

'ಬುಡಾಕಾಯ್ತದ ಸಾ.'

'ದುಡ್ಡೇನು ಮಾಡೀಯೆ?'

'ಚುಂಚನಗಿರಿ ಮಠ ಅದಲ್ಲ ಸಾ!' ●

'ವಿರೋಧದ ನಡುವೆ ಸತ್ಯಕ್ಕೆ ಬೆಂಬಲ, ನ್ಯಾಯಕ್ಕೆ ಜಯ ಸಿಗುವಂತೆ ನೋಡಿಕೊಳ್ಳಿ'

ಸಿದ್ದರಾಮಯ್ಯನವರು ಎಲ್ಲಾ ರೀತಿಯ ಆಸೆಯನ್ನು, ಅಧಿಕಾರದ ಗತ್ತನ್ನು, ಕುರ್ಚಿಯ ಸೊಕ್ಕನ್ನು ಧಿಕ್ಕರಿಸಿ ನೊಂದವರಿಗೆ, ಕಡುಬಡವರಿಗೆ, ದೀನ - ದಲಿತರಿಗೆ ಒಂದು ಭವ್ಯ ಕರ್ನಾಟಕ ರಾಜ್ಯವನ್ನು ಕಟ್ಟುವ ಕನಸನ್ನು ಹೊತ್ತು 'ಸತ್ಯ'ದ ಹೆಸರಿನಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ.

ಕೊಟ್ಟ ಮಾತಿನಂತೆ ನಡೆಯುವುದು ಅವರ ಜಾಯಮಾನ ಕೂಡ. ಅವರು ಕೂತ ಕುರ್ಚಿಯನ್ನು ಅಲಂಕರಿಸದೆ ಕರ್ತವ್ಯದಲ್ಲಿ ಮಗ್ನರಾಗಿ-ಜನಾನುರಾಗಿಯಾಗಿ ಸ್ಪಂದಿಸುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ವಿಷಯ.




ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ, ಬಗೆಹರಿಸಲು ಸರ್ವವಿಧದಿಂದ ಪ್ರಯತ್ನಿಸುವ ಮುಖ್ಯಮಂತ್ರಿ ಅವರು.

ಹಿ ಇಸ್ ನಾಟ್ ಒನ್ಲಿ ಚೀಫ್ ಮಿನಿಸ್ಟರ್ (ಸಿಎಂ)... ಹೀ ಇಸ್ ಕಾಮನ್ ಮ್ಯಾನ್ (ಸಿಎಂ) ಕೂಡ ಹೌದು. ಇವರಿಗೆ ಸಮಾಜದಲ್ಲಿನ ತೊಡಕುಗಳಾದ ಮಹಿಳೆಯ ಮೇಲಿನ ಅತ್ಯಾಚಾರ, ಮಹಿಳೆಯನ್ನು ತಾಯಿಯಂತೆ ಕಾಣದೆ ಅದೆಷ್ಟೋ ಪುರುಷರು ಅವರನ್ನು 'ಮಸಣದ ಹೂ' ಎಂದು ಸೂಳೆಗಾರಿಕೆಗೆ ತಳ್ಳಿದ್ದು, ಸಮಾಜದಲ್ಲಿ ಡೊನೇಷನ್ ಹೆಸರಿನಲ್ಲಿ ಬಡಮಕ್ಕಳನ್ನು ವಿದ್ಯಾವಂಚಿತರನ್ನಾಗಿ ಮಾಡಿದ ವ್ಯಾಪಾರಿ ಶಾಲೆಗಳು, ಪ್ರೀತಿ ಪ್ರೇಮದ ಹೆಸರು ಹೇಳಿ ಮುಗ್ಧ ಮನಸ್ಸಿನ ಜೊತೆ ಆಟವಾಡಿ ತಮ್ಮ ಕಾಮತೃಷೆಯನ್ನು ತೀರಿಸಿ ಅವರನ್ನು ಅಸಹಾಯಕರನ್ನಾಗಿ ಮಾಡುತ್ತಿರುವ ಅದೆಷ್ಟೋ ಸಾಫ್ಟ್‌ವೇರ್ ಟೆಕ್ಕಿಗಳು, ಹಗಲಲ್ಲಿ ತಳ್ಳೋಗಾಡಿ ಹಿಡಿದು ತರಕಾರಿ ಮಾರಿ ಸಂಜೆ ಹೊತ್ತಿಗೆ ಗಂಜಿಗೋಸ್ಕರ ಅಕ್ಕಿ ತೆಗೆದುಕೊಳ್ಳುವಾಗ ಮಾಮೂಲಿ ಕೇಳಿ ಅವರನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟ ಪೊಲೀಸರು, ಹೆಣ್ಣು ಎಂದರೆ 'ವರದಕ್ಷಿಣೆ' ಕೇಳಿ ಕೊಡದಿದ್ದಾಗ ಆಕೆಯನ್ನು ಸಜೀವ ದಹಿಸಿದ ಪಾಪಿ ಮುಂಡೆವುಗಳು ..ಒಂದಾ ಎರಡಾ. ನೆನಸಿಕೊಂಡರೆ ಕಣ್ಣೀರು ಬರುತ್ತೆ.

ಇವೆಲ್ಲವನ್ನು ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ತಿಳಿಸಿ ಅವುಗಳನ್ನು ಬಗೆಹರಿಸುವ ಪ್ರಯತ್ನ ನಮ್ಮ ಪತ್ರಿಕೆಯಿಂದ ನಡೆಯಬೇಕಿದೆ. ನಮ್ಮ ಕೈ ಕೂಡ ಇವರೊಂದಿಗೆ ಜೋಡಿಸಿ ಇವರನ್ನು ಇನ್ನಷ್ಟು ಬಲಪಡಿಸೋಣ. ನಮ್ಮ ಪತ್ರಿಕಾಧರ್ಮ ವಿರೋಧಿಸುವಿಕೆ ಇರಬಹುದು, ಆದರೆ ಯಾವಾಗಲು ವಿರೋಧ ಪಕ್ಷವಾಗದೆ ಸತ್ಯಕ್ಕೆ ಬೆಂಬಲ, ನ್ಯಾಯಕ್ಕೆ ಜಯ ಸಿಗುವಂತೆ ನೋಡಿಕೊಳ್ಳಿ ... ಅದು ಪ್ರತಿಯೊಬ್ಬನ ಪ್ರಜಾಧರ್ಮ. ಲಂಕೇಶರು ಸಮಾಜದ ಬಗ್ಗೆ ಕಳಕಳಿ, ನಿಷ್ಠೆ ಗೌರವ ಮತ್ತು ತಪ್ಪು ನಡೆದಾಗ ತಿದ್ದುತ್ತಾ ಬಂದಿದ್ದನ್ನು ನೋಡಿಯೆ ನಾವೆಲ್ಲ ಅವರನ್ನು ಇವತ್ತಿಗೂ 'ಮೇಷ್ಟ್ರು' ಎಂದು ಕರೆಯುವುದು. ನೀವು ಹಾಗೆ ತಪ್ಪು ನಡೆದಾಗ ತಿದ್ದಿ, ಒಳಿತಾದಾಗ ಪ್ರಶಂಸಿಸಿ... ಮತ್ತು ನಿರೂಪಿಸಿ, ನೀವು ನಮ್ಮ ಗೌರವಾನ್ವಿತ 'ಗೌರಿ ಟೀಚರ್.'

-ಅಭಿನಂದನ್ ಬಳ್ಳಾರಿ, ಬೆಂಗಳೂರು



ಸಮಾಜಶಾಸ್ತ್ರ ಪಠ್ಯವಾಗಿ ವಚನ ಸಾಹಿತ್ಯ

ಡಂಕಿನ್ ಝಳಕಿ ಮತ್ತು ಎಸ್.ಎನ್.ಗಂಗಾಧರ ಅವರ ವಚನ ಸಾಹಿತ್ಯದ ಸಂಶೋಧನೆಯ ಬಗ್ಗೆ ಕರ್ನಾಟಕದ ವಿದ್ವಾಂಸರು ಪರಿಪರಿಯಾಗಿ ತಮ್ಮ ಟೀಕೆ-ಟಿಪ್ಪಣಿಗಳನ್ನು ಮಂಡಿಸುತ್ತಿದ್ದಾರೆ. ತಮ್ಮ ಪತ್ರಿಕೆಯಲ್ಲಿ ಜಿ.ರಾಜಶೇಖರ ಅವರು (ಮೇ 22, 2013) ಸದರಿ ಸಂಶೋಧನೆಯ ಬಗ್ಗೆ ಬರೆಯುತ್ತಾ 'ವಚನಕಾರರು ಬರೆದಿರುವುದು ಕಾವ್ಯವೇ ಹೊರತು ಸಮಾಜಶಾಸ್ತ್ರ ಪಠ್ಯವಲ್ಲ' ಎಂಬ ಮಾತನ್ನು ಗಂಭೀರವಾದ ಚರ್ಚೆಗೆ ಒಳಪಡಿಸುವ ಅಗತ್ಯವಿದೆ. 'ವಚನಕಾರರು ಬರೆದಿರುವುದು ಕಾವ್ಯ' ಎಂಬ ಅವರ ಮಾತನ್ನು ಒಂದು ಹಂತದವರೆಗೆ ಒಪ್ಪಬಹುದು. ಆದರೆ ಕಾವ್ಯವೆನ್ನುವುದು ಕೂಡ ಸಾಮಾಜಿಕ ಚೌಕಟ್ಟಿನಲ್ಲಿ ಸಂಭವಿಸುವ ಸಂಗತಿ ತಾನೇ? ಅದಕ್ಕೆ ಬೇರೆ ಅಸ್ತಿತ್ವ ಸಾಧ್ಯವೇ? ವಚನ ಸಾಹಿತ್ಯವು ಸಮಾಜಶಾಸ್ತ್ರ ಪಠ್ಯ ಮಾತ್ರವಲ್ಲ, ಅದು ಚಾರಿತ್ರಿಕ ಪಠ್ಯವೂ ಹೌದು. ರಾಮಾಯಣ ಮತ್ತು ಮಹಾಭಾರತಗಳಂತೆ ವಚನ ಸಾಹಿತ್ಯವು ಕಾವ್ಯವಲ್ಲ, ಅದರ ಚಾರಿತ್ರಿಕ ಆಯಾಮವನ್ನು ಬಿಟ್ಟು ವಚನ ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಸಾಧ್ಯವಿಲ್ಲ. ವಚನಗಳನ್ನು ಕಾವ್ಯವಾಗಿಯೂ ಅಧ್ಯಯನ ಮಾಡಬಹುದು ಹಾಗೂ ಆಸ್ವಾದಿಸಬಹುದು ಮತ್ತು ಸಮಾಜಶಾಸ್ತ್ರ ಪಠ್ಯವಾಗಿಯೂ ನೋಡಬಹುದು.

ಜಿ.ರಾಜಶೇಖರ್ ತಮ್ಮ ಲೇಖನದ ಕೊನೆಯ ಭಾಗದಲ್ಲಿ ಝಳಕಿ-ಬಾಲು ಸಂಶೋಧನೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಬೇಕೆಂದು ಕರೆ ನೀಡಿರುವುದರ ಬಗ್ಗೆ ವ್ಯಕ್ತ ಪಡಿಸಿರುವ ಆತಂಕ ಸಮಯೋಚಿತವಾಗಿದೆ. ಅದರ ಬಗ್ಗೆ ನನ್ನ ಸಹಮತವಿದೆ. ನಿಜ, ಝಳಕಿ-ಬಾಲು ಅವರ ಕುತ್ಸಿತ ಥೀಸಿಸ್ ಬಗ್ಗೆ ಮೈ ಉರಿಯುತ್ತದೆ. ಪ್ರಜಾಪ್ರಭು[...] ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿರುವ ಮತ್ತು ಹ[...] ಪರಿಭಾಷೆಯನ್ನು ಮಾತನಾಡುವ ನಾವು ಅವುಗ[...] ಸಂಬಂಧಿಸಿದ ಮೌಲ್ಯಗಳ ವಿರುದ್ಧ ನಡೆದುಕೊಳ್ಳುವು[...] ಸರಿಯಲ್ಲ. ಇಂತಹ ವಿಷಯದಲ್ಲಿ ನಾ[...] ಪ್ರಜ್ಞಾಪೂರ್ವಕವಾಗಿ 'ಜನತಂತ್ರ ಧೋರಣೆ'ಯ[...] ಬೆಳೆಸಿಕೊಳ್ಳುವುದು ಅಗತ್ಯ.

- ಡಾ.ಟಿ.ಆರ್.ಚಂದ್ರಶೇಖರ, ಹೊಸಪೇ[...]


ಎಲೆಕ್ಷನ್ ಗೌಜಿನಲ್ಲಿ ನುಣುಚಿಕೊಂಡ ಚಂಭಟ್ಟ

ಇತ್ತೀಚೆಗೆ ಶಿವರಾಮ ಕಾರಂತ ಸೌಹಾರ್ದ ಪ್ರ[...] ವಿಜೇತ ಚಂದ್ರಶೇಖರ ಸ್ವಾಮಿ ಅಲಿಯಾಸ್ ಚಂಭ[...] ಮಹತ್ಸಾಧನೆಗಳು ಪತ್ರಿಕೆಯ ಕವರ್ ಪೇಜಿ[...] ರಾರಾಜಿಸುವುದು ಕೆಲ ಸಾಂದರ್ಭಿಕ ತಿರುವುಗಳ ಕಾರಣದಿ[...] ತಪ್ಪಿ ಹೋಯಿತೆಂಬುದು ಆತನ ಅಭಿಮಾನಿಗಳಾದ ನ[...] ಸಕತ್ ಬೇಸರ ತಂದಿದೆ.

ಋಷಿ ಮೂಲ, ನದಿ ಮೂಲ ಹುಡುಕಬಾರದ[...] ಈ ವರ್ಷ ಆದ್ಯಾಕೋ ನಮ್ಮ ಕನ್ನಡನಾಡಿನ ಸ್ವಾಮೀಜಿ[...] ಹಣೆಬರಹ ಸರಿಯಿದ್ದಂತಿಲ್ಲ. ಕಾಳಿ ಮಠದ ಋಷಿಕುಮಾ[...] ರಂಪಾಟ ಶುರುವಾಗಿ ಅದು 'ಬಿಗ್ ಬಾ[...] ಕಾರ್ಯಕ್ರಮದಲ್ಲಿ ಸೊಂಟದ ಸುತ್ತ ಕುಣಿಯುವವ[...] ಮುಂದುವರೆದು ಆತನ ಮಾನ ಹರಾಜಿಗೆ ಬಂದಿ[...] ಇನ್ನು ಬ್ರಹ್ಮಾಂಡ ಸ್ವಾಮಿಯಂತೂ ಬಿಗ್ ಬಸ್ಸಿನೊ[...] ಸಿಕ್ಕಿ ಬಿದ್ದು ಪ್ರತಿದಿನ ಬಾಗಿಲನು ತೆರೆದು.... ಕೂಗಿದ[...] ದನಿ ಕೇಳಲಿಲ್ಲವೇ... ದರಿದ್ರ ಮುಂಡೇದೆ.. ಎಂದು ಬಿ.ಬ[...] ಕರಾರಿನ ತಂಗಿಗೆ ಬಿದ್ದು ಚಡಪಡಿಸುವುದೇ ವೀಕ್ಷಕ[...] ದೊಡ್ಡ ಮನರಂಜನೆಯಂತಾಗಿ ಬಿಟ್ಟಿದೆ. ಇವೆಲ್ಲ ಒ[...] ರೀತಿಯದ್ದಾದರೆ ನಮ್ಮ ಚಂಭಟ್ಟನ ಕಥೆ ಮತ್ತೊಂ[...] ರೀತಿಯದ್ದು.

ಬೊಗಳೆ ಜ್ಯೋತಿಷ್ಯ, ವಾಸ್ತು ಹೇಳಿಕೊಂಡು ಜ[...] ಅಂತಾರಾಷ್ಟ್ರೀಯ ಖ್ಯಾತಿ ಎಂಬ ಲೇಬಲ್ ಅಂಟಿಸಿಕೊ[...] ಈ ವಂಚಕ ಭಟ್ಟ ಗುಡ್ಡೆ ಹಾಕಿದ ಅಕ್ರಮ ದ[...] ಲೆಕ್ಕವೇ ಇಲ್ಲ, ರಾಜಕಾರಣಿಗಳು, ಸಿನಿಮಾ ಉದ್ಯಮಿಗ[...] ಬುಟ್ಟಿಗೆ ಹಾಕಿಕೊಂಡು ಕುದುರಿಸಿದ ವ್ಯವಹಾರ ಈತ[...] ಕೋಟಿಕೋಟಿಗೆ ತೂಗುವಂತೆ ಮಾಡಿತ್ತು, ಈ ಅ[...]

ಕೋಮಲ್ ಒಂದೇ ತಿಂಗಳಲ್ಲಿ 3 ಚಿತ್ರ



'ನಂದೀಶ' ಚಿತ್ರವನ್ನು ನಿರ್ಮಿಸಿ ನೆಲಕ್ಕುರುಳಿದ್ದ ನಟ ಕೋಮಲ್ ಈಗ ಫೀನಿಕ್ಸ್ ಹಕ್ಕಿಯಂತೆ ಮೈಕೊಡವಿ ಎದ್ದು ನಿಂತಿದ್ದಾರೆ. ಒಂದು ತಿಂಗಳಲ್ಲಿ ಅವರ ಮೂರು ಚಿತ್ರಗಳು ಸೆಟ್ಟೇರಿರುವುದೇ ಅದಕ್ಕೆ ಉತ್ತಮವಾದ ಉದಾಹರಣೆ. 'ಗೋವಾ', 'ಪ್ಯಾರ್‌ಗೆ ಆಗ್ಬಿಟ್ಟೈತೆ', 'ಮುಂಗಿದಾಸ' ಈ ಮೂರು ಚಿತ್ರಗಳು ಈಗಾಗಲೇ ಮುಹೂರ್ತ ಕಂಡಿವೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವ ನಾಯಕ ನಟನ ಮೂರು ಚಿತ್ರಗಳು ಒಂದೇ ತಿಂಗಳಲ್ಲಿ ಸೆಟ್ಟೇರಿದ ಉದಾಹರಣೆಯೇ ಇಲ್ಲ.

ಆದರೆ ಗಾಂಧಿನಗರದವರು ಇದರ ಬಗ್ಗೆ ಹೇಳುವುದೇ ಬೇರೆ. ಈ ಹಿಂದೆ ಕೋಮಲ್ ಅವರು 'ಒಮ್ಮೆಗೆ ಒಂದೇ ಚಿತ್ರ' ಎಂಬ ಸೂತ್ರಕ್ಕೆ ಅಂಟಿಕೊಂಡಿದ್ದರು. ಆದರೀಗ ಅವರು ತನ್ನ ಬಿಗಿಯಾದ ನಿಲುವನ್ನು ಸಡಿಲಿಸಿಕೊಂಡಿದ್ದಾರಂತೆ. ಅದಕ್ಕೆ ಕಾರಣ ಅವರ ಚಿತ್ರಗಳು ಮಾರುಕಟ್ಟೆಯಲ್ಲಿ ಮುಗ್ಗರಿಸುತ್ತಿರುವುದು.

"ಮಾರುಕಟ್ಟೆ ಇದ್ದಾಗ ಸ್ವಂತ ನಿರ್ಮಾಣದ ಚಿತ್ರ ಮಾಡುವ ಇಂತಹ ನಟರು, ಮಾರುಕಟ್ಟೆ ಇಲ್ಲದಾಗ ಬೇರೆ ನಿರ್ಮಾಪಕರಿಗೆ ಕಾಲ್‌ಶೀಟ್ ನೀಡಿ ಸಂಭಾವನೆಯನ್ನು ಕಿಸೆಗೆ ಹಾಕಿಕೊಂಡು ಸೇಫ್ ಆಗುತ್ತಾರೆ" ಎಂಬ ಮಾತು ಗಾಂಧಿನಗರದಲ್ಲಿ ಕೋಮಲ್ ಬಗ್ಗೆ ಕೇಳಿಬರುತ್ತಿದೆ.

ಅದೇನೇ ಇರಲಿ, ಒಂದೇ ತಿಂಗಳಲ್ಲಿ ಮೂರು ಹೊಸ ಚಿತ್ರಗಳು ಸೆಟ್ಟೇರುವುದು ಸಾಮಾನ್ಯ ವಿಷಯವಲ್ಲ. ಇದರ ಜೊತೆಜೊತೆಗೆ ಅವರು ಈಗಾಗಲೇ ನಾಯಕ ನಟನಾಗಿ ನಟಿಸಿರುವ 'ರಾಧಾಳ ಗಂಡ' ಮತ್ತು 'ಕರೋಡ್‌ಪತಿ' ಚಿತ್ರಗಳು ಸಂಪೂರ್ಣಗೊಂಡಿದ್ದು, ಮುಂದಿನ ತಿಂಗಳು ತೆರೆ ಕಾಣಲಿವೆ. ಇವೆರಡರಲ್ಲಿ ಒಂದು ಚಿತ್ರ ಗೆದ್ದರೂ ಕೋಮಲ್ ಮತ್ತೆ ಲೈಮ್‌ಲೈಟಿಗೆ ಬಂದೇ ಬರುತ್ತಾರೆ.

ಏನೇ ಆದರೂ ಕೋಟಿ ಕೋಟಿ ಸಂಭಾವನೆ ಪಡೆಯುವ ಕನ್ನಡ ಚಿತ್ರರಂಗದ ನಾಯಕ ನಟರು ಈ ಕೋಮಲ್ ಬಗ್ಗೆ ಸ್ವಲ್ಪ ಹುಷಾರಾಗಿರುವುದು ವಾಸಿ. ಯಾಕೆಂದರೆ ಕೋಮಲ್ ಯಾವಾಗ ಬೇಕಾದರೂ ಎದ್ದು ನಿಲ್ಲುವ ಶಕ್ತಿಯನ್ನು ಹೊಂದಿರುವ ನಟ. ●

'ಟೋನಿ' ಸಾಧುಗೆ ಹೊಸ ತಿರುವು

ಸಂಗೀತ ನಿರ್ದೇಶಕ ಸಾಧುಕೋಕಿಲ ಹಲವಾರು ಸೋಲುಗಳ ನಂತರ ಈಗ ಪ್ರಯೋಗಶೀಲತೆಗೆ ಕೈಹಾಕಿದ್ದಾರೆ. ಜಯತೀರ್ಥ ನಿರ್ದೇಶನದ, ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ 'ಟೋನಿ' ಚಿತ್ರದ ಹಾಡುಗಳನ್ನು ಕೇಳಿದಾಕ್ಷಣ ಸಾಧುಕೋಕಿಲರ ಪ್ರಯೋಗಶೀಲತೆಯ ಅರಿವಾಗುತ್ತದೆ.



ಈ ಚಿತ್ರದಲ್ಲಿರುವ ಐದು ಹಾಡುಗಳನ್ನು ಸಾಧು ವಿವಿಧ ರೀತಿಯಲ್ಲಿ ಸಂಯೋಜಿಸಿದ್ದಾರೆ. ಉದಾಹರಣೆಗೆ ಒಂದು ಹಾಡು ಅಲ್ಟ್ರಾಮಾಡರ್ನ್ ಆಗಿದ್ದರೆ ಎರಡು ಹಾಡುಗಳು ರಂಗಭೂಮಿ ಶೈಲಿಯಲ್ಲಿವೆ. ಮತ್ತೊಂದು ಹಾಡು ಭಾವಗೀತೆಯ ರೂಪದಲ್ಲಿದ್ದರೆ ಇನ್ನೊಂದು ಸಿದ್ದೇಶ ಸ್ವಾಮಿಯ ಭಕ್ತಿಗೀತೆಯ ರೂಪದಲ್ಲಿದೆ.

ಅಷ್ಟೇ ಅಲ್ಲ, ಒಂದು ಹಾಡನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಂದ ಹಾಡಿಸಿರುವ ಸಾಧು ಮತ್ತೆರಡು ಹಾಡುಗಳನ್ನು ಸಂಗೀತ ನಿರ್ದೇಶಕರಾದ ಹರಿಕೃಷ್ಣ ಮತ್ತು ರಘು ದೀಕ್ಷಿತ್ ಅವರಿಂದ ಹಾಡಿಸಿದ್ದಾರೆ. ಇದರ ಜೊತೆ ಜೊತೆಗೆ ಒಬ್ಬ ಹೊಸ ಗಾಯಕಿಯನ್ನು ಕೂಡ ಸಾಧು ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದಾರೆ. ಹೀಗೆ ಸಾಧುಕೋಕಿಲ ಪ್ರಯೋಗಶೀಲತೆಯ ನಡುವೆಯೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 'ಟೋನಿ' ಸಾಧುಕೋಕಿಲ ಅವರ ವೃತ್ತಿಜೀವನಕ್ಕೆ ಹೊಸ ತಿರುವು ಕೊಟ್ಟರೂ ಆಶ್ಚರ್ಯವಿಲ್ಲ. ●


'ಸಕ್ಕರೆ' ಚಿತ್ರತಂಡದಿಂದ ಕಹಿ ಸುದ್ದಿ

ಬಿ.ಸುರೇಶ್ ನಿರ್ಮಿಸುತ್ತಿರುವ, ಅವರ ಶಿಷ್ಯ ಅಭಯ ಸಿಂಹ ನಿರ್ದೇಶಿಸುತ್ತಿರುವ 'ಸಕ್ಕರೆ' ಚಿತ್ರತಂಡದಿಂದ ಕಹಿ ಸುದ್ದಿ ಕೇಳಿಬರುತ್ತಿದೆ. ಅದೇನೆಂದರೆ ಸುರೇಶ್ ಮತ್ತು ಅಭಯ ಸಿಂಹ ನಡುವೆ ಮಾತಿನ ಚಕಮಕಿ ನಡೆದಿದೆಯಂತೆ. ಅಭಯ ಸಿಂಹ ಅವರ ಕೆಲಸದ ಬಗ್ಗೆ ಅಷ್ಟೊಂದು ತೃಪ್ತಿ ಇರದಿದ್ದರಿಂದ ಸುರೇಶ್ ಸ್ವತಃ ತಾವೇ ಕ್ಯಾಮೆರಾ ಮುಂದೆ ನಿಂತು ಕೆಲಸ ಮಾಡಿದ್ದಾರಂತೆ. ತನ್ನ ಗುರುವಿನ ಈ ವರ್ತನೆಯನ್ನು ಕಂಡು ಬೇಸರಪಟ್ಟಿರುವ ಅಭಯ ಸಿಂಹ 'ಸಕ್ಕರೆ' ಚಿತ್ರ ತಂಡದಿಂದ ದೂರ ಉಳಿದಿದ್ದಾರಂತೆ ಎಂಬ ಸುದ್ದಿಗಳು ಈಗ ಗಾಂಧಿನಗರದಲ್ಲಿ ಹಬ್ಬಿದೆ.

ಇನ್ನು ಕೆಲವರ ಪ್ರಕಾರ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ನಿಗದಿತ ಸಮಯಕ್ಕೆ ಸರಿಯಾಗಿ ಹಾಡುಗಳನ್ನು ನೀಡದಿದ್ದರಿಂದ ಅನೇಕ ಬಾರಿ ಚಿತ್ರತಂಡ ತಮ್ಮ ಶೆಡ್ಯೂಲ್‌ನ್ನು ಬದಲಾಯಿಸಬೇಕಾಯಿತಂತೆ. ಹೀಗಾಗಿ ಈ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಸ್ವಲ್ಪ ಮನಸ್ತಾಪ ಹುಟ್ಟಲು ಕಾರಣವಾಯಿತಂತೆ.

ಇವೆಲ್ಲವೂ ನಿಜವಾಗಿದ್ದರೆ ಖಂಡಿತವಾಗಿಯೂ ಬೇಸರ ಪಡುವ ವಿಷಯ. ಯಾಕೆಂದರೆ ಸುರೇಶ್ ಸ್ವತಃ ಸೃಜನಶೀಲ ನಿರ್ದೇಶಕರಾಗಿದ್ದರೂ ಯುವ ಪ್ರತಿಭೆ ಅಭಯ ಸಿಂಹಗೆ ತಮ್ಮ ನಿರ್ಮಾಣದ ಸಿನಿಮಾ ನಿರ್ದೇಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಮೊದಲ ಚಿತ್ರ 'ಗುಬ್ಬಚ್ಚಿ'ಯಲ್ಲಿ ತನ್ನ ಪ್ರತಿಭೆ ತೋರಿಸಿದ್ದ ಅಭಯ್ ಆನಂತರ ಮಲೆಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿಯನ್ನು ಕರೆತಂದು 'ಶಿಕಾರಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. 'ಶಿಕಾರಿ' ಚಿತ್ರದ ನಿರ್ಮಾಣಕ್ಕೂ ಸುರೇಶ್ ತೆರೆಮರೆಯಲ್ಲಿ ನಿಂತು ಸಂಪೂರ್ಣ ಬೆಂಬಲ ನೀಡಿದ್ದರು.

ಇಂತಹ ಜೋಡಿಯಲ್ಲಿ ಈಗ ಬಿರುಕು




ಕಂಡುಬಂದಿರುವ ಸುದ್ದಿ ನಿಜಕ್ಕೂ ಬೇಸರದ ವಿಷಯ. ಆದಷ್ಟು ಬೇಗ ಈ ಜೋಡಿ ಮತ್ತೆ ಹಿಂದಿನಂತಾಗಿ ಸಕ್ಕರೆಗಿಂತಲೂ ಸಿಹಿಯಾದ ಸುದ್ದಿಯನ್ನು ನೀಡುವಂತಾಗಲಿ ಎಂಬುದೇ ನಮ್ಮ ಆಶಯ. ●

...ಣ, ಕೇಜಿಗಟ್ಟಲೆ ಚಿನ್ನ-ಬೆಳ್ಳಿ ಈತನ ಮನೆಯಲ್ಲಿ ...ತ್ತೆಯಾದ 'ಬ್ರೇಕಿಂಗ್ ನ್ಯೂಸ್' ಎಲೆಕ್ಷನ್ ಸುದ್ದಿಗಳೆದುರು ...ಮಂಕಾಗಿ ಯಾವ ಸದ್ದನ್ನೂ ಮಾಡದೇ, ಚರ್ಚೆಯನ್ನೂ ಕೂಡ ಹುಟ್ಟುಹಾಕದೇ ಹಾಗೇ ಮರೆಯಾಗಿ ಬಿಟ್ಟಿತು. ...ಟ್ಟನ ಅದೃಷ್ಟವೆಂದರೆ ಇದೇ ತಾನೆ?

-ಶಶಿ ಪುತ್ತೂರು, ದ.ಕ

ಶಂಕರ್ ನಾಗ್ ಕನಸನ್ನು ಅಂಬರೀಷ್ ನನಸು ಮಾಡಲಿ

ನೂತನ ಸರ್ಕಾರ "ರಾಜ್ಯವನ್ನು 'ಗುಡಿಸಲು ರಹಿತ' ರಾಜ್ಯವನ್ನಾಗಿಸುತ್ತದೆ" ಎಂದು ವಸತಿ ಸಚಿವ ಅಂಬರೀಷ್ ಹೇಳಿದ್ದು ರಾಜ್ಯದ ಬಹಳಷ್ಟು ಬಡ ಜನತೆ ಆಸೆಯಿಂದ ಸರ್ಕಾರದತ್ತ ನೋಡುವಂತೆ ಮಾಡಿದೆ. ಅಂಬರೀಷ್ ಅವರು ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸದರಿ ಸುಕಾರ್ಯಕ್ಕೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.




ಕರ್ನಾಟಕ ರಾಜ್ಯವನ್ನು 'ಗುಡಿಸಲು ರಹಿತ' ರಾಜ್ಯವನ್ನಾಗಿಸುವುದು ದಿವಂಗತ ನಾಯಕ ನಟ ಶಂಕರ ನಾಗ್ ಅವರ ಕನಸಾಗಿತ್ತು, ಆ ನಿಟ್ಟಿನಲ್ಲಿ ಅವರು 1987-88 ...ರಲ್ಲೇ ನೀಲನಕ್ಷೆಯನ್ನು ತಯಾರಿಸಿದ್ದರು. ವಿದೇಶಿ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಪ್ರಿಫ್ಯಾಬ್ರಿಕೇಟೆಡ್ ...ಗಳ ಮೂಲಕ ಶೀಘ್ರವಾಗಿ ಮನೆಗಳನ್ನು ಕಟ್ಟಬಹುದಾದ ವಿಧಾನವನ್ನು ಶಂಕರ ನಾಗ್ ಆಗಲೇ ತೋರಿಸಿದ್ದರು. ಈ ಹೌಸಿಂಗ್ ಪ್ರಾಜೆಕ್ಟ್ ಶಂಕರ್ ನಾಗ್ ಅವರ ಬಡವರ ಮೇಲಿನ ಕಳಕಳಿಯನ್ನು ತೋರಿಸುತ್ತದೆ.

ಈ ಪ್ರಾಜೆಕ್ಟ್‌ಗಾಗಿ ಅವರು ವಿದೇಶಕ್ಕೆ ಹೋಗಿ ಮಾದರಿ ...ಗೆ ಬೇಕಾದ ಸಾಮಗ್ರಿಗಳನ್ನು ತಂದು ಯಲಹಂಕದಲ್ಲಿ ...ಮಾದರಿ ಮನೆಯನ್ನು ಕಟ್ಟಿಸಿದ್ದರು. ಆದರೆ ಕರ್ನಾಟಕ ...ವನ್ನು 'ಗುಡಿಸಲು ರಹಿತ' ರಾಜ್ಯವನ್ನಾಗಿಸುವ ಅವರ ...ನಸು ನನಸಾಗುವ ಮುನ್ನವೇ ಅವರು ನಮ್ಮನ್ನೆಲ್ಲ ಬಿಟ್ಟು ...ಅಗಲಿದರು. ಇಂದು ಅವರ ಆತ್ಮೀಯ ಮಿತ್ರ ಅಂಬರೀಷ್ ...ಸಚಿವರಾಗಿದ್ದಾರೆ. ಶಂಕರ ನಾಗ್ ಅವರು ಕಂಡಿದ್ದ ಕನಸನ್ನು ಅಂಬರೀಷ್ ನನಸು ಮಾಡಲಿ ಎನ್ನುವುದು ಬುದ್ಧಿಜೀವಿ ದಿವಂಗತ ನಾಯಕ ನಟ ಶಂಕರ ನಾಗ್ ಅವರನ್ನು ಈಗಲೂ ಪ್ರೀತಿಸುವ ನಮ್ಮೆಲ್ಲರ ಆಶಯವಾಗಿದೆ.

- ವಿಜಯ ಅಮೃತರಾಜ್, ಕೊಪ್ಪಳ

ಬಿಜೆಪಿ ಸೋತಿದೆ, ಆದರೆ ನಾಶವಾಗಿಲ್ಲ

ನರೇಂದ್ರ ಮೋದಿ ಎಂಬ ಢೋಂಗಿ ಆಸರೆಗೆ ನೇತು ಬಿದ್ದಿದೆ. ಈ ಆಸರೆ ಪರೆಮನೆ ಕಡೆ ಮುಖ ಮಾಡಿದ ಕೂಡಲೆ ಬಿಜೆಪಿ ಬಹುಪಾಲು ಇಲ್ಲವಾಗುತ್ತೆ. ಕಾಂಗ್ರೆಸ್ ಹೆಚ್ಚು ಜನಪರ ಆಗದೆ ಹೋದರೆ ಜನರಿಗೆ ಭ್ರಮನಿರಸನವಾಗುತ್ತೆ, ನೆನಪಿರಲಿ, ಹಿಂದೂತ್ವ ಬೆಳೆಯುವುದೇ ಭ್ರಮನಿರಸನದಲ್ಲಿ.



ಅಂದಹಾಗೆ, ಮನಮೋಹನ ಸಿಂಗರ ಆಸ್ಥಾನ ನರ್ತಕ ಇನ್ಫಿ ನಾರಾಯಣ ಮೂರ್ತಿ ಈಗ ತನ್ನ ನಿಷ್ಠೆಯನ್ನು ಬದಲಾಯಿಸಿದ್ದಾನೆ. ಗುಜರಾತಿನ ಹಿಟ್ಲರ್ ನರೇಂದ್ರ ಮೋದಿಯನ್ನು ಹೀನಾಮಾನ ಹೊಗಳಲು ತೊಡಗಿದ್ದಾನೆ ಮೂರ್ತಿ. ಮೋದಿಗೆ ಭಾರತವನ್ನು ಮುನ್ನಡೆಸುವ ಶಕ್ತಿ-ಮುನ್ನೋಟಗಳಿವೆ ಎಂದು ತೆರಿಗೆ ತಪ್ಪಿಸುವ ಈ ಜಾಣ 'ಅಫಿಡವಿಟ್' ಕೊಟ್ಟಿದ್ದಾನೆ. ಕಾರ್ಪೊರೇಟ್ ಮೋದಿಗಳಿಗಾಗಿ ಬಡರೈತರನ್ನು ಒಕ್ಕಲೆಬ್ಬಿಸುವ ಬುಲ್‌ಡೋಜರ್ ಮೋದಿ ಅವರಿಗೆ ಇಷ್ಟವಾಗಲೇ ಬೇಕಲ್ಲ?

- ರವಿಕುಮಾರ್, ಹಾಸನ

ವಿ.ಸೂ. : ನಿಮ್ಮ ಅನಿಸಿಕೆಗಳನ್ನು lankesh70@rediffmail.com ಗೆ ಮಿಂಚಂಚೆ ಅಥವಾ ಬರಹ ತಂತ್ರಾಂಶದಲ್ಲಿ ಕಳುಹಿಸಬಹುದು. ನಿಮ್ಮ ಪ್ರತಿಕ್ರಿಯೆಗಳನ್ನು 9980331427 ನಂಬರ್‌ಗೂ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಕಳುಹಿಸಬಹುದು.

ರಾಗಿಣಿ ಹುಟ್ಟುಹಬ್ಬದಂದು 'ಐಪಿಎಸ್ ರಾಗಿಣಿ'

ನಟಿ ರಾಗಿಣಿ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಬಹಳ ಹಿಂದೆಯೇ ಪ್ಲಾನ್ ಹಾಕಿಕೊಂಡಿದ್ದರು. ಅದರಂತೆ ತಮ್ಮ ಹುಟ್ಟು ಹಬ್ಬದ ದಿನವಾದ ಮೇ 24 ರ ಶುಕ್ರವಾರದಂದು ಅವರದೇ ಹೆಸರಿನ 'ಐಪಿಎಸ್ ರಾಗಿಣಿ' ಚಿತ್ರವನ್ನು ತೆರೆಗೆ ತರಬೇಕೆಂದು ಆಸೆ ಪಟ್ಟಿದ್ದರು. ಓರ್ವ ನಾಯಕಿ ಈ ತರಹ ಆಸೆ ಪಡುವುದು, ಕನಸು ಕಾಣುವುದು ತೀರಾ ಸಹಜ. ಅದು ತಪ್ಪೇನು ಅಲ್ಲ. ಆದರೆ 'ಐಪಿಎಸ್ ರಾಗಿಣಿ' ಚಿತ್ರದ ನಿರ್ಮಾಪಕ ಕೆ.ಮಂಜುರವರು ತಮ್ಮ ಚಿತ್ರವನ್ನು ಮೇ 24 ರಂದು ಬಿಡುಗಡೆ ಮಾಡುತ್ತಿಲ್ಲ. ಇದಕ್ಕೆ ಕಾರಣಗಳು ಗೊತ್ತಿಲ್ಲ. ಒಂದೋ ಚಿತ್ರ ಸಂಪೂರ್ಣವಾಗದಿರಬಹುದು ಅಥವಾ ರಾಗಿಣಿ ಹುಟ್ಟು ಹಬ್ಬಕ್ಕೆ ತಾನೇಕೆ ಚಿತ್ರ ಬಿಡುಗಡೆ ಮಾಡಬೇಕು ಎಂಬುದು ಅವರ ಮನೋಭಾವವಿರಬೇಕು.

ಆದರೆ ರಾಗಿಣಿ ಹುಟ್ಟು ಹಬ್ಬವನ್ನು ತರುಣ್ ನಾಯಕನಾಗಿ ನಟಿಸುತ್ತಿರುವ 'ವಿಟ್ಟರಿ' ಚಿತ್ರ ತಂಡ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಈ ಚಿತ್ರದಲ್ಲಿ ರಾಗಿಣಿ ಐಟಂ ಸಾಂಗ್ ಮಾದರಿಯ ಸ್ಪೆಷಲ್ ಸಾಂಗ್ ಒಂದರಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅದರ ಆಡಿಯೋ ಕ್ಯಾಸೆಟ್ ಅನ್ನು ರಾಗಿಣಿ ಹುಟ್ಟುಹಬ್ಬದ ಮುನ್ನಾ ದಿನ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕ ಆನಂದ್ ಆಡಿಯೋ ಸಂಸ್ಥೆಯ ಮೋಹನ್ ಪ್ಲಾನ್ ಹಾಕಿಕೊಂಡಿದ್ದಾರೆ.




ನಾಯಕಿಯಾಗಿ ದೊಡ್ಡ ರೀತಿಯಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಬೇಕೆಂದು ಕನಸು ಕಂಡಿದ್ದ ರಾಗಿಣಿ ಈಗ ತಾನು ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದೊಂದಿಗೆ ಅದನ್ನು ಆಚರಿಸುತ್ತಿರುವುದು ವೈರುಧ್ಯವಲ್ಲವೇ?

● ಶೆಣೈ

Registered No.KA/RNP/BGS/2036/2011-13 Posted at : GPO, Bangalore-01. Friday R B P LANKESH, Kannada Weekly Price Rs. 14/- 05-06-2013 RNI No. KARKAN2003/...





ಒಂದಾದ ಶಿವರಾಜ್-ಸುದೀಪ್

ಕೊನೆಗೂ ಇಡೀ ಗಾಂಧಿನಗರ ನಿರೀಕ್ಷಿಸುತ್ತಿದ್ದ ಒಂದು ಸೂಕ್ತ ಬೆಳವಣಿಗೆ ಮೊನ್ನೆ 'ರೋಜ್' ಚಿತ್ರದ ಮುಹೂರ್ತದ ಸಂದರ್ಭದಲ್ಲಿ ನಡೆದುಹೋಯಿತು.

ಕಳೆದ ವರ್ಷ ಹುಬ್ಬಳ್ಳಿಯಲ್ಲಿ ರಾಜ್ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದಾಗ ಸುದೀಪ್ ಮತ್ತು ಶಿವರಾಜ್‌ಕುಮಾರ್ ತಂಡಗಳ ನಡುವೆ ಮನಸ್ತಾಪವಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಘಟನೆ ನಡೆದನಂತರ ಸುದೀಪ್ ಮತ್ತು ಶಿವರಾಜ್‌ಕುಮಾರ್ ಗುಂಪುಗಳು ಇಂದು ಕನ್ನಡ ಚಿತ್ರರಂಗದಲ್ಲಿ ಎರಡು ವರ್ಗಗಳು ಹುಟ್ಟಿಕೊಂಡವು. ಅಷ್ಟೇ ಅಲ್ಲ, ಕಳೆದ ಒಂದೂವರೆ ವರ್ಷದಲ್ಲಿ ಯಾವುದೇ ಸಭೆ-ಸಮಾರಂಭದಲ್ಲಿ ಇವರಿಬ್ಬರೂ ಜೊತೆಯಾಗಿ ಭಾಗವಹಿಸಲಿಲ್ಲ.

ಇವರಿಬ್ಬರನ್ನು ಜೊತೆಗೂಡಿಸಲು ಅನೇಕ ನಿರ್ಮಾಪಕರು ಮತ್ತು ಹಿತೈಷಿಗಳು ಪ್ರಯತ್ನಿಸಿದ್ದರು. ಆದರೆ ಇಬ್ಬರೂ ಕೂಡ ಅಂತಹ ಒಂದು 'ಮಹಾ ಸಂಗಮ'ಕ್ಕೆ ಆಸಕ್ತಿಯನ್ನು ತೋರಿಸಲೇ ಇಲ್ಲ. ಹೀಗಾಗಿ ಶಿವಣ್ಣ ಮತ್ತು ಸುದೀಪ್ ಗುಂಪುಗಳ ನಡುವಿನ ಅಂತರ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಯಿತು.

ಇಂತಹ ಗುಂಪುಗಾರಿಕೆಯಿಂದಾಗಿ ವ್ಯಯಕ್ತಿಕವಾಗಿ ಅವರಿಬ್ಬರಿಗೆ ಯಾವುದೇ ನಷ್ಟ-ಕಷ್ಟವಾಗಲಿಲ್ಲ. ಆದರೆ ಅವರ ಜೊತೆ ನಟಿಸುವ ಕಲಾವಿದರು, ತಂತ್ರಜ್ಞರು ಮತ್ತು ನಾಯಕಿಯರು ಮಾತ್ರ ತುಂಬಾ ಕಷ್ಟವನ್ನು ಅನುಭವಿಸಬೇಕಾಯಿತು. ಶಿವಣ್ಣನ ಜೊತೆ ಕಾಣಿಸಿಕೊಂಡವರಿಗೆ ಸುದೀಪ್ ಪಾಳಯದಲ್ಲಿ ಅವಕಾಶವಿರಲಿಲ್ಲ. ಹಾಗೆಯೇ ಸುದೀಪ್ ಜೊತೆ ಕಾಣಿಸಿಕೊಂಡವರಿಗೆ ಶಿವಣ್ಣನ ತಂಡದಲ್ಲಿ ಸ್ಥಾನವಿರುತ್ತಿರಲಿಲ್ಲ. ಇದರಿಂದಾಗಿ ಉದ್ಯಮದಲ್ಲಿ ಒಂದು ರೀತಿಯ ಉಸಿರು ಕಟ್ಟುವ ವಾತಾವರಣವಿತ್ತು.

ಈ ಹಿನ್ನಲೆಯಲ್ಲಿ ಇವರಿಬ್ಬರು 'ರೋಜ್' ಚಿತ್ರದ ಮುಹೂರ್ತದಲ್ಲಿ ದಿಢೀರನೆ ಕಾಣಿಸಿಕೊಂಡರು. ಮಾತ್ರವಲ್ಲ ಪರಸ್ಪರ ಆಲಂಗಿಸಿಕೊಂಡರು. ಅಂದು ಶಿವಣ್ಣನ ವಿವಾಹ ವಾರ್ಷಿಕೋತ್ಸವವೂ ಆಗಿತ್ತಾದ್ದರಿಂದ ಕೇಕ್‌ನ್ನು ಸುದೀಪ್ ಪ್ರೀತಿಯಿಂದ ಶಿವಣ್ಣನ ಬಾಯಿಗಿಟ್ಟರು. ಶಿವಣ್ಣ ಕೂಡ ಕೇಕ್ ತುಂಡೊಂದನ್ನು ಸುದೀಪ್ ಬಾಯಿಗಿಟ್ಟರು. ಕೇಕನ್ನು ತಿಂದ ನಂತರ ಅವರಿಬ್ಬರು ಪಕ್ಕಕ್ಕೆ ಹೋಗಿ ಚಿತ್ರೋದ್ಯಮದ ಬಗ್ಗೆ ಒಂದಿಷ್ಟು ಮಾತುಕತೆಯನ್ನು ವಿನಿಮಯ ಮಾಡಿಕೊಂಡರು. ಅಲ್ಲಿಗೆ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಉದ್ಯಮದ ಜನರೆಲ್ಲರೂ ನಿರೀಕ್ಷಿಸುತ್ತಿದ್ದ ಒಂದು ಹೊಸ ಅಧ್ಯಾಯ ಆರಂಭವಾದಂತಾಯಿತು.

ಅದೇನೇ ಇರಲಿ, ಇಂತಹ ಒಂದು ವೇದಿಕೆಯನ್ನು ಸೃಷ್ಟಿ ಮಾಡಿದ ನಿರ್ಮಾಪಕರು ಪತ್ರಕರ್ತರೆಂಬುದೇ ಸಂತೋಷದ ವಿಷಯ. 'ರೋಜ್' ಚಿತ್ರವನ್ನು ಪತ್ರಕರ್ತರಾದ ಪಬ್ಲಿಕ್ ಟಿ.ವಿ. ಮಂಜುನಾಥ್ ಮತ್ತು ತರುಣ್ ನಿರ್ಮಿಸುತ್ತಿದ್ದಾರೆ. ಇವರಿಬ್ಬರ ಆಹ್ವಾನಕ್ಕೆ ಓಗೊಟ್ಟು ಉದ್ಯಮದ ಬಹುತೇಕ ಎಲ್ಲರೂ ಅಂದು 'ರೋಜ್' ಚಿತ್ರದ ನಾಯಕ ಅಜಯ್ ರಾವ್‌ಗೆ ಶುಭ ಹಾರೈಸಲು ಬಂದಿದ್ದರು.

ಅಂತೂ ಕೆಲವೇ ಕೆಲವು ವ್ಯಕ್ತಿಗಳ ಸ್ವಾರ್ಥದಿಂದಾಗಿ ಸುದೀಪ್ ಮತ್ತು ಶಿವಣ್ಣ ದೂರವಾದದ್ದು ಎಲ್ಲರಿಗೂ ಬೇಸರವುಂಟಾಗಿತ್ತು. ಈಗ ಅದೇ ಇಬ್ಬರು ನಟರು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ ಯಾರ ನೆರವೂ ಇಲ್ಲದೇ ತಾವೇ-ತಾವಾಗಿ ಒಂದಾಗಿದ್ದು ಸಂತೋಷದ ವಿಷಯ.

'ಟೋನಿ'ಯಲ್ಲಿ ಪ್ರಾಣಿಗಳ ಸಾಹಸ



ಬಹಳ ಸಮಯದ ನಂತರ ಹುಲಿ, ಆನೆ ಇತ್ಯಾದಿ ಪ್ರಾಣಿಗಳು ನಟಿಸಿರುವ ಚಿತ್ರವೊಂದು ತೆರೆ ಕಾಣುತ್ತಿದೆ. ಆ ಚಿತ್ರದ ಹೆಸರು 'ಟೋನಿ'. ಶ್ರೀನಗರ ಕಿಟ್ಟಿ ಸ್ವತಃ ತಾವೇ ನಿರ್ಮಿಸಿ ನಾಯಕನಾಗಿ ನಟಿಸಿರುವ ಈ ಚಿತ್ರದ ಹಾಡುಗಳಲ್ಲಿ ಹುಲಿ, ಸಿಂಹ, ಆನೆಯನ್ನು ಯಥೇಚ್ಛವಾಗಿ ಬಳಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನು ಬಳಸಲು ನಿರ್ಮಾಪಕರು ಹಿಂದು ಮುಂದು ನೋಡುತ್ತಾರೆ. ಅದಕ್ಕೆ ಕಾರಣ ಸಿನಿಮಾದಲ್ಲಿ ಒಂದು ಪ್ರಾಣಿಯನ್ನು ಬಳಸಿದ್ದರೆ ಚಿತ್ರದ ಬಿಡುಗಡೆಗೂ ಮುನ್ನ ಚೆನ್ನೈ ಮತ್ತು ಮುಂಬೈನಲ್ಲಿರುವ ಪ್ರಾಣಿದಯಾ ಸಂಘದ ಸರ್ಟಿಫಿಕೇಟನ್ನು ಪಡೆಯಬೇಕು ಎಂಬ ನಿಯಮ. ಅಂತಹ ಸರ್ಟಿಫಿಕೇಟ್ ಪಡೆಯುವುದೇ ಸಾಹಸದ ಕೆಲಸವಾಗಿದೆ. ಈ ಕಾರಣಕ್ಕಾಗಿ ಈಗ ಹಿಂದಿ, ತಮಿಳು ಚಿತ್ರಗಳಲ್ಲೂ ಜೀವವಿರುವ ಪ್ರಾಣಿಯನ್ನು ಬಳಸುವ ಬದಲು ಗ್ರಾಫಿಕ್‌ಗಳನ್ನು ಬಳಸಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಹುಲಿಯ ಮೇಲೆ ಸವಾರಿ ಮಾಡುವ, ಹುಲಿ ಮರಿಗಳನ್ನು ಮುದ್ದಾಡುವ, ಹುಲಿ ಜೊತೆ ವಾಕಿಂಗ್ ಹೋಗುವ, ಆನೆಗಳೊಂದಿಗೆ ಆಟವಾಡುವ ದೃಶ್ಯಗಳು 'ಟೋನಿ' ಚಿತ್ರದಲ್ಲಿದ್ದು ಅವು ಖಂಡಿತವಾಗಿಯೂ ವಿಶೇಷವಾಗಿ ಮಕ್ಕಳಿಗೆ ಖುಷಿ ಕೊಡಬಹುದು. ಇಂತಹ ಸಾಹಸಕ್ಕೆ ಕೈ ಹಾಕಿದ ಶ್ರೀನಗರ ಕಿಟ್ಟಿ ಮತ್ತು ನಿರ್ದೇಶಕ ಜಯತೀರ್ಥ ಅವರನ್ನು ಅಭಿನಂದಿಸಬೇಕು.

ಕಿರುತೆರೆ ಕಲಾವಿದರಿಗೊಂದು ಕಲ್ಚರ್ ಕ್ಲಬ್

ಟೆಲಿವಿಷನ್ ಅಸೋಸಿಯೇಷನ್‌ನ ಅಧ್ಯಕ್ಷರಾದ ರವಿಕಿರಣ್ ಮತ್ತು ಕಾರ್ಯದರ್ಶಿ ಸುಬ್ರಮಣಿ ಅವರ ಕಾರ್ಯಕ್ಷಮತೆಯನ್ನು ಮೆಚ್ಚಲೇಬೇಕು.



ಯಾವುದೇ ಸದ್ದುಗದ್ದಲವಿಲ್ಲದೆ ಕೆಂಗೇರಿ ಬಳಿ ಇವರಿಬ್ಬರ ನಾಯಕತ್ವದಲ್ಲಿ ಈಗ ಟೆಲಿವಿಷನ್ ಅಸೋಸಿಯೇಷನ್ ಮತ್ತು ಕಲ್ಚರಲ್ ಕ್ಲಬ್ ತಲೆ ಎತ್ತಿ ನಿಂತಿದೆ. ಕಿರು ಪರದೆಯ ಕಲಾವಿದರೆಲ್ಲರೂ ಜೊತೆಗೂಡಿ ಹಾಡಿ, ಕುಣಿದು, ಕುಪ್ಪಳಿಸಬಹುದಾದ ಈ ವಿಶಾಲವಾದ ಸುಸಜ್ಜಿತವಾದ ಕ್ಲಬ್‌ನ್ನು ಕೇವಲ ಒಂದೇ ವರ್ಷದ ಅವಧಿಯಲ್ಲಿ ಇವರಿಬ್ಬರು ನಿರ್ಮಿಸಿದ್ದಾರೆ.

ಕಿರುಪರದೆಯ ಕಲಾವಿದರ ಸಂಘ ಆರಂಭವಾಗುವ ಎಷ್ಟೋ ವರ್ಷಗಳ ಮೊದಲಿನಿಂದಲೂ ಸಿನಿಮಾ ಕಲಾವಿದರ ಸಂಘ, ಸಿನಿಮಾ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತಿತ್ವದಲ್ಲಿದೆ. ಆದರೆ ಈ ಯಾವ ಸಂಘಟನೆಗೂ ಇಲ್ಲಿಯತ... ಒಂದು ಸ್ವಂತ ಕಟ್ಟಡ ನಿರ್ಮಿಸಿಕೊಳ್ಳ... ಸಾಧ್ಯವಾಗಿಲ್ಲದಿರುವುದು ನಾಚಿಕೆಯ ವಿಷಯ. ದೊ... ದೊಡ್ಡ ಸೂಪರ್‌ಸ್ಟಾರ್, ಮೆಗಾ ಸ್ಟಾರ್‌ಗ... ಚಿತ್ರೋದ್ಯಮದಲ್ಲಿದ್ದರೂ ಅವರ್‍ಯಾರಿಂದಲೂ ... ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ಕಿರು... ಕಲಾವಿದರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಿನಿ... ಜನರು ನಾಚುವ ರೀತಿಯಲ್ಲಿ ಒಂದು ಬೃಹತ್ ಕ್ಲ... ಅನ್ನು ನಿರ್ಮಿಸಿರುವುದು ನಿಜಕ್ಕೂ ಅಭಿನಂದನೀ...

ಇವರ ಈ ಕೆಲಸ ಸಿನಿಮಾದವರ... ಸ್ಫೂರ್ತಿಯನ್ನೋ, ಅಸೂಯೆಯನ್ನೋ ಹುಟ್ಟಿಸುವಂತಾಗಲಿ, ... ಮೂಲಕವಾದರೂ ಸಿನಿಮಾದವರು ಶೀಘ್ರವಾಗಿ ಕೆ... ಮಾಡುವಂತಾಗಲಿ.

'ಗೋವ' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ



PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangalo...
Fax : 26604536 ...